

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತೆಂಟನೆಯ ಅಧಿವೇಶನ

22ನೇ ಡಿಸೆಂಬರ್ 2022

ಗುರುವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

555 – ಕೊಪ್ಪಳ ಜಿಲ್ಲೆಯಲ್ಲಿನ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ.

- ಶ್ರೀಮತಿ ಹೇಮಲತಾ ನಾಯಕ್
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು)

507 – ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಮುಖ್ಯ ಉದ್ದೇಶದ ಬಗ್ಗೆ.

- ಶ್ರೀ ಡಿ.ಎಸ್.ಅರುಣ್
- ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ)

516 – ಅಧಿಕಾರಿಗಳ ನಿಯೋಜನೆ ಬಗ್ಗೆ

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಬಸವರಾಜ ಬೋಮ್ಮಯಿ(ಮುಖ್ಯಮಂತ್ರಿಗಳು)

498 – ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನೀಡುವ ಮಾಸಾಶನದ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

543 – ತುಂಗಭದ್ರ ಜಲಾಶಯದಿಂದ ವ್ಯರ್ಥವಾಗಿ ಹರಿಯುವ ನೀರನ್ನು ತಡೆಹಿಡಿಯುವ

ಬಗ್ಗೆ.

- ಶ್ರೀ ವೈ.ಎಂ.ಸತೀಶ್
- ಶ್ರೀ ಗೋವಿಂದ ಎಂ.ಕಾರಜೋಳ(ಜಲಸಂಪನ್ಮೂಲ ಸಚಿವರು)

432 – ರಾಜ್ಯದ ನ್ಯಾಯಾಲಯಗಳ ಕಟ್ಟಡಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ

ಬಗ್ಗೆ.

- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು)

460 – ನಾರಾಯಣಪುರ ಬಲದಂಡೆ ಕಾಮಗಾರಿ ಬಗ್ಗೆ.

- ಶ್ರೀ ಟಿ.ಎ.ಶರವಣ
- ಶ್ರೀ ಗೋವಿಂದ ಕಾರಜೋಳ(ಜಲಸಂಪನ್ಮೂಲ ಸಚಿವರು)

413 – ಕೆರೆ ಕೋಡಿ ಕಾಲುವೆ ಮುಚ್ಚಿರುವುದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ.

- ಶ್ರೀ ಎಸ್.ರವಿ
- ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ)

544 – ಕಾಡಾನೆ ದಾಳಿ ಬಗ್ಗೆ

- ಶ್ರೀ ಪಾಣೇಶ್ ಎಂ.ಕೆ.
- ಶ್ರೀ ಸಿ.ಸಿ.ಪಾಟೀಲ್(ಲೋಕೋಪಯೋಗಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ)

455 – ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಬಗ್ಗೆ

- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

520 – ತುಮಕೂರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗೆ ಮಂಜೂರಾದ ಅನುದಾನದ ಬಗ್ಗೆ

- ಶ್ರೀ ರಾಜೇಂದ್ರ ರಾಜಣ್ಣ
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು)

548 - ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ನಗರವನ್ನು ಆಯ್ಕೆ ಮಾಡಿರುವ ಬಗ್ಗೆ.

- ಶ್ರೀ ಪಿ.ಆರ್.ರಮೇಶ್
- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

483 - ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಳ ಮಾಡುವ ಬಗ್ಗೆ

- ಶ್ರೀ ಎಂ.ಎಲ್.ಅನಿಲ್ ಕುಮಾರ್
- ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

2. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಸರ್ಕಾರದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರ್‌ಗಳಿಗೆ ಹಿಂದೂ ತಳವಾರರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಲು ಸೂಕ್ತ ಆದೇಶ ನೀಡುವ ಕುರಿತು

- ಶ್ರೀ ತಳವಾರ ಸಾಬಣ್ಣ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಸಚಿವರು)

ಆ) 2022-23ನೇ ಸಾಲಿನಿಂದ ಒಂದನೇ ತರಗತಿಯಿಂದ 8ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯ ನೀಡುವ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಿ ಮಾಡುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಈ) ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ.

- ಶ್ರೀ ಎಂ.ಪಿ.ಸುಜಾ ಕುಶಾಲಪ್ಪ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಉ) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುದಾನ ಪಡೆಯುವಲ್ಲಿ ಪರಿಶಿಷ್ಟ ಜಾತಿ/ಪಂಗಡ ವರ್ಗದವರು ವಂಚಿತರಾಗುತ್ತಿರುವ ಬಗ್ಗೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಮಂಜುನಾಥ ಭಂಡಾರಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಮಾಜ ಕಲ್ಯಾಣ ಸಚಿವರು)

ಉ) ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಬಳಸುವ ಪರಿಕರಗಳ ಅವಧಿ ಮುಗಿದಿದ್ದರೂ ಅವುಗಳ ಬಳಕೆ ಮತ್ತು ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ಬಗ್ಗೆ.

- ಶ್ರೀ ಹರೀಶ್ ಕುಮಾರ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಋ) ಗದಗ ಜಿಲ್ಲೆಯ ವಿವಿಧ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಸ್ ಸಂಚಾರ ಸೇವೆಯ ಬಗ್ಗೆ ರಸ್ತೆ ತಡೆ ಮಾಡಿರುವ ಬಗ್ಗೆ.

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)

ಎ) ಕೋವಿಡ್-19 ವೈರಾಣು ವ್ಯಾಪಕವಾಗಿ ಹರಡುತ್ತಿರುವ ಮುನ್ನೂಚನೆ ಹಿನ್ನೆಲೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ಹಾಗೂ ಬೂಸ್ಟರ್ ಡೋಸ್ ನೀಡಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ.

- ಶ್ರೀ ಟಿ.ಎ.ಶರವಣ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಐ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಬಗ್ಗೆ.

- ಶ್ರೀ ಪಿ.ಆರ್.ರಮೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)

ಐ) ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನ ಭಾರತಿ) ವ್ಯಾಪ್ತಿಯಲ್ಲಿ ಬರುವ ಕಾನೂನು ಪದವಿ ಪರೀಕ್ಷೆಯಲ್ಲಿ ಹಾಜರಾದವರಿಗೆ ಪೂರಕ ಪರೀಕ್ಷೆಯನ್ನು ನೀಡುವ ಬಗ್ಗೆ.

- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)

3. ವಿಶೇಷ ಸದನ ಸಮಿತಿಯ ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲನೆ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ

ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನು 6 ತಿಂಗಳ ಕಾಲಾವಕಾಶ
ವಿಸ್ತರಿಸುವ ಬಗ್ಗೆ.

- ಶ್ರೀ ಆಯನೂರು ಮಂಜುನಾಥ್ (ಅಧ್ಯಕ್ಷರು)

(ಪ್ರಸ್ತಾವ ಅಂಗೀಕರಿಸಲ್ಪಟ್ಟಿತು)

04. ವರದಿಗಳನ್ನೊಪ್ಪಿಸುವುದು

ಅ) ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ
ಕಲ್ಯಾಣ ಸಮಿತಿಯ 2021-22ನೇ ಸಾಲಿನ ನಾಲ್ಕನೇ ವರದಿ

- ಡಾ: ತಳವಾರ್ ಸಾಬಣ್ಣ (ಸದಸ್ಯರು)

ಆ) ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್
ಸಂಸ್ಥೆಗಳ ಸಮಿತಿಯ 2021-22ನೇ ಸಾಲಿನ ಮೂವತ್ತೇಳನೇ ವರದಿ

- ಶ್ರೀ ಎನ್.ರವಿಕುಮಾರ್ (ಸದಸ್ಯರು)

05. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ವಿಷಯ:- ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ
ಶೇಕಡ 3 ರಿಂದ 7ಕ್ಕೆ ಮೀಸಲಾತಿಯನ್ನು ಹೆಚ್ಚು ಮಾಡಿ ಅಧಿಸೂಚನೆ
ಹೊರಡಿಸಿರುವ ಬಗ್ಗೆ.

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳ
ಮತ್ತು ಶಾಸನ ರಚನಾ ಸಚಿವರು)

(ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ
ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ
ಮೀಸಲಾತಿ) ವಿಧೇಯಕ ಚರ್ಚೆಗೆ ಬಂದಾಗ ಮಾತನಾಡಲು ಅವಕಾಶವನ್ನು
ಕಲ್ಪಿಸುವುದಾಗಿ ತಿಳಿಸಿ ನಿಲುವಳಿ ಸೂಚನೆಯನ್ನು ತಿರಸ್ಕರಿಸಲಾಯಿತು)

06. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ನೇಮಕ ಮಾಡುವುದಕ್ಕೆ ಸುಮಾರು 5 ರಿಂದ 15 ಕೋಟಿ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಹೇಳಿರುವ ಬಗ್ಗೆ.

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಪ್ರಕಾಶ್ ಕೆ.ರಾಧೋಡ್(ವಿರೋಧ ಪಕ್ಷದ ಮುಖ್ಯ ಸಚಿವರು)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)
- ಶ್ರೀ ಎನ್.ರವಿಕುಮಾರ್

೦೭. ಗಮನ ಸೆಳೆಯುವ ಸೂಚನೆ

ಅ) ನೆಟಿ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೋಗರಿ ಬೆಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ.

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಸಿ.ಪಾಟೀಲ್(ಕೃಷಿ ಸಚಿವರು)

೦೮. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ನೇಮಕ ಮಾಡುವುದಕ್ಕೆ ಸುಮಾರು ೮ ರಿಂದ 15 ಕೋಟಿ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಹೇಳಿರುವ ಬಗ್ಗೆ (ಮುಂದುವರೆದ ಚರ್ಚೆ)

- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಅಡಗೂರ್ ಹೆಚ್.ವಿಶ್ವನಾಥ್
- ಶ್ರೀ ಆಯನೂರು ಮಂಜುನಾಥ್
- ಡಾ: ತೇಜಸ್ವಿನಿಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಎನ್.ರವಿಕುಮಾರ್
- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಪುಟ್ಟಣ್ಣ

೦೯. ಗಮನ ಸೆಳೆಯುವ ಸೂಚನೆಗಳು

ಅ) ನೆಟಿ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೋಗರಿ ಬೆಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ (ಮುಂದುವರೆದ ಚರ್ಚೆ)

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ರಾಜ್ಯ ಸರ್ಕಾರ ಪ್ರತಿ ವರ್ಷ ವಿವಿಧ ಸಮಾಜಗಳ ಜಯಂತಿಗಳ ಆಚರಣೆಗೆ ಒದಗಿಸುತ್ತಿರುವ ಅನುದಾನದಲ್ಲ ತಾರತಮ್ಯವಾಗುತ್ತಿರುವ ಬಗ್ಗೆ.

- ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ)
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

ಇ) ಮಂಡ್ಯ ಜಿಲ್ಲೆಯಲ್ಲಿನ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಆರು ತಿಂಗಳಿನಿಂದ ಬಡುಗಡೆಗೊಳಿಸದೆ ಇರುವ ಬಗ್ಗೆ.

- ಶ್ರೀ ದಿನೇಶ್ ಗೂಳಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
(ಪಶುಸಂಗೋಪನಾ ಸಚಿವರ ಪರವಾಗಿ)
- ಮರಿತಿಬ್ಬೇಗೌಡ

ಈ) ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ. ಹಾಗೂ ಕೊಪ್ಪ ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ ಹಾಳಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ.

- ಶ್ರೀ ಎಂ.ಕೆ.ಪ್ರಾಣೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪರವಾಗಿ)

10. ನಿಯಮ 330ರ ಮೇರೆಗೆ ಚರ್ಚೆ

ಅಂಗನವಾಡಿ ಕಾರ್ಯಕರ್ತರಿಗೆ ಸಾಮಾಜಿಕ, ಆರ್ಥಿಕ ಮತ್ತು ಔದ್ಯಮಿಕ ಭದ್ರತೆ ಒದಗಿಸುವ ಬಗ್ಗೆ

- ಶ್ರೀ ಸಲೀಂ ಅಹಮದ್
- ಶ್ರೀ ಮಂಜುನಾಥ ಭಂಡಾರಿ
- ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)

11. ಅರ್ಧ ಗಂಟೆ ಕಾಲಾವಧಿ ಚರ್ಚೆ

- ಕಬ್ಬು ಬೆಳೆಗಾರರಿಗೆ ನಿಗದಿಪಡಿಸಲಾದ ಎಫ್.ಆರ್.ಪಿ. ಬಗ್ಗೆ
 - ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು)
 - ಶ್ರೀ ಮರಿತಿಬ್ಬೇಗೌಡ
 - ಶ್ರೀ ಭಾರತಿ ಶೆಟ್ಟಿ
 - ಶ್ರೀ ಶಂಕರ ಬ.ಪಾಟೀಲ್ ಮುನೇನಕೊಪ್ಪ (ಜವಳಿ ಹಾಗೂ ಸಕ್ಕರೆ ಸಚಿವರು)
 - ಶ್ರೀ ಕೆ.ಎ.ತಿಪ್ಪೇಸ್ವಾಮಿ
 - ಶ್ರೀ ನಿರಾಣಿ ಹಣಮಂತ್ ರುದ್ರಪ್ಪ

- ಶ್ರೀ ಕೇಶವ ಪ್ರಸಾದ್
- ಶ್ರೀ ಎಂ.ನಾಗರಾಜು

- - -

(1107) 22-12-2022 11-00 KH/AK

ಕರ್ನಾಟಕ ವಿಧಾನ ಪರಿಷತ್ತು

ಗುರುವಾರ, 22ನೇ ಡಿಸೆಂಬರ್ 2022

ಸದನವು ಸುವರ್ಣ ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 11 ಗಂಟೆ 07 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟು) ಅವರು ವೀರದಲ್ಲ ಉಪಸ್ಥಿತರಾದರು.

01. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಬಾಯಿ ಮಾತಿನ ಮೂಲಕ ನೀಡಲಾದ ಉತ್ತರಗಳು

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, . . .

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, . . .

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಅಜಿಂಡಾದಲ್ಲಿ ಎಲ್ಲಾ ಹಾಕಿದ್ದೇವೆ ನೋಡಿಕೊಳ್ಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, Supplementary Agenda ದಲ್ಲಿ ಹಾಕಲಾಗಿದೆಯೇ?

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ನೋಡಿಕೊಳ್ಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ನೋಡಿದೆ. ಸುಮ್ಮನೆ ತಮ್ಮನ್ನು ಕೇಳೋಣ ಎಂದು ಮಾಡಿದೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಸರಿ. ಮಾನ್ಯ ಎಸ್.ಎಲ್.ಭೋಜೇಗೌಡರವರೇ, ತಮ್ಮ ಪ್ರಶ್ನೆ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆಯಾಗಿದೆ. ಮಾನ್ಯ ಪ್ರತಾಪ್ ಸಿಂಹ ನಾಯಕ್ ರವರೇ ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು 2 ವಾರ ಸಮಯವನ್ನು ಕೇಳಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, . . .

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ಇದರ ಬಗ್ಗೆ ನಾನು ಬರೆದು ಕಳುಹಿಸಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ರೀತಿ ಮಾಡಿದರೆ ಹೇಗೆ?

ಸಭಾಪತಿಯವರು:- ಮಾನ್ಯ ನಾಯಕರೇ ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ನಾಯಕರು ಅಲ್ಲ. ನಾನು ಬೇರೆ ಜಾತಿ.

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ತಾವು ವಿರೋಧ ಪಕ್ಷದ ನಾಯಕರು. ನಾನು ಏನು ಹೇಳಿದ್ದೇನೆಂದರೆ, ಅಧಿವೇಶನ ಮುಗಿಯುವುದಕ್ಕಿಂತ ಮೊದಲೇ ಉತ್ತರ ಕೊಡಬೇಕೆಂದು ನಾನು ಪತ್ರವನ್ನು ಬರೆದಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅಧಿವೇಶನದಲ್ಲ ಪ್ರಶ್ನೆ ಕೇಳುವಾಗ ಈ ಅಧಿವೇಶನ ಮುಗಿಯುವುದರೊಳಗೆ ಉತ್ತರ ಬರಬೇಕೆಂದು ಹೇಳಿದರೆ, ಅದು ಆಗ ಸರಿ ಇರುತ್ತದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು ಕೂಡ ಹಾಗೆಯೇ ಬರೆದು ಕಳುಹಿಸಿದ್ದೇನೆ. ತಮಗೆ ಇದರ ಒಂದು ಕಾಪಿಯನ್ನು ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇನ್ನು 2 ವಾರ ಎಂದರೆ ಅದಕ್ಕೆ ಉತ್ತರ ಏನು ಇಲ್ಲ. ಇನ್ನು ಮುಂದೆ ಬರುವ ಸರ್ಕಾರದ ಹತ್ತಿರ ಕೇಳಬೇಕಾಗುತ್ತದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ ಕೇಳಿ. ಅವರು ಬರೆದು ಕಳುಹಿಸಿದರು. ನಾನು ಅಧಿವೇಶನದ ಪೂರ್ವದಲ್ಲಯೇ ಉತ್ತರ ಕೊಡಬೇಕೆಂದು ಬರೆದಿದ್ದೇನೆ. ಇದರ ಕಾಪಿಯನ್ನು ಅವರಿಗೆ ತೋರಿಸಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದಯಮಾಡಿ, ನಾನು ನ್ಯಾಯಾಲಯದ ವಿಚಾರದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೇನೆ.

ಸಭಾಪತಿಯವರು:- ಮಾನ್ಯ ಹೇಮಲತಾ ನಾಯಕ್‌ರವರೇ, ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಡಾ|| ತಳವಾರ್ ಸಾಬಣ್ಣ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ,

. . .

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ಪ್ರಶ್ನೆ ವರ್ಗಾವಣೆಯಾಗಿರುವ ವಿಚಾರದಲ್ಲಿ ನನ್ನದೇನೂ ಅಭ್ಯಂತರ ಇಲ್ಲ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, no discussion. ತಾವು ಆಮೇಲೆ ಮಾತನಾಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ದಯಮಾಡಿ ತಾವು ಇದರಲ್ಲಿ ಗಮನಹರಿಸಬೇಕು. ಕಾನೂನು ಸಚಿವರಿಗೆ ಸಂಬಂಧಪಟ್ಟ ವಿಚಾರವನ್ನು ಹೇಳದಂತಹ ಸಂದರ್ಭದಲ್ಲಿ ಅವರಿಗೆ ತಕ್ಷಣ rectify ಮಾಡಿ ಯಾರಿಗೆ ಕೊಡಬೇಕೋ ಅವರಿಗೆ ಕೊಡಬೇಕು. ಈ ರೀತಿ ಮಾಡಿದರೆ ಹೇಗೆ? ಇನ್ನು 3 ದಿವಸ ಅಧಿವೇಶನ ಇದೆ.

ಸಭಾಪತಿಯವರು:- ಮಾನ್ಯ ಎಸ್.ಎಲ್.ಭೋಜೇಗೌಡರವರೇ, ಒಂದು ನಿಮಿಷ ಕುಳಿತುಕೊಳ್ಳಿ. ಇದು ಯಾರಿಗೆ ಸಂಬಂಧಪಟ್ಟದ್ದು ಎಂದು ಮೊದಲು ಪ್ರಶ್ನೆಯನ್ನು ನೋಡಬೇಕು. ಯಾವ ಇಲಾಖೆಗೆ ವರ್ಗಾವಣೆಯಾಗಿದೆ ಎಂದು ನೋಡಿ. ಇಲ್ಲದಿದ್ದರೆ ನಾನು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ.

(ಮುಂದು)

(1108)22-12-2022(11-10) bsd-ak

ಶ್ರೀ ಎಸ್.ಎಲ್. ಭೋಜೇಗೌಡ:- ಈಗ ಈ ರೀತಿ ಆಗಿದೆಯಲ್ಲವೇ? ಮಾನ್ಯ ಸಭಾಪತಿಯವರೇ, ಸದನದ ಸಮಯವನ್ನು ಹಾಳು ಮಾಡುವುದಕ್ಕೆ ನಾನು ತಯಾರಿಲ್ಲ, ಇಂತಹ ಗಂಭೀರವಾದ ವಿಚಾರ ಕೇಳಿದಾಗ ಸಮಯ ಕೇಳುತ್ತಾರೆ.

ಸಭಾಪತಿಯವರು:- ಈಗ ತಮ್ಮ ಎದುರಿಗೆ ಎಲ್ಲವನ್ನು ಹೇಳಿದ್ದೇನೆ. Next ಇದು repeat ಆಗುವುದಿಲ್ಲ.

ಡಾ|| ತಳವಾರ ಸಾಬಣ್ಣ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಇದೆ.

ಸಭಾಪತಿಯವರು:- ಸಮಯ ಕೇಳಿದ್ದಾರೆ. ಉತ್ತರ ತರಿಸಿಕೊಡುತ್ತೇನೆ.

ಪ್ರಶ್ನೆ ಸಂಖ್ಯೆ: 555
(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀಮತಿ ಹೇಮಲತಾ ನಾಯಕ್:- ಕೊಪ್ಪಳ ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಒಟ್ಟು ಕೆರೆಗಳ ಸಂಖ್ಯೆ ಬಗ್ಗೆ ಕೇಳಿದ್ದು, ಕೆರೆಗಳ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿನ 39 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸುತ್ತಿದ್ದಾರೆ. ಈ ವಿಚಾರ ಕೇವಲ ಪ್ರಗತಿಯಲ್ಲಿದೆ ಎಂದು ಕಳೆದ ವರ್ಷದಿಂದ ನೋಡುತ್ತಿದ್ದೇನೆ. ಆದರೆ ಎಷ್ಟರಮಟ್ಟಿಗೆ ಆ ಕೆರೆ ತುಂಬಿಸುವ ಯೋಜನೆ ಆಗಿದೆ ಎಂದು ಅಲ್ಲಿರುವ ಅಧಿಕಾರಿಗಳು ಉತ್ತರ ಹೇಳುತ್ತಿದ್ದಾರೆ. ಅಲ್ಲಿ ಮಳೆಯಾಗಿ ನೀರು ಬಂದಿದ್ದು, ತುಂಬಿಸುವ ಕೆಲಸ ತೃಪ್ತಿಕರವಾಗಿಲ್ಲ ಎನ್ನುವುದು ನನ್ನ ಅನಿಸಿಕೆಯಾಗಿದೆ.

ಶ್ರೀ ಜಿ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ತೃಪ್ತಿಕರವಾಗಿಲ್ಲ ಎಂದರೆ ನಾನೇ ಖುದ್ದು ಹೋಗಿ inspection ಮಾಡಿ, ಮಾನ್ಯ ಸದಸ್ಯರ ಎದುರು officers ಕರೆದು ತೀರ್ಮಾನ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ: 507
(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ನಾವು ಕಳೆದ ನಾಲ್ಕು ದಿನಗಳಿಂದ ಮಾನ್ಯ ಮುಖ್ಯಮಂತ್ರಿಗಳು ಬರುವುದನ್ನು ಕಾಯುತ್ತಿದ್ದೆವು. ಏಕೆಂದರೆ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗೌರವ ಧನವನ್ನು ಹೆಚ್ಚು ಮಾಡಿ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮಾನ್ಯ ಸಭಾಪತಿಯವರೇ, ಉತ್ತರವನ್ನು ಓದಿಸಿದ್ದು, ನಾನು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯನಾಗಿದ್ದು, ಪಂಚಾಯತಿಗಳಲ್ಲಿ P.D.O (Panchayat Development Officer) ಗಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆ P.D.O ಗಳು ಸದಸ್ಯರಿಗಿಂತ ಹೆಚ್ಚು ವರ್ಷಗಳಿಂದ ಪಂಚಾಯತಿಯಲ್ಲಿ ಇದ್ದಾರೆ. ಒಂದು ಕಡೆ ಕಷ್ಟಪಟ್ಟು ಕೆಲಸ ಮಾಡುವ P.D.O ಗಳು ಹಾಗೂ ಇನ್ನು ಸ್ವಲ್ಪ ಜನ ಇಡೀ ಪಂಚಾಯತಿಗಳನ್ನೇ ಅವರ ಹಿಡಿತದಲ್ಲಟ್ಟುಕೊಂಡು, ಪಂಚಾಯತಿ ಸದಸ್ಯರಿಗಿಂತ ಮೇಲ್ದರ್ಜೆಗೆ ಹೋಗಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ P.D.O ಗಳಿಗೆ ಯಾವುದಾದರೊಂದು transfer policy ತರುಬೇಕೆಂಬುದು ನನ್ನ ಪ್ರಶ್ನೆಯಾಗಿದೆ.

ಇನ್ನು ಎರಡನೆಯದಾಗಿ, ಪಂಚಾಯತಿಗಳಲ್ಲಿ ಹೆಚ್ಚು ಮಹಿಳಾ ಸದಸ್ಯರಿದ್ದು, ಗ್ರಾಮಗಳಲ್ಲಿಯೂ ಮಹಿಳೆಯರ ಪಾತ್ರ ಹೆಚ್ಚಾಗಿರುತ್ತದೆ. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಕೊಡಬೇಕೆಂದು ಇದೆ. ಅಲ್ಲ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಆ ಜಾಗೃತಿಯನ್ನು ಮಹಿಳೆಯರೇ ಮೂಡಿಸಬೇಕಾಗಿದೆ. ಅವರ ಪಾತ್ರ ಅಪಾರವಾಗಿದೆ. ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳಿವೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣುಮಕ್ಕಳನ್ನು ಸಾಗಾಣಿಕೆ ಮಾಡುವ ಸಮಸ್ಯೆಗಳನ್ನು ತಡೆಗಟ್ಟಲು ಪಂಚಾಯತಿಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಅವಕಾಶ ಮಾಡಿಕೊಟ್ಟರೆ ತಡೆಗಟ್ಟಬಹುದಾಗಿದೆ.

ಶ್ರೀ ಸಿ.ಸಿ. ಪಾಟೀಲ್ ೦(ಲೋಕೋಪಯೋಗಿ ಸಚಿವರು)(ಮಾನ್ಯ ಮುಖ್ಯಮಂತ್ರಿಗಳ ಪರವಾಗಿ):-ಮಾನ್ಯ ಸಭಾಪತಿಯವರೇ, ಈಗಾಗಲೇ ಹೆಚ್ಚು ಅವಕಾಶಗಳನ್ನು ಮಹಿಳೆಯರಿಗೆ ಕೊಟ್ಟಿದ್ದು, ಕಾಲಕಾಲಕ್ಕೆ ಅವರಿಗೆ State Institute of Rural Development and

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Panchayat Raj ನಿಂದ ತರಬೇತಿ ಕೊಡುತ್ತಿದ್ದೇವೆ. Checking system ನಂತೆ ಸರ್ಕಾರ ಜಿಲ್ಲಾ ಪಂಚಾಯತಿಗಳ ಮೇಲೆ monitor ಮಾಡುತ್ತಿದ್ದು, ಜಿಲ್ಲಾ ಪಂಚಾಯತಿಗಳು ತಾಲ್ಲೂಕು ಪಂಚಾಯತಿಗಳ ಮೇಲೆ monitor ಮಾಡುತ್ತಿದ್ದು, ತಾಲ್ಲೂಕು ಪಂಚಾಯತಿಗಳು ಗ್ರಾಮ ಪಂಚಾಯತಿಗಳ ಮೇಲೆ ಮೇಲುಸ್ತುವಾರಿ ಮಾಡುವ ಮೂಲಕ ಕಾಲಕಾಲಕ್ಕೆ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದೇವೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ P.D.O ಗಳಿಗೆ ಸರ್ಕಾರದ ಪ್ರಸ್ತುತ ನಿಯಮಾವಳಿಗಳನ್ವಯ ಶಿಕ್ಷೆ ಕೊಡುವ ಕೆಲಸ ಮಾಡುತ್ತೇವೆ. ಅವಧಿ ಮೀರಿ ಸೇವೆ ಸಲ್ಲಿಸುತ್ತಿರುವ P.D.O., Secretary ಗಳನ್ನು ವರ್ಗಾವಣೆ ಮಾಡಲು ಸರ್ಕಾರದ ಕಾನೂನಿನಲ್ಲಿ ಅವಕಾಶವಿದ್ದು, ಈ ಕ್ರಮವನ್ನು ಕಾಲಕಾಲಕ್ಕೆ ಸರ್ಕಾರ ಮಾಡುತ್ತಾ ಬಂದಿದೆ. ಮಹಿಳಾ ಸಮೀಕರಣದ ಬಗ್ಗೆ ವಿಶೇಷವಾದ ಸಲಹೆ-ಸೂಚನೆಗಳಿದ್ದರೆ, ಮಾನ್ಯ ಸದಸ್ಯರ ಜೊತೆ ಮಾತನಾಡಿ, ಅವರ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇನೆ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ನಾನು ಸದಸ್ಯರುಗಳ ಬಗ್ಗೆ ಹೇಳಲಿಲ್ಲ, ಅಲ್ಲಿನ ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಇರಬೇಕು, ಅಂದರೆ ಕೆಲಸ ಮಾಡುವ ಅಧಿಕಾರಿಗಳು ಹೆಚ್ಚಾಗಬೇಕು. ಅನೇಕ P.D.O ಗಳ ಬಗ್ಗೆ allegation ಇರುತ್ತದೆ, ಲೋಕಾಯುಕ್ತ ತನಿಖೆ ನಡೆಯುತ್ತಿರುತ್ತದೆ. ಆದ್ದರಿಂದ Karnataka Civil Services Rules ಅಡಿಯಲ್ಲಿ ಇವರಿಗಾಗಿ separate wing ಮಾಡಿದರೆ, ಆರೋಪ ಹೊಂದಿರುವವರು ಮುಕ್ತರಾದರೆ ಪ್ರಾಮಾಣಿಕವಾಗಿ ಬೇಗ ಕೆಲಸ ಮಾಡಬಹುದಾಗಿದೆ.

ಶ್ರೀ ಸಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, ತನಿಖೆ ಮಾಡುವುದು ತನಿಖಾ ಸಂಸ್ಥೆಗಳಿಗೆ ಬಿಟ್ಟ ವಿಷಯವಾಗಿದೆ. ಆದಷ್ಟು ಬೇಗ ಅವರ ಸಮಸ್ಯೆಗಳಿದ್ದರೆ ಸರ್ಕಾರ ಬಗೆಹರಿಸುವ ಕೆಲಸ ಮಾಡುತ್ತದೆ.

ಪ್ರಶ್ನೆ ಸಂಖ್ಯೆ: 516
(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಓದಿಸಿದ್ದು, ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ನನ್ನ ಮನವಿ ಏನೆಂದರೆ, ಕೆಲವು specialist post ಗಳಿರುತ್ತವೆ. Especially, veterinary doctor ಗಳಿರುತ್ತಾರೆ. ಅವರನ್ನು ತೆಗೆದುಕೊಂಡು C.E.O (Chief Executive Officer) post ಗೆ ಹಾಕುವುದು. ಅದೇರಿತೆ Irrigation Engineer ಗಳಿರುತ್ತಾರೆ. Accounts Officer ಗಳಿರುತ್ತಾರೆ. ಅಂತಹ post ಗಳನ್ನು ಬೇರೆ ಜಾಗಕ್ಕೆ ಹಾಕದೇ ಅಲ್ಲಿಯೇ ಬಡಬೇಕೆಂದು ನನ್ನ ಮನವಿಯಾಗಿದೆ. ಕೆಲವು ಅಧಿಕಾರಿಗಳು ಒಂದು ಇಲಾಖೆಯಲ್ಲಿ ಸೇರಿ ಮತ್ತೊಂದು ಇಲಾಖೆಯಲ್ಲಿ retired ಆಗುತ್ತಿರುತ್ತಾರೆ. ಅವರಿಗೆ ಅಲ್ಲಿ co-ordination ಇರುವುದಿಲ್ಲ. ಆದ್ದರಿಂದ ಅವರು ಯಾವುದಕ್ಕೆ appoint ಆಗಿರುತ್ತಾರೆ, ಅವರನ್ನು ಅಲ್ಲಿಯೇ ಮುಂದುವರೆಸಬೇಕು. ಏಕೆಂದರೆ ಕೆಲವು ಕಡೆ ನೋಡಿದಾಗ ಅವರ own department ಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಆ ಇಲಾಖೆಯವರು ಇಲ್ಲಿಂದ deputation ಆಗಿ ಬೇರೆ ಕಡೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಇದನ್ನು ದಯವಿಟ್ಟು control ಮಾಡಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, deputation ಮಾಡುವ provision ಮಾಡಿ, ಆಡಳಿತದಲ್ಲಿ ಒಂದು ಸಣ್ಣ window create ಮಾಡಿ, ಅದರಲ್ಲಿ ಎಲ್ಲರೂ ನುಗ್ಗುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಬಹಳ ವರ್ಷದಿಂದ ನಡೆದುಕೊಂಡು ಬಂದಿದ್ದು, ಸಾಮಾನ್ಯವಾಗಿ ಯಾವುದೇ ಸರ್ಕಾರ ಇದ್ದರೂ ಅಧಿಕಾರಿಗಳು ಬೇಕಾದಂತಹ rules ತಂದಾಗ ನಾವ್ಯಾರೂ object ಮಾಡುವುದಿಲ್ಲ, ಹಾಗೆ ನಡೆದು ಹೋಗಿಬಿಡುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ಇದಾಗುತ್ತಿದೆ. ಅದಕ್ಕೆ ಒಂದು ಸೂಚನೆಯನ್ನು ಆಡಳಿತ ಸುಧಾರಣೆಯವರಿಗೆ ಕೊಡುತ್ತಿದ್ದೇನೆ. Deputation ಯಾವಾಗ ಮಾಡಬೇಕು, ಇದರ criteria ಏನು? ಎಷ್ಟು ಅವಧಿಗೆ ಮಾಡಬೇಕು ಎನ್ನುವುದಾಗಿದೆ. ಇನ್ನೊಂದು angle ನಲ್ಲಿ deputation ಮಾಡಿ ನಂತರ ಕೆಲವರು absorb ಆಗಿಬಿಡುತ್ತಾರೆ. ಹೀಗಾಗಿ ಇಲಾಖೆಯಲ್ಲಿ ತಳಗಡೆಯಿಂದ ಬರುವವರ promotion ಗೂ ತೊಂದರೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಿರುವ provision ನಲ್ಲಿ ಮಾಡಲು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವಕಾಶ ಇದೆ. ಎರಡು ಇಲಾಖೆಗಳ consent ತೆಗೆದುಕೊಂಡು ಮಾಡುವುದು, 5 ವರ್ಷ ಇಟ್ಟಿದ್ದು, 5 ವರ್ಷ ಆದ ನಂತರ special provision ನಲ್ಲಿ up to eight years ಮಾಡುವುದು. ಹೀಗೆ ಬಹಳ ಸಡಿಲವಾಗಿದ್ದು, ಖಂಡಿತವಾಗಿ ಇದನ್ನು ಬಿಗಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ. ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಆಯ್ಕೆಯಾಗಿ Sub-Registrar ಆಗುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ನಾನು ಇಂತಹದಕ್ಕೆ ಅವಕಾಶ ಕೊಟ್ಟಿಲ್ಲ. ಮಾನ್ಯ ಸದಸ್ಯರು ಹೇಳಿದಂತೆ veterinary doctor ರವರು ತಾಲ್ಲೂಕು ಪಂಚಾಯತಿಯ E.O (Executive Officer) ಆಗುವಂತಹದ್ದೆಲ್ಲವನ್ನು ತೆಗೆದಿದ್ದೇವೆ. ಅವರುಗಳ ಮಾತು ಇಲಾಖೆಗಳಿಗೆ ವಾಪಸ್ಸು ಕಳುಹಿಸಿದ್ದೇವೆ. ಮಾನ್ಯ ಸದಸ್ಯರು ಹೇಳಿದ್ದನ್ನು ಗಮನದಲ್ಲಿಟ್ಟುಕೊಂಡು ಬಿಗಿ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ.

(ಮುಂದು)

(1109) 22.12.2022/11.20/ಹೆಚ್‌ವಿ:ಆರ್‌ಎನ್

ಶ್ರೀ ಮಂಜುನಾಥ ಭಂಡಾರಿ:- ಸನ್ಮಾನ್ಯ ಸಭಾಪತಿಯವರೇ, ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರ್‌ಗಳು ಈ ರೀತಿ ನಿಯೋಜನೆಯ ಮೇರೆಗೆ ಹೋಗಿರುತ್ತಾರೆ. ಅವರು ನೇಮಕಗೊಳ್ಳುವುದು ಒಂದು ಇಲಾಖೆಯಾದರೆ, ಮತ್ತೊಂದು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.

ಶ್ರೀ ಬಸವರಾಜ ಬೊಮ್ಮಾಯಿ:- ಸನ್ಮಾನ್ಯ ಸಭಾಪತಿಯವರೇ, ಈ ರೀತಿ ನಿಯೋಜನೆಯ ಮೇರೆಗೆ ಹೋಗಿರುವವರಲ್ಲಿ ಇಂಜಿನಿಯರ್‌ಗಳಿದ್ದಾರೆ, ಆಕೌಂಟೆಂಟ್‌ಗಳು ಇದ್ದಾರೆ. ನಿಯೋಜನೆಯ ಮೇರೆಗೆ ಹೋಗುವುದಾದರೆ, ಅವರ ಪರಿಣತಿಯ ವ್ಯಾಪ್ತಿಯಲ್ಲಿಯೇ ಹೋಗಬೇಕಾಗುತ್ತದೆ. ಪಶು ವೈದ್ಯರ ಕೊರತೆ ಇರುವಾಗ ಪಶು ವೈದ್ಯರನ್ನು ತೆಗೆದುಕೊಂಡು ಹೋಗಿ ಆಡಳಿತಾಧಿಕಾರಿಯನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಇದನ್ನು ನಿಯಂತ್ರಿಸುವುದಕ್ಕೆ ಆ ಮನೆಯ ಮತ್ತು ಈ ಮನೆಯ ಎರಡೂ ಮನೆಗಳ ಸದಸ್ಯರುಗಳು ನಮ್ಮೊಂದಿಗೆ ಸಹಕರಿಸಬೇಕಾಗುತ್ತದೆ. ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವವರನ್ನು ತೆಗೆದು ಹಾಕಿದರೆ, ನಮ್ಮ ಮೇಲೆ ಹಲವಾರು ಒತ್ತಡಗಳು ಬರುತ್ತವೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದರೂ ಕೂಡ ನಾವು ಯಾವುದೇ ಒತ್ತಡಗಳಿಗೆ ಮಣಿಯದೇ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದವರನ್ನು ಮಾತ್ರ ಇಲಾಖೆಗೆ ಕಳುಹಿಸಿಕೊಡುವಂತಹ ಕೆಲಸವನ್ನು ಮಾಡಿದ್ದೇವೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಇಂಜಿನಿಯರ್‌ಗಳ ಬಗ್ಗೆಯೂ ನಾನು ಗಮನಹರಿಸುತ್ತೇನೆ.

ಪ್ರಶ್ನೆ ಸಂಖ್ಯೆ: 498

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಅವಲಂಬಿತರಿಗೆ ಎಷ್ಟು ಮಾಶಾಸನವನ್ನು ನೀಡಲಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಮಾನ್ಯ ಸಚಿವರು, "10,000 ರೂಪಾಯಿಗಳ ಮಾಸಿಕ ಗೌರವಧನವನ್ನು ನೀಡಲಾಗುತ್ತಿದೆ" ಎನ್ನುವ ಉತ್ತರವನ್ನು ನೀಡಿದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಉಳಿದುಕೊಂಡಿದ್ದಾರೆ. ಒಂದು ಅಂಕಿಅಂಶಗಳ ಪ್ರಕಾರ ಇಡೀ ರಾಜ್ಯದಲ್ಲಿ ಒಟ್ಟು 4,000 ಜನ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಎನ್ನುವ ಅಂಶ ತಿಳಿದು ಬಂದಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಘನತೆವೆತ್ತ ರಾಜ್ಯಪಾಲರು ಮತ್ತು ಕಂದಾಯ ಸಚಿವರಾಗಿರುವ ಮಾನ್ಯ ಆರ್.ಅಶೋಕ್‌ರವರು ನಮ್ಮ ಮನೆಯ ಹಿಂಭಾಗದಲ್ಲಿರುವ ನಾರಾಯಣಪ್ಪ ಎನ್ನುವ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಬಂದು ಸನ್ಮಾನ ಮಾಡಿ ಹೋದರು. ಅದನ್ನು ನೋಡಿ ನನಗೆ ಬಹಳ ಸಂತೋಷವಾಗಿತ್ತು. ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಮಾಶಾಸನವನ್ನು 8,000 ರೂಪಾಯಿಗಳಿಂದ 10,000 ರೂಪಾಯಿಗಳಿಗೆ ಹೆಚ್ಚು ಮಾಡಲಾಗಿತ್ತು. ಇಡೀ ದೇಶ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಮಾಶಾಸನವನ್ನು 10,000 ರೂಪಾಯಿಗಳಿಂದ 25,000 ರೂಪಾಯಿಗಳಿಗೆ ಹೆಚ್ಚಿಸಬೇಕೆನ್ನುವ ಒತ್ತಾಯವನ್ನು ಮಾಡುತ್ತಿದ್ದೇನೆ. ಇದರ ಜೊತೆಗೆ ಅವರುಗಳು ಯಾವಯಾವ ವಿಳಾಸದಲ್ಲಿದ್ದಾರೆ, ಅಲ್ಲಿ ಅವರುಗಳು ವಾಸ ಮಾಡುವುದಕ್ಕೆ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಒಂದು ನಿವೇಶನವನ್ನು ಕೊಡಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಹೋಗಿ ಈ ಸೌಲಭ್ಯಗಳನ್ನು ಅವರಿಗೆ ಕೊಡಬೇಕಾಗಿದೆಯೇ ಹೊರತು ಅವರು ಅದನ್ನು ಕೇಳುವಂತೆ ಮಾಡಬಾರದು. ಅವರುಗಳಿಂದ ನಾವು ಇಂದು ಸ್ವಾತಂತ್ರ್ಯ ಭಾರತದಲ್ಲಿ ಬದುಕುತ್ತಿದ್ದೇವೆ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಜಿಲ್ಲಾವಾರು ಸುಮಾರು 3804 ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ನನ್ನ ಬಳಿ ಇದೆ. ಈಗಾಗಲೇ ಅವರುಗಳಿಗೆ ಮಾಸಿಕ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

10,000 ರೂಪಾಯಿಗಳನ್ನು ಮಾಶಾಸನದ ರೀತಿಯಲ್ಲಿ ಕೊಡುತ್ತಿದ್ದೇವೆ. ರಾಜ್ಯದ ವ್ಯಾಪ್ತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ ಅಥವಾ ವಿಧವಾ ಪತ್ನಿಯವರಿಗೆ ಜೀವಿತಾವಧಿಗೆ ಉಚಿತ ಬಸ್‌ಪಾಸ್ ವಿತರಿಸಲಾಗುತ್ತಿದೆ. ಸ್ವಾತಂತ್ರ್ಯ ಯೋಧರು ಮರಣ ಹೊಂದಿದ್ದರೆ ಅವರ ಶವಸಂಸ್ಕಾರಕ್ಕಾಗಿ 4,000 ರೂಪಾಯಿಗಳನ್ನು ಶವ ಸಂಸ್ಕಾರ ಭತ್ಯೆಯನ್ನಾಗಿ ನೀಡಲಾಗುತ್ತಿದೆ. ಈ ರೀತಿ ಹಲವಾರು ಸವಲತ್ತುಗಳನ್ನು ನಾವು ಕೊಡುತ್ತಿದ್ದೇವೆ. ಮಾನ್ಯ ಸದಸ್ಯರು ಅವರಿಗೆ ನೀಡಲಾಗುತ್ತಿರುವ ಮಾಶಾಸನವನ್ನು 10,000 ರೂಪಾಯಿಗಳಿಂದ 25000 ರೂಪಾಯಿಗಳಿಗೆ ಏರಿಸಬೇಕೆನ್ನುವ ಮತ್ತು ಗೋವಾ ಮಾದರಿಯನ್ನು ಜಾರಿಗೊಳಿಸಬೇಕೆನ್ನುವ ಒತ್ತಾಯವನ್ನು ಮಾಡಿದ್ದಾರೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಗೋವಾ ಮಾದರಿಯನ್ನು ಜಾರಿಗೊಳಿಸುವ ಬಗ್ಗೆ ಹಣಕಾಸು ಇಲಾಖೆಯವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ನಂತರ ಅದನ್ನು ಪರಿಗಣಿಸಲಾಗುವುದು.

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ನಮ್ಮ ನೆರೆಯ ರಾಜ್ಯಗಳಾಗಿರುವ ತೆಲಂಗಾಣದಲ್ಲಿ 16,000 ರೂಪಾಯಿಗಳನ್ನು, ತಮಿಳುನಾಡಿನಲ್ಲಿ 18,000 ರೂಪಾಯಿಗಳನ್ನು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ 20,000 ರೂಪಾಯಿಗಳನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಶಾಸನದ ರೂಪದಲ್ಲಿ ನೀಡುತ್ತಿದ್ದಾರೆ. ರಾಜಸ್ಥಾನದಲ್ಲಿ 50,000 ರೂಪಾಯಿಗಳನ್ನು ಮತ್ತು ಕೇಂದ್ರ ಸರ್ಕಾರದವರು 35,000 ರೂಪಾಯಿಗಳನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಇವರಿಗೆ 25,000 ರೂಪಾಯಿಗಳನ್ನು ನೀಡಬೇಕೆನ್ನುವುದು ನನ್ನ ಒತ್ತಾಯವಾಗಿದೆ. ಈ ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಇಬ್ಬರೂ ಉಪಸ್ಥಿತರಿರುವುದರಿಂದ ಈ ಸದನದಲ್ಲಿಯೇ ಅದನ್ನು ಘೋಷಣೆ ಮಾಡಿದರೆ, ಸ್ವಾತಂತ್ರ್ಯ ಹೋರಾಟಗಾರರು ಇವರನ್ನು ನೆನಪಿಸಿಕೊಳ್ಳುತ್ತಾರೆನ್ನುವುದು ನನ್ನ ವಿನಂತಿಯಾಗಿದೆ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ನಾನು ಈಗಾಗಲೇ ಇದರ ಬಗ್ಗೆ ಹಣಕಾಸು ಇಲಾಖೆಯವರೊಂದಿಗೆ ಚರ್ಚೆ ಮಾಡುತ್ತಿದ್ದೇನೆ. ನಂತರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಏನೇ ಮಾಡುವುದಾದರೂ ಒಂದು procedure ಪ್ರಕಾರವಾಗಿಯೇ ಮಾಡಬೇಕಾಗುತ್ತದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಎಷ್ಟು ದಿನಗಳಲ್ಲಿ ಈ ಪ್ರಕ್ರಿಯೆಗಳು ಮುಗಿಯಬಹುದು ಎನ್ನುವುದರ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕಾಗುತ್ತದೆ.

ಶ್ರೀ ಆರ್.ಅಶೋಕ್:- ಸನ್ಮಾನ್ಯ ಸಭಾಪತಿಯವರೇ, ಇದಕ್ಕೆ ಒಂದು ನಿರ್ದಿಷ್ಟ ಸಮಯ ಮತ್ತು ದಿನಾಂಕವನ್ನು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಈ ಸದನದಲ್ಲೇ ಉಪಸ್ಥಿತರಿರುವುದರಿಂದ ಮಾನ್ಯ ಕಂದಾಯ ಸಚಿವರು ಮನಸ್ಸು ಮಾಡಿದರೆ ಇದನ್ನು ಮಾಡಬಹುದು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ, 8,000 ರೂಪಾಯಿಗಳಿದ್ದ ಮಾಶಾನವನ್ನು 10,000 ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು.

ಸಭಾಪತಿಯವರು:- ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:52(413) ಅನ್ನು ಕೇಳುವಂತಹ ಮಾನ್ಯ ಸದಸ್ಯರಾದ ಶ್ರೀ ಎಸ್.ರವಿಯವರು ಸದನದಲ್ಲ ಹಾಜರಿಲ್ಲ.

ಪ್ರಶ್ನೆ ಸಂಖ್ಯೆ: 543

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ವೈ.ಎಂ.ಸತೀಶ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ಅದು ನನಗೆ ಅರ್ಥವಾಗಿಲ್ಲ. ಮಾನ್ಯ ಸಚಿವರು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡಬೇಕೆಂದು ಮನವಿ ಮಾಡುತ್ತಿದ್ದೇನೆ.

ಶ್ರೀ ಗೋವಿಂದ ಎಂ.ಕಾರ್ಜೋಳ:- ಸನ್ಮಾನ್ಯ ಸಭಾಪತಿಯವರೇ, ಅವರಿಗೆ ಅರ್ಥವಾಗುವ ರೀತಿಯಲ್ಲಿ ನಾನು ಹೇಳುತ್ತೇನೆ. ಕೃಷ್ಣ ಜಲ ವಿವಾದ ನ್ಯಾಯಾಧಿಕರಣ-1ರಲ್ಲಿ ನಮಗೆ 320 ಟಿ.ಎಂ.ಸಿ.ಯಷ್ಟು ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೃಷ್ಣ ಜಲ ವಿವಾದ ನ್ಯಾಯಾಧಿಕರಣ-2ರಲ್ಲಿ 36 ಟಿ.ಎಂ.ಸಿ.ಯಷ್ಟು ನೀರು ಹಂಚಿಕೆಯಾಗಿದೆ. ಕೃಷ್ಣ ಜಲ ವಿವಾದ ನ್ಯಾಯಾಧಿಕರಣ-2ಕ್ಕೆ ಸಂಬಂಧಪಟ್ಟಂತೆ ಗೆಜೆಟ್ ನೋಟೀಫಿಕೇಶನ್ ಅನ್ನು ಹೊರಡಿಸಿಲ್ಲ. ಪ್ರಕರಣ ಸುಪ್ರೀಂ ಕೋರ್ಟಿನ ಮುಂದಿದೆ. ಆದ್ದರಿಂದ ಕೃಷ್ಣ ಜಲ ವಿವಾದ ನ್ಯಾಯಾಧಿಕರಣ-2ರಲ್ಲಿ ಹಂಚಿಕೆ ಮಾಡಿರುವ ನೀರನ್ನು ನಮ್ಮ ರಾಜ್ಯ ಬಳಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಸನ್ಮಾನ್ಯ ಸಭಾಪತಿಯವರೇ, ತುಂಗಭದ್ರಾ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 138 ಟಿ.ಎಂ.ಸಿ. ಆಗಿದೆ. ಅದರಲ್ಲಿ ಸುಮಾರು 30 ರಿಂದ 35 ಟಿ.ಎಂ.ಸಿ.ಯಷ್ಟು ಹೂಳು ತುಂಬಿದೆ. ಆದ್ದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.

ಮಾನ್ಯ ಸದಸ್ಯರು ಕೊಪ್ಪಳ ಜಿಲ್ಲೆಯಲ್ಲಿರುವ ನವಲ ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ನಿರ್ಮಾಣ ಮಾಡುವುದಕ್ಕೆ ಕರ್ನಾಟಕ ಆಂಧ್ರಪ್ರದೇಶ, ತೆಲಂಗಾಣ ಹೀಗೆ ಮೂರು ರಾಜ್ಯಗಳ ಒಪ್ಪಿಗೆ ಮತ್ತು ಒಪ್ಪಂದಗಳ ಅವಶ್ಯಕತೆ ಇದೆ. ಹಿಂದೆ ಕೇವಲ ಕರ್ನಾಟಕ ಮತ್ತು ಆಂಧ್ರಪ್ರದೇಶದ ಒಪ್ಪಿಗೆ ಸಿಕ್ಕಿದ್ದರೆ ಸಾಕಾಗುತ್ತಿತ್ತು. ಈ ನಿಟ್ಟಿನಲ್ಲಿ ನಾವು ಸತತವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅಧಿಕಾರಿಗಳ ಮಟ್ಟದ ಸಭೆಯನ್ನು ಸಹ ನಡೆಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಸಹ ಸ್ವತಃ ಭೇಟಿ ಮಾಡಿ ಮಾತನಾಡಿದ್ದಾರೆ. ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಬೇಕಾಗಿದೆ. ಎರಡು ರಾಜ್ಯಗಳು ಕೆಲವೊಂದು ನಿಬಂಧನೆಗಳನ್ನು ಹಾಕಿದ್ದಾರೆ. ತಾಂತ್ರಿಕವಾಗಿ ಅವುಗಳನ್ನು ಮಾಡಬಹುದೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ. ಈ ಯೋಜನೆಯ ಅವಶ್ಯಕತೆ ನಮ್ಮ ರಾಜ್ಯಕ್ಕಿದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ನವಲ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಈ ವರ್ಷ ಆಯವ್ಯಯದಲ್ಲ ಸುಮಾರು 1,000 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಾಗಿಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ 13,040 ಕೋಟಿ ರೂಪಾಯಿಗಳಿಗೆ ಡಿ.ಪಿ.ಆರ್.ತಯಾರು ಮಾಡಲಾಗಿದೆ. ಈ ಜಲಾಶಯದ ನಿರ್ಮಾಣದ ಬಗ್ಗೆ ಸರ್ಕಾರಕ್ಕೆ ಖಂಡಿತವಾಗಿಯೂ ಆಸಕ್ತಿ ಇದೆ. ನಮ್ಮ ಜನರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆ ಜಲಾಶಯವನ್ನು ಕಟ್ಟುವಂತಹ ಅವಶ್ಯಕತೆ ಇದೆ.

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಸನ್ಮಾನ್ಯ ಸಭಾಪತಿಯವರೇ, ನಮ್ಮ ನೀರಾವರಿ ಸಚಿವರು ಈ ಪ್ರಶ್ನೆಗೆ ಸಂಬಂಧಪಟ್ಟಂತೆ ವಿವರಗಳನ್ನು ಹೇಳಿದ್ದಾರೆ. ತುಂಗಭದ್ರಾ ಜಲಾಶಯದಲ್ಲ ಸುಮಾರು 25 ವರ್ಷಗಳಿಂದ ಹೂಳು ತುಂಬಿಕೊಂಡು, ಅದರ ನೀರಿನ ಸಂಗ್ರಹ ಸಾಮರ್ಥ್ಯವು ಕಡಿಮೆಯಾಗಿದೆ. ಹೂಳು ತುಂಬಿರುವುದರಿಂದ ಸುಮಾರು 30 ಟಿ.ಎಂ.ಸಿ.ಯಷ್ಟು ನೀರನ್ನು ಸಂಗ್ರಹ ಮಾಡುವ ಸಾಮರ್ಥ್ಯ ಕಡಿಮೆಯಾಗಿದೆ. ಹೂಳನ್ನು ತೆಗೆಯುವುದಕ್ಕೆ hydraulic dozer ನಿಂದ ಹಿಡಿದು ವಿಶೇಷವಾಗಿರುವ implementing machines ಇಟ್ಟುಕೊಂಡು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಸುಮಾರು 25-30 ವರ್ಷಗಳಿಂದ ಈ ಜಲಾಶಯದಲ್ಲ silt, sediment ಆಗಿ rock formation ರೀತಿ ಆಗಿದೆ. ಆದ್ದರಿಂದ ಆ ನೀರನ್ನು ಬಳಕೆ ಮಾಡಿಕೊಳ್ಳಬೇಕಾದರೆ, ಇನ್ನೊಂದು balancing reservoir ಮಾಡುವುದರ ಅನಿವಾರ್ಯತೆ ಇದೆ. ಈಗಾಗಲೇ ಮತ್ತೊಂದು ಜಲಾಶಯವನ್ನು ಎಲ್ಲ ನಿರ್ಮಾಣ ಮಾಡಬೇಕು, ಎಷ್ಟು ಸಾಮರ್ಥ್ಯದ ಜಲಾಶಯವನ್ನು ನಿರ್ಮಾಣ ಮಾಡಬೇಕು ಎನ್ನುವುದರ ಬಗ್ಗೆ ಡಿ.ಪಿ.ಆರ್. ಸಿದ್ಧವಾಗಿದೆ. ಆ ಡಿ.ಪಿ.ಆರ್. ಆಧಾರದ ಮೇಲೆ ನಾನು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಜೊತೆಗೆ ಈಗಾಗಲೇ ಎರಡು ಬಾರಿ ಅನೌಪಚಾರಿಕವಾಗಿ ಬೇರೆಬೇರೆ ಸಭೆಗಳಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದೇನೆ. ನನ್ನ ಒಂದು ಮನವಿಯ ಮೇರೆಗೆ ಅಲ್ಲಿನ ಇಂಜಿನಿಯರ್‌ಗಳ ತಂಡವನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದರು. ಅವರು ನಮ್ಮ ಇಂಜಿನಿಯರ್‌ಗಳ ಜೊತೆಗೆ ಚರ್ಚೆ ಮಾಡಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಈ ಯೋಜನೆಯ ಬಗ್ಗೆ ಆಂಧ್ರಪ್ರದೇಶದವರ ಹೆಚ್ಚಿನ ಬೇಡಿಕೆ ಇದೆ. ಅದರ ಬಗ್ಗೆಯೂ ಅವರು ಪ್ರಸ್ತಾಪ ಮಾಡಿದ್ದಾರೆ. ನಾನು ಮತ್ತು ಮಾನ್ಯ ಗೋವಿಂದ ಕಾರ್ಜೋಳರವರು ಅದನ್ನು ಪರಿಶೀಲನೆ ಮಾಡುತ್ತೇವೆ. ಯಾವುದೇ ನಿರ್ಣಯವನ್ನು ತೆಗೆದುಕೊಂಡರೂ ಅದು ಸರ್ವಸಮ್ಮತವಾಗಿರುವ ನಿರ್ಣಯವಾಗಿರಬೇಕಾಗುತ್ತದೆ. ಆಂಧ್ರಪ್ರದೇಶದವರು ಏನು ಕೇಳಿದ್ದಾರೆ, ನಮ್ಮ ಕರ್ನಾಟಕ ರಾಜ್ಯದವರು ಏನು ಕೇಳುತ್ತಿದ್ದೇವೆ ಇದು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲರೂ ಒಪ್ಪುವಂತೆ ಇರಬೇಕಾಗುತ್ತದೆ. ಅದಕ್ಕಾಗಿಯೇ ನಾನು ನೀರಾವರಿ ತಜ್ಞರ ಜೊತೆಗೆ ಸರ್ವ ಪಕ್ಷಗಳ ಸಭೆಯನ್ನು ಕರೆಯುತ್ತೇನೆ. ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬಹುದು ಎನ್ನುವುದರ ಬಗ್ಗೆ ಸರ್ವ ಪಕ್ಷದವರ ಒಪ್ಪಿಗೆಯನ್ನು ಪಡೆದುಕೊಂಡ ಮೇಲೆ ನಾನು ಆಂಧ್ರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಇದೊಂದು multi-state project ಆಗಿದೆ. Tunga Bhadra Board ಇದೆ. ಅದರಲ್ಲಿ ನಾವು ತೆಗೆದುಕೊಳ್ಳುವ ನಿರ್ಣಯ ಪಾಸ್ ಆಗಬೇಕಾಗುತ್ತದೆ. ಆ ರಾಜ್ಯದವರಿಗೂ ನಮ್ಮಗೂ ಅನುಕೂಲವಾಗುವಂತಹ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ. ನ್ಯಾ|| ಬ್ರಜೇಶ್ ಕುಮಾರ್ ಮಿಶ್ರರವರು ನ್ಯಾಯಾಧಿಕರಣ-2ರಲ್ಲಿ ನೀರಿನ ಹಂಚಿಕೆಯ ಬಗ್ಗೆ ತೀರ್ಪು ಕೊಟ್ಟಿದ್ದಾರೆ. ತುಂಗಭದ್ರಾ ಉಪ ಕಣಿವೆಗಳಲ್ಲಿ Tungabhadra (K3) Series ಎಂದು ಕರೆಯುತ್ತೇವೆ. ಇದರಲ್ಲಿ ನಮ್ಮ ರಾಜ್ಯದ ನೀರಿನ ಪಾಲೇನಿದೆ ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದೇ ನಮ್ಮ ಮಾನದಂಡವಾಗಿದೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ವಪಕ್ಷಗಳ ಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನವನ್ನು ತೆಗೆದುಕೊಂಡು ಆದಷ್ಟು ಬೇಗನೇ ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಲಾಗುವುದು. ನವಲ ಸಮಾನಾಂತರ ಜಲಾಶಯ ನಿರ್ಮಾಣ ನಮ್ಮ ಭಾಗದ ರೈತರ ಬಹಳ ದಿನಗಳ ಬೇಡಿಕೆಯಾಗಿದೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಒಂದು ಹೆಜ್ಜೆಯನ್ನು ಇಟ್ಟಿದ್ದೇವೆ. ಮುಂದಿನ ದಿನಮಾನಗಳಲ್ಲಿ ಅತೀ ಶೀಘ್ರವಾಗಿ ಒಂದು ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ.

(ಮುಂದು)

(1110) 22.12.2022 11.30 ಪಿ.ಕೆ.ಆರ್.ಎನ್

ಪ್ರಶ್ನೆ ಸಂಖ್ಯೆ : 432

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾನು ಕೇಳಿದ ಪ್ರಶ್ನೆಗೆ ಅಖತ ಉತ್ತರ ಸದ್ಯ ನನ್ನ ಹತ್ತಿರ ಬಂದಿಲ್ಲ, ದಯವಿಟ್ಟು ಅದನ್ನು ಒದಗಿಸಿ ಕೊಡಿ.

ಕಳೆದ 2006ರಿಂದ ಇತ್ತೀಚಿಗೆ ಬಂದಂಥ ಎಲ್ಲಾ ಸರ್ಕಾರಗಳು ನ್ಯಾಯಾಲಯಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿವೆ. ನ್ಯಾಯಾಂಗದ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಬೇಕಾದರೆ ವಕೀಲರ ಸಹಕಾರ ಕೂಡ ಇರಬೇಕಾಗುತ್ತದೆ. ಆ ಕಟ್ಟಡಗಳಲ್ಲಿ ಉಪಹಾರ ಮಂದಿರ ಇಲ್ಲ, ಗ್ರಂಥಾಲಯಕ್ಕೆಂದು ಕಟ್ಟಡವಿಲ್ಲ, ಶೌಚಾಲಯಗಳಿಲ್ಲ. ಇವುಗಳಿಗೂ ಏಕಕಾಲದಲ್ಲಿ ಆದ್ಯತೆ ಕೊಡಬೇಕು. ಕೆಲವು ಕಡೆ ನ್ಯಾಯಾಲಯದ ಕಟ್ಟಡಗಳು ಪೂರ್ಣವಾಗಿದ್ದರೂ ಅಲ್ಲಿ ಗ್ರಂಥಾಲಯವಿಲ್ಲ, ಶೌಚಾಲಯವಿಲ್ಲ, ಕ್ಯಾಂಟೀನ್ ಇಲ್ಲ ಮತ್ತು ಬಾರ್ ಅಸೋಸಿಯೇಷನ್‌ಗೆ ಕಟ್ಟಡ ಕಟ್ಟಿಲ್ಲ. ಹೀಗಾದರೆ ಕೆಲಸ ಮಾಡುವುದು ಹೇಗೆ? ಈಗ ಎಲ್ಲಾ ಕಡೆ ಒಂದೇ ಫೋರಂನಲ್ಲಿ ಮಾಡುತ್ತಿದ್ದಾರೆ. ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ. ನ್ಯಾಯಾಧೀಶರ ಚೀಂಬರ್‌ನ ಫರ್ನಿಚರ್‌ಗೆ ಹೆಚ್ಚು ಖರ್ಚು ಮಾಡುತ್ತೀರಿ. ಅದೇರೀತಿ ಗ್ರಂಥಾಲಯಕ್ಕೂ, ಕ್ಯಾಂಟೀನ್‌ಗೂ, ಶೌಚಾಲಯಗಳ ನಿರ್ಮಾಣಕ್ಕೂ ಆದ್ಯತೆ ಕೊಡಬೇಕು. ನ್ಯಾಯಾಲಯದ ಕಟ್ಟಡದ ಜೊತೆಯೇ ಬಾರ್ ಅಸೋಸಿಯೇಷನ್‌ಗೂ ಕಟ್ಟಡ ನಿರ್ಮಿಸಬೇಕು. ಈ ಕೆಲಸ ಕೆಲವು ಕಡೆ ಆಗಿದೆ; ಕೆಲವು ಕಡೆ ಆಗಿಲ್ಲ. ದಯಮಾಡಿ ಸಚಿವರು ಇದರ ಬಗ್ಗೆ ಗಮನ ಕೊಡಬೇಕು.

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದ ನ್ಯಾಯಾಲಯಗಳಿಗೆ ಕೊಟ್ಟಿರುವಷ್ಟು ಮೂಲಭೂತ ಸೌಲಭ್ಯಗಳು ಬಹುಶಃ ಭಾರತ ದೇಶದ ಇತರ ರಾಜ್ಯಗಳಿಗಿಂತಲೂ ನ್ಯಾಯಾಲಯಗಳಿಗೆ ಅಥವಾ ನ್ಯಾಯಾಧೀಶರುಗಳಿಗೆ ಕೊಟ್ಟಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಈಗ ನಾವು ಬಾರ್ ಅಸೋಸಿಯೇಷನ್‌ನ ಕಟ್ಟಡಗಳ ನಿರ್ಮಾಣಕ್ಕೆ ದುಡ್ಡು ಕೊಡುತ್ತಿದ್ದೇವೆ,

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ರಂಥಾಲಯಗಳನ್ನು expand ಮಾಡುತ್ತಿದ್ದೇವೆ, ಡಿಜಿಟಲೈಸ್ ಮಾಡುತ್ತಿದ್ದೇವೆ ಅಲ್ಲದೇ Applications Develop ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಲಾಯರ್‌ಗಳು ಏನಾದರೂ ಕೇಸ್‌ಗಳನ್ನು ರೆಫರ್ ಮಾಡಬೇಕು ಅಥವಾ ಡಿಸಿಷನ್‌ಗಳನ್ನು ರೆಫರ್ ಮಾಡಬೇಕು ಎಂದರೆ ಇದಕ್ಕೋಸ್ಕರ Mobile Applications ಮಾಡಬೇಕೆಂದು, ನಾನು ಮತ್ತು ಮಾನ್ಯ ರಾಜೀವ್ ಚಂದ್ರಶೇಖರ್‌ರವರು ಹೈಕೋರ್ಟ್‌ನ ಅಧಿಕಾರಿಗಳೊಂದಿಗೆ ಕುಳಿತು ಮಾತನಾಡಿ All India Law Ministers' Conference ಅವರ ಗಮನಕ್ಕೆ ತಂದಿದ್ದೇವೆ. ಅವರು ಮತ್ತು ಕೇಂದ್ರ ಸರ್ಕಾರದವರು, ಆದಷ್ಟು ಬಾರ್ ಅಸೋಸಿಯೇಷನ್ ಕಟ್ಟಡಗಳನ್ನು ನಿರ್ಮಿಸಿ ಕೊಡಿ ಎಂದು ಹೇಳಿದ್ದಾರೆ. ನಮಗೆ ಗೊತ್ತಿದ್ದ ಹಾಗೆ toilet facilities for clients, ಅದು ಆಗಬೇಕು. ಲಾಯರ್‌ಗಳದ್ದೇ ಒಂದು ಕಛೇರಿಯಾದರೆ ಕೋರ್ಟ್‌ಗೆ ಬರುವ ಕ್ಲೈಂಟ್ಸ್, ಅಮಾಯಕರದ್ದೇ ಇನ್ನೊಂದು ಕಛೇ ಆಗುತ್ತಿತ್ತು. ಈ ವಿಷಯವನ್ನೂ ಸಹ ನಾವು raise ಮಾಡಿ ಸಾರ್ವಜನಿಕರು ಒಂದು ಕಡೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು, ರೆಸ್ಟ್‌ರೂಮ್‌ನ ವ್ಯವಸ್ಥೆ ಆಗಬೇಕು, ಇಡೀ ದಿನ ಸಾರ್ವಜನಿಕರು ಕೋರ್ಟ್‌ನ ಆವರಣದಲ್ಲೇ ಕುಳಿತುಕೊಳ್ಳಬೇಕಾದ ಸಂದರ್ಭ ಬಂದಾಗ ಅವರಿಗೆ ಕಾಫಿ-ಊ ಕುಡಿಯಲು ಕ್ಯಾಂಟೀನ್ ಆಗಬೇಕು, ಇದು ಮಾನವೀಯತೆಯ ಹಿನ್ನೆಲೆಯಲ್ಲಿ ಆಗಬೇಕು ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡು, ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇವೆ. ಅವರೂ ಕೂಡ ಇದಕ್ಕೆ ಅನುದಾನ ಕೊಡುತ್ತಾರೆ. ನಾವೂ ಕೂಡ ಇದಕ್ಕೆ ಹೆಚ್ಚು ಒತ್ತು ಕೊಟ್ಟು, ಕೋರ್ಟ್‌ನ ಕಟ್ಟಡಗಳ ಜೊತೆಗೆ, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಕೊಡುತ್ತೇವೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಮಂತ್ರಿಗಳ ಉತ್ತರಕ್ಕೆ ಧನ್ಯವಾದಗಳು. ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿದ್ದಾರೆ. ಲಾಯರ್‌ಗಳಿಗೆ ಕೊಡುತ್ತಿರುವ ಸ್ಟೈಫೆಂಡ್ ಮೊತ್ತವನ್ನು ಹೆಚ್ಚು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. Budding Advocates ಗೆ upto three years ಕೊಡಬೇಕು.

ಶ್ರೀ ಜೆ.ಸಿ.ಮಾಧುಸ್ವಾಮಿ:- ಸ್ಟೆಫಂಡ್ ಕೊಡುವುದಕ್ಕೆ ಕೇವಲ ಒಂದೆರಡು ಕೋಟಿ ಇದ್ದ ಬಜೆಟ್ ಮೊತ್ತವನ್ನು ರೂ. 10 ಕೋಟಿಯವರೆಗೆ ಹೆಚ್ಚು ಮಾಡಿ ಕೊಟ್ಟಿದ್ದಾರೆ. ಯಾವ ಹಿಂದಿನ ಮುಖ್ಯಮಂತ್ರಿಗಳು ಇಷ್ಟು ಮೊತ್ತವನ್ನು ಹೆಚ್ಚು ಮಾಡಿದ್ದರು ಎನ್ನುವುದನ್ನು ಹೇಳಬೇಕು.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ 2 ಸಾವಿರ ರೂ.ಗಳನ್ನು ಕೊಟ್ಟಿದ್ದರು.

ಶ್ರೀ ಜೆ.ಸಿ.ಮಾಧುಸ್ವಾಮಿ:- ನಾವು ಈ ಮೊತ್ತವನ್ನು 10 ಪಟ್ಟು ಜಾಸ್ತಿ ಮಾಡಿದ್ದೇವೆ.

ಪ್ರಶ್ನೆ ಸಂಖ್ಯೆ : 460

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ನಾನು ಉತ್ತರವನ್ನು ನೋಡಿದೆ. ನನ್ನ ಪ್ರಶ್ನೆಗೆ ನುಣುಚಿಕೊಳ್ಳುವಂತಹ ಉತ್ತರವನ್ನು ಕೊಟ್ಟಿದ್ದಾರೆ. ಸದನದಲ್ಲಿ ಮಾನ್ಯ ಮುಖ್ಯಮಂತ್ರಿಗಳಿದ್ದಾರೆ ಹಾಗೂ ಸಂಬಂಧಪಟ್ಟ ಸಚಿವರೂ ಇದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆಯ ಸಂಬಂಧ ಪರಿಶೀಲನಾರ್ಥ ಸಭಾಪತಿಗಳಿಂದ ಒಂದು ಸದನ ಸಮಿತಿ ರಚನೆಯಾಯಿತು. ಸದರಿ ಜಾಗಕ್ಕೆ ಸಮಿತಿ ಭೇಟಿ ಕೊಟ್ಟಾಗ, ಅಲ್ಲಿನ ಕಂಟ್ರಾಕ್ಟರ್ ರೂಪದಲ್ಲಿದ್ದಂತಹ ಗೊಂಡಾಗಳು ಅದರ ವೀಕ್ಷಣೆ ಮಾಡುವುದಕ್ಕೆ ಕೊಡಲಿಲ್ಲ. ಅಲ್ಲಿ ಪರಿಶೀಲನೆ ಮಾಡುವುದಕ್ಕೂ ಬಿಡದೇ ಅವರಿಗೆ ಅಡ್ಡ ಹಾಕಿದರು. ಅಲ್ಲಿರುವ ಪೊಲೀಸ್ ಕೂಡ ಅವರಿಗೆ ರಕ್ಷಣೆ ಕೊಡದ ಕಾರಣ ಅವರು ವಾಪಸ್ಸು ಹೋಗುವಂತಾಯಿತು. ಇಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರವಾಗಿದೆ, ಕಳಪೆ ಕಾಮಗಾರಿಯಾಗಿದೆ. ಇವೆಲ್ಲ ಗೊತ್ತಿದ್ದರೂ ಕೂಡ excess bill pay ಮಾಡಿದ್ದಾರೆ. ಅಲ್ಲಿನ ಸನ್ಮಾನ್ಯ ಶಾಸಕರ ನೇತೃತ್ವದಲ್ಲಿ ಹೋಗಿದ್ದಂತಹ ಸಮಿತಿಗೆ ಯಾವುದೇ ಕಿಮ್ಮತ್ತು ಕೊಡಲಿಲ್ಲ. ಇದು ಸಚಿವರ ಗಮನಕ್ಕೆ ಬಂದಿದೆಯೇ? 25 ಇಂಜಿನಿಯರ್‌ಗಳೇನಿದ್ದಾರೆ ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಮಾನ್ಯ ಸಭಾಪತಿಯವರೇ, ಹೌಸ್ ಕಮಿಟಿಗೆ ರಕ್ಷಣೆ ಇಲ್ಲ ಎಂದಮೇಲೆ, ಸಾಮಾನ್ಯ ಜನರನ್ನು ಸರ್ಕಾರ ಎಲ್ಲಂದ ರಕ್ಷಣೆ ಮಾಡುತ್ತದೆ? ಇದರ ಬಗ್ಗೆ ಮಾನ್ಯ ಸಚಿವರು ಬೆಳಕು ಚೆಲ್ಲಬೇಕು.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ಸದನ ಸಮಿತಿ ಹೋದಾಗ ಅಲ್ಲಿ ಗೊಂಡಾಗಳಿದ್ದರು, ಹಲ್ಲೆ ಮಾಡಿದ್ದರು ಎನ್ನುವುದು ನಮ್ಮ ಗಮನಕ್ಕೂ ಬಂದಿಲ್ಲ, ಸರ್ಕಾರದ ಗಮನಕ್ಕೂ ಬಂದಿಲ್ಲ. ಮಾನ್ಯ ಸಭಾಪತಿಯವರೇ, ನಮ್ಮ ಉತ್ತರ ನುಣುಚಿಕೊಳ್ಳುವ ಹಾಗಿಲ್ಲ. ಸದಸ್ಯರು ಏನು ಪ್ರಶ್ನೆಗಳನ್ನು ಕೇಳಿದ್ದಾರೋ ಅದಕ್ಕೆ ಸೀಮಿತವಾಗಿ ಉತ್ತರ ಕೊಟ್ಟಿದ್ದೇವೆ. ಮತ್ತೆ, ಹೆಚ್ಚಿಗೆ ಪೇಮೆಂಟ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೊಟ್ಟಿರುವ ಉತ್ತರವನ್ನು ದಯವಿಟ್ಟು ತಾವು ಗಮನಿಸಬೇಕು. ನಾನು ಕೇಳಿರುವ ಪ್ರಶ್ನೆಗೆ, ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ. ಹೆಚ್ಚುವರಿ ಕಾರ್ಯದರ್ಶಿಗಳಾದ ಸನ್ಮಾನ್ಯ ರಾಕೇಶ್‌ಸಿಂಗ್‌ರವರು ಸಮಿತಿ ಅಲ್ಲಿಗೆ ಭೇಟಿ ಕೊಡುವುದರ ಸಂಬಂಧ ಪತ್ರವನ್ನು ಬರೆದಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಮಾನ್ಯ ಸಚಿವರು ನನ್ನ ಗಮನಕ್ಕೆ ಬಂದಿಲ್ಲ. ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ಸಭಾಪತಿಗಳಿಂದ ರಚನೆ ಆಗಿರತಕ್ಕ ಈ ಸಮಿತಿ ಭೇಟಿ ಕೊಡುವುದಕ್ಕೆ ಹೋಗುತ್ತಿದೆ ಎಂದು ಗೃಹ ಇಲಾಖೆ ಪತ್ರ ಬರೆದು ಹೇಳಿದರೂ ಕೂಡ ಅಲ್ಲಿದ್ದ ಸಬ್-ಇನ್ಸ್‌ಪೆಕ್ಟರ್‌ರವರು ಯಾವುದೋ ಒಂದು ಕೇಸ್‌ನಲ್ಲಿ ಸಸ್ಪೆಂಡ್ ಆಗುತ್ತಾರೆ. ಅದಾದ ಮೇಲೆ, ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ ಸಿಗುವುದಿಲ್ಲ. ಅಲ್ಲಿ ಕನ್ಸ್ಟ್ರಾಕ್ಟರ್ ರೂಪದಲ್ಲಿದ್ದ ಗೊಂಡಾಗಳು ದಬ್ಬಾಳಿಕೆ ಮಾಡಿದಾಗ ಸಮಿತಿ ವಾಪಸ್ಸು ಬರುತ್ತದೆ. ಯಾರು 25 ಇಂಜಿನಿಯರ್‌ಗಳಿದ್ದಾರೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ ಎನ್ನುವುದಕ್ಕೆ ಮಾನ್ಯ ಸಚಿವರು ಉತ್ತರ ಕೊಡಬೇಕು.

ಶ್ರೀ ಗೋವಿಂದ ಎಂ.ಕಾರಜೋಳ:- ಮಾನ್ಯ ಸಭಾಪತಿಯವರೇ, ಅಂದಾಜು ಸಮಿತಿ ಸಭೆಯಲ್ಲಿ ಏನು ಚರ್ಚೆ ಆಗಿತ್ತೋ ಅದರ ಪ್ರಕಾರ ಈಗಾಗಲೇ ನಾವು ಒಂದು ತಾಂತ್ರಿಕ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದೇವೆ. ಆ ಸಮಿತಿಯ ವರದಿ ಬಂದ ತಕ್ಷಣ ಖಂಡಿತವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ನಿಮ್ಮ ಪ್ರಶ್ನೆ ಸಂಖ್ಯೆ 442ಕ್ಕೆ ಉತ್ತರ ಕೊಡಲು ಮಾನ್ಯ ಮುಖ್ಯಮಂತ್ರಿಗಳು ಸಮಯವನ್ನು ಕೇಳಿದ್ದಾರೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಎಷ್ಟು ದಿವಸಗಳ ಸಮಯ ಬೇಕಾಗುತ್ತದೆ ಎಂಬುದನ್ನು ತಿಳಿಸಬೇಕು. ಸದನ ಮುಗಿಯುವುದರ ಒಳಗೆ ಉತ್ತರ ಕೊಡುವ ಹಾಗಿದ್ದರೆ ಪರವಾಗಿಲ್ಲ. ಬಿಡಿ ಎ ನಲ್ಲಾಗಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಆಫೀಸರ್‌ಗಳು ಸಸ್ಪೆಂಡ್ ಆಗುತ್ತಿದ್ದಾರೆ. ಇರುವ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಗರಣಗಳ ವಿವರಗಳನ್ನು ಬೇಕಾದರೆ ನಾನು ಓದುತ್ತೇನೆ. ಇದು ಬಹಳ ಗಂಭೀರವಾದ ವಿಚಾರವಾಗಿದೆ.

ಶ್ರೀ ಬಸವರಾಜ ಬೊಮ್ಮಾಯಿ:- ಬಿ.ಡಿ.ಎ ವಿಚಾರದಲ್ಲಿ ಕೆಲವು ಮಾಹಿತಿಗಳನ್ನು ನಾವು ಕೂಡ ತೆಗೆದುಕೊಳ್ಳುತ್ತಿದ್ದೇವೆ. ಈ ಕುರಿತ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು ಮುಂದಿನ ವಾರ ಉತ್ತರ ಕೊಡುತ್ತೇನೆ. ಇದರಲ್ಲಿ ಮುಜ್ಜಿಡುವಂಥದ್ದೇನಿಲ್ಲ. ನಾನೇ ಉತ್ತರ ಕೊಡುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಬಿ.ಡಿ.ಎ ಅಲಾಟ್ ಮಾಡಿರುವಂತಹ ನಿವೇಶನಗಳನ್ನು ಕಬ್ಬಾ ಮಾಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಲಾಟಿ ಮಾಡಿದ್ದಾರೆ. ಅದರಲ್ಲಿ ಪ್ರಭಾವಿ ವ್ಯಕ್ತಿಗಳಿದ್ದಾರೆ. ಹೋದ ಸದನದಲ್ಲಿ ಭೂಮಾಫಿಯಾ, ಲ್ಯಾಂಡ್ ಮಾಫಿಯಾದ ಬಗ್ಗೆ ಚರ್ಚೆ ಆಯಿತು. ಇದರಲ್ಲಿ ಸಾಕಷ್ಟು ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ. ಈ ಪ್ರಕರಣ ಬೊಮ್ಮನಹಳ್ಳಿಯಲ್ಲಿ ಆಗಿರುವಂಥದ್ದಾಗಿದೆ. ಬರುವ ಗುರುವಾರ ತಾವು ಉತ್ತರ ಕೊಟ್ಟರೆ ಒಳ್ಳೆಯದು.

(ಮುಂದು)

(1111) 22-12-2022 11.40 ಡಿಎಸ್-ವಿಕೆ(ಎಂಡಿ)

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೆ, ಗುರುವಾರ ಖಂಡಿತವಾಗಿಯೂ ಉತ್ತರ ಕೊಡುತ್ತೇನೆ. ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ಗುರುವಾರ ವಿರೋಧ ಪಕ್ಷದ ನಾಯಕರು ಪ್ರಶ್ನೆ ಕೇಳಲಿ, ಅವರು ಕೇಳಲಿ, ನಾನು ಉತ್ತರ ಕೊಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ನಾನು ಪ್ರಶ್ನೆ ಕೇಳುವುದಿಲ್ಲ. ಅವರು ಕೇಳುವ ಪ್ರಶ್ನೆಗೆ ಸಮಂಜಸವಾದ ಉತ್ತರ ಕೊಡಲಿ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರು ಮಧ್ಯೆ ಪ್ರವೇಶ ಮಾಡಲಿ, ಪರವಾಗಿಲ್ಲ. ಅವರು ಮುಖ್ಯ ಪ್ರಶ್ನೆಯನ್ನು ಕೇಳಲಿ. ಅವರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಮುಖ್ಯಮಂತ್ರಿಗಳೆ, ಬಹಳಷ್ಟು ಸಚಿವರುಗಳು ಉತ್ತರವನ್ನು ಕೊಡುತ್ತೇವೆಂದು ಹೇಳುತ್ತಾರೆ, ಎಲ್ಲಾ ಸಚಿವರಿಗೂ ಅಧಿವೇಶನ ಮುಗಿಯುವಷ್ಟರಲ್ಲಿ ಉತ್ತರ ಕೊಡುವುದಕ್ಕೆ ಹೇಳಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೆ, ಮಾನ್ಯ ಮುಖ್ಯಮಂತ್ರಿಗಳು ಮುಂದಿನ ಗುರುವಾರ ಉತ್ತರ ಕೊಡುತ್ತೇನೆಂದು ಹೇಳಿದ್ದಾರೆ.

ಸಭಾಪತಿಯವರು:- ನಾನು ಬೇರೆ ಪ್ರಶ್ನೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಹೇಳುವಂಥದ್ದು.

ಪ್ರಶ್ನೆ ಸಂಖ್ಯೆ: 413

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದರ ಒಂದು ಸಣ್ಣ ಸಮಸ್ಯೆ ಇದೆ. ಇಲಾಖೆಯವರು ರಸ್ತೆ ಮಾಡುವಾಗ ವೆಂಕಟಪ್ಪನ ಕೆರೆಯ ಕೋಡಿಯನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿದ್ದಾರೆ. ಆ ಕೆರೆ ಕೋಡಿ ಮುಚ್ಚಿರುವ ಪ್ರಯುಕ್ತ 50 ಜನ ರೈತರಿಗೆ 250ಕ್ಕೂ ಹೆಚ್ಚು ಎಕರೆಯಲ್ಲಿ ಅವರ ತೆಂಗಿನ ತೋಟ, ಭತ್ತದ ಗದ್ದೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಅವರ ಇಲಾಖೆಯವರ ತಪ್ಪಿಗಾಗಿ ಆ ರೈತರ ಬೆಳೆ ಜಂಡು ಬೆಳೆದುಕೊಂಡು ಇವತ್ತು ತೋಟ ನಾಶವಾಗಿದೆ. ದಯಮಾಡಿ ಅವರಿಗೆ ಪರಿಹಾರವನ್ನು ಕೊಡಬೇಕು. ಆ ರಸ್ತೆಯನ್ನು ಸರಿ ಮಾಡಿ ಕೆರೆ ಕೋಡಿ ನೀರು ಸಂಪೂರ್ಣವಾಗಿ ಹರಿದು ಹೋಗುವುದಕ್ಕೆ ಸುಸಜ್ಜಿತವಾದ ಸೇತುವೆ ನಿರ್ಮಾಣ ಆಗಬೇಕು ಮತ್ತು ಕೆರೆ ಕೋಡಿ ಒತ್ತುವರಿಯನ್ನು ತೆರವುಗೊಳಿಸಬೇಕು, ದಯಮಾಡಿ ಈ ಮೂರು ಕೆಲಸಗಳನ್ನು ಮಾಡಿಕೊಡಿ.

ಶ್ರೀ ಸಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೆ, ಒತ್ತುವರಿಯಾಗಿರುವುದನ್ನು ತೆಗೆಯುತ್ತೇವೆ. ಅದು ಸಾರ್ವಜನಿಕರಿಂದಲೂ ಒತ್ತುವರಿಯಾಗಿದೆ. ಒತ್ತುವರಿಯನ್ನು ತೆಗೆದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಅದಕ್ಕೆ ಬೇಕಾದಂತಹ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ತೆಗೆದುಕೊಳ್ಳುತ್ತೇವೆ. ಪರಿಹಾರವನ್ನು ಕೊಡುವಂತಹ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.

ಪ್ರಶ್ನೆ ಸಂಖ್ಯೆ: 544

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಸ್ವಂದಿಸಿ ಇಡೀ ರಾಜ್ಯದಲ್ಲ Task Force ನ್ನು ಮಾಡಿದ್ದಾರೆ. ಆದರೂ ನಮ್ಮ ಭಾಗದಲ್ಲ ಅತೀ ಹೆಚ್ಚು ಆನೆ ದಾಳಿಯಿಂದ ಮೃತಪಟ್ಟಿದ್ದರು. ಅಂತಹ ಸಂದರ್ಭದಲ್ಲ ಇವತ್ತು Task Force ನ್ನು ಮಾಡಿ ಜನರಲ್ಲದಂತಹ ಆತಂಕವನ್ನು ದೂರ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದಗಳು. ನಮ್ಮ ಭಾಗದಲ್ಲ ಸಾಕಷ್ಟು ಆನೆಗಳು ಇವೆ. 15 ದಿವಸದಿಂದೀಚೆಗೆ 5 ಆನೆಗಳನ್ನು ಹಿಡಿಯುವಂತಹ ಕೆಲಸವೂ ಕೂಡ ಆಗಿದೆ. ಆದರೆ ಮಾನ್ಯ ಮುಖ್ಯಮಂತ್ರಿಗಳಲ್ಲ ನನ್ನ ವಿನಂತಿ ಏನೆಂದರೆ, ಇವತ್ತು ಸಾಕಷ್ಟು ಜನ ಆನೆಯ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆದರೆ ಅವರ ಕುಟುಂಬಕ್ಕೆ ಆಸರೆಯಾಗಿದ್ದಂಥವರೇ ಹೆಚ್ಚು ಇವತ್ತು ಮೃತಪಟ್ಟಿರುವಂಥವರು. ಹಾಗಾಗಿ ದಯಮಾಡಿ ಆ ಮೃತಪಟ್ಟವರ ಕುಟುಂಬದವರಿಗೆ ಏನಾದರೂ ಉದ್ಯೋಗವನ್ನು ಕಲ್ಪಿಸಿಕೊಡಬೇಕು. ಏಕೆಂದರೆ, ಹೆಚ್ಚು ಭಾಗ ಅರಣ್ಯ ಪ್ರದೇಶ ಕಾಡುಗಳಲ್ಲ ಗ್ರಾಮಾಂತರ ಪ್ರದೇಶಗಳಲ್ಲ ವಾಸಿಸುವಂಥವರೇ ಈ ಒಂದು ಆನೆ ಹಾವಳಿಗೆ ಬಲಿಯಾಗಿರುವಂಥವರು. ಹಾಗಾಗಿ ಅವರಿಗೆ ಬೇರೆ ವಿಧಿಯಿಲ್ಲ. ಅವರ ಮನೆಯಲ್ಲರುವ ಯಜಮಾನನನ್ನೇ ಕಳೆದುಕೊಂಡಿರುವ ಪರಿಸ್ಥಿತಿಯೊಳಗೆ ಅವರಿಗೆ ಯಾವುದಾದರೂ ರೀತಿಯಲ್ಲಾದರೂ ಅವರ ಕುಟುಂಬದವರಿಗೆ ಒಂದು ಹುದ್ದೆಯನ್ನು ಕೊಡಬೇಕು. ಮಾನ್ಯ ಮುಖ್ಯಮಂತ್ರಿಗಳು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವತ್ತು ನನಗೆ ಸಾಕಷ್ಟು ದೀರ್ಘವಾದ ಉತ್ತರವನ್ನು ಕೊಟ್ಟಿದ್ದಾರೆ. ಅದರಲ್ಲ ಪರಿಹಾರವನ್ನು ಮಾಡುವಂತಹ ಎಲ್ಲಾ ಪ್ರಯತ್ನಗಳು ಇವೆ. ಅದರ ಜೊತೆಗೆ ಇದೊಂದನ್ನು ಮಾಡಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಆರ್.ಅಶೋಕ್ (ಕಂದಾಯ ಸಚಿವರು) (ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಾಣೇಶ್‌ರವರ ಪ್ರಶ್ನೆಗೆ ಈಗಾಗಲೇ ವನ್ಯ ಪ್ರಾಣಿಗಳು ಅರಣ್ಯ ಪ್ರದೇಶದಲ್ಲಯೇ ಉಳಿದುಕೊಳ್ಳುವುದಕ್ಕೆ ರಕ್ಷಿತ ಅರಣ್ಯ ಪ್ರದೇಶಗಳಲ್ಲ ಕೆರೆಗಳನ್ನು ನಿರ್ಮಾಣ ಮಾಡುವಂಥಾದ್ದಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದೇವೆ. ಅದೇ ರೀತಿ ಅರಣ್ಯದ ಅಂಚಿನಲ್ಲ ಸೌರಶಕ್ತಿ ಬೀಲ, ಕಂದಕಗಳನ್ನು ನಿರ್ಮಾಣ ಮಾಡುವುದು, ರೈಲೆ ಬ್ಯಾರಿಕೇಡ್ ಮಾಡತಕ್ಕಂಥ ಕೆಲಸಗಳಿಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಆನೆ ತಡೆ ಕಂದಕ 761 ಕಿ.ಮೀ. ನಿರ್ಮಾಣ ಮಾಡಲಾಗಿದೆ. ಸೋಲಾರ್ ಬೇಲಯನ್ನು 1,105 ಕಿ.ಮೀ. ನಿರ್ಮಾಣ ಮಾಡಲಾಗಿದೆ. ರೈಲ್ವೆ ಬ್ಯಾರಿಕೇಡ್ 133 ಕಿ.ಮೀ. ಕಳೆದ ಮೂರು ವರ್ಷಗಳಲ್ಲಿ ಮಾಡಿದ್ದೇವೆ. 2022-23ರಲ್ಲಿ ಮತ್ತೆ ಆನೆ ತಡೆ ಕಂದಕವನ್ನು 150 ಕಿ.ಮೀ. ಮಾಡುತ್ತಿದ್ದೇವೆ. ಸೋಲಾರ್ ಬೇಲಯನ್ನು 285 ಕಿ.ಮೀ. ಮತ್ತು ರೈಲ್ವೆ ಬ್ಯಾರಿಕೇಡ್ 71 ಕಿ.ಮೀ. ಈಗ ಮಾಡುವಂಥಾದ್ದಕ್ಕೆ ಪ್ರಾರಂಭ ಮಾಡಿದ್ದೇವೆ. ಈಗಾಗಲೇ ಆನೆ ಹಿಮ್ಮೆಟ್ಟಿಸುವಂಥ 95 ತಂಡಗಳನ್ನು ನಾವು ಮಾಡಿದ್ದೇವೆ. ಅದರಲ್ಲಿ ಕ್ಷಿಪ್ರ ಸ್ಪಂದನ ತಂಡ 33, ಹೆಣ್ಣು ಆನೆಗಳಿಗೆ Radio Collor ಅಳವಡಿಸುವಂಥ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ. Elephant Task Force ಗಳನ್ನು ನಾವು ಮಾಡಿದ್ದೇವೆ. ಪ್ರತಿ ತಂಡಕ್ಕೆ ರೂ. 50 ಲಕ್ಷಗಳನ್ನು ಸಹ ಕೊಡುತ್ತಿದ್ದೇವೆ. 4 ತಂಡಗಳು ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಮಾನ್ಯ ಪ್ರಾಣಿಶಾಸ್ತ್ರಜ್ಞರು ಹೇಳಿದ್ದಾರೆ. ಅವರಿಗೆ ಸಹಾಯವನ್ನು ಮಾಡಬೇಕೆನ್ನುವ ದೃಷ್ಟಿಯಿಂದ ಮೊದಲು ರೂ. 7.5 ಲಕ್ಷಗಳನ್ನು ಆನೆ ತುಳಿತಕ್ಕೆ ಒಳಗಾಗಿ ಸತ್ತಂಥ ಕುಟುಂಬದವರಿಗೆ ಪರಿಹಾರ ಕೊಡುತ್ತಿದ್ದರು. ಅದನ್ನು ಮಾನ್ಯ ಮುಖ್ಯಮಂತ್ರಿಗಳು ರೂ. 15 ಲಕ್ಷಗಳಿಗೆ ಏರಿಕೆಯನ್ನು ಮಾಡಿದ್ದಾರೆ. ಈಗಾಗಲೇ ಫೋಷಣೆಯನ್ನು ಸಹ ಮಾಡಿದ್ದಾರೆ. ನಾನು ಕೂಡ ಹೆಚ್.ಡಿ.ಕೋಟೆಯಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಹೋಗಿ ಭೇಟಿ ಮಾಡಿದ್ದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಈವರೆಗೆ 5 ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಈ ವರ್ಷ 4 ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಸರ್ಕಾರ ಈಗಾಗಲೇ ಇದರ ಬಗ್ಗೆ ಬ್ಯಾರಿಕೇಡ್ ನಿರ್ಮಾಣ ಮಾಡುವಂಥಾದ್ದು ಮತ್ತು ಆನೆಗಳು ಹಳ್ಳಗಳಿಗೆ ಬರದೇ ಕುಡಿಯುವ ನೀರಿಗೋಸ್ಕರ ಅರಣ್ಯದಲ್ಲೆಯೇ ಕೆರೆಗಳ ನಿರ್ಮಾಣ ಈ ರೀತಿಯ ಕಾರ್ಯಗಳನ್ನು ಮಾಡಿದ್ದೇವೆ. ಈಗಾಗಲೇ ರೂ. 100 ಕೋಟಿಗಳ ಅನುದಾನವನ್ನು ಕೊಡಲಾಗಿದೆ. ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.

ಪ್ರಶ್ನೆ ಸಂಖ್ಯೆ: 455

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೆ, ಸರ್ಕಾರದಿಂದ ಬಹಳ ಚೆನ್ನಾಗಿ ಉತ್ತರವನ್ನು ಕೊಟ್ಟಿದ್ದಾರೆ. ನಾನು ಇದುವರೆವಿಗೂ ಕೇಳಿರುವ ಪ್ರಶ್ನೆಗಳಲ್ಲಿ ಫಸ್ಟ್ ಕ್ಲಾಸ್ ಉತ್ತರವನ್ನು ಕೊಟ್ಟಿರುವುದು ಇದೇ ಮೊದಲು. ಇದುವರೆವಿಗೂ ಎಷ್ಟು ಉತ್ತರಗಳನ್ನು ಕೊಟ್ಟಿದ್ದಾರೆ, ಆ ಉತ್ತರಗಳ ಬಗ್ಗೆ ನಾವು ಚರ್ಚೆಯನ್ನು ಮಾಡಿದಾಗ ಸದನದಲ್ಲಿ ಒಪ್ಪಿಕೊಂಡು ಅದನ್ನು ತನಿಖೆಗೆ ವಹಿಸುತ್ತೇವೆಂದು ಹೇಳಿ ಇದುವರೆವಿಗೂ ತನಿಖೆಗೆ ವಹಿಸುವುದಕ್ಕಾಗಿಲ್ಲ. ಆದರೂ ಸಹ ಇವತ್ತು ನೀಡಿರತಕ್ಕಂಥ ಉತ್ತರ ಬಹಳ ಚೆನ್ನಾಗಿದೆ. ನಾನು ಮಾನ್ಯ ಮುಖ್ಯಮಂತ್ರಿಗಳಲ್ಲಿ ತಮ್ಮ ಮೂಲಕ ಕೇಳಬಯಸುವುದೇನೆಂದರೆ, ಅವರ ಉತ್ತರ ಸರಿಯಾಗಿದೆ. ಆದರೆ ನಾನು ಕೇಳಿರತಕ್ಕಂಥ ಪ್ರಶ್ನೆಗೆ ಒಟ್ಟು ಇಷ್ಟು ಖಾಲಿ ಹುದ್ದೆಗಳವೆ ಎಂದು ಹೇಳಿದ್ದಾರೆ. ನನ್ನ ಪ್ರಶ್ನೆಯೇನೆಂದರೆ, ಖಾಲಿ ಇರತಕ್ಕಂಥ ಈ ಹುದ್ದೆಗಳನ್ನು ಭರ್ತಿ ಮಾಡುವುದು ಯಾವಾಗ? ಅದಕ್ಕೆ ದಯಮಾಡಿ ಮಾನ್ಯ ಮುಖ್ಯಮಂತ್ರಿಗಳು ಉತ್ತರವನ್ನು ಕೊಡಬೇಕೆಂದು ತಮ್ಮ ಮೂಲಕ ಕೇಳುತ್ತೇನೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೆ, ಅವರು ಆ ರೀತಿ ಕೇಳಿಲ್ಲ. ಅವರು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಡೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದೇ? ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವುದು ಎಂದು ಕೇಳಿದ್ದಾರೆ. ಹೊರಗುತ್ತಿಗೆಯಿಂದ ಭರ್ತಿ ಮಾಡಿ ಎಂದು ಅವರು ಸೂಚನೆಯನ್ನು ಕೊಟ್ಟಿದ್ದಾರೆ. ಆದರೆ ಅವರು ಇಲ್ಲಿ ಕೇಳಿರುವುದು ಸಪ್ಲಿಮೆಂಟರಿ ಪ್ರಶ್ನೆ. ಅದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ. ಇದರಲ್ಲಿಯೇ ಕೇಳಿದ್ದರೂ ಸಹ ನಾವು ಅಖತ ಉತ್ತರವನ್ನು ಕೊಡುತ್ತಿದ್ದೆವು. ಇದು ಅವರ ಪ್ರಶ್ನೆಗೂ ಮೀರಿ ಮಹತ್ವ ಇರುವಂಥ ಒಂದು ವಿಷಯವಿದು. ಒಟ್ಟು 7,69,981 ಮಂಜೂರಾದ ಹುದ್ದೆಗಳವೆ, 5,11,272 ಹುದ್ದೆಗಳನ್ನು ಭರ್ತಿ ಮಾಡಿ ಈಗಾಗಲೇ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಯಾವುದೇ ರೀತಿಯಲ್ಲಿ ಕೆಲಸಕ್ಕೆ ತೊಂದರೆಯಾಗಬಾರದೆಂದು ಈಗ 2,58,709 ಖಾಲಿ ಹುದ್ದೆಗಳೇನಿವೆ, ಇದರಲ್ಲಿ ಸಿ ಅಂಡ್ ಡಿ ವರ್ಗದವರಿಗೆ ಹೊರಗುತ್ತಿಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಧಾರದ ಮೇಲೆ ತೆಗೆದುಕೊಂಡಿದ್ದೇವೆ. ಎ ಅಂಡ್ ಬಿ ಕ್ಯಾಟಗರಿಯಲ್ಲಿ ಅವರಿಗೆ additional charge ಕೊಟ್ಟು ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ಕೊಟ್ಟು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಇವತ್ತು ಕೂಡಲೇ ತುಂಬಿಕೊಳ್ಳುವಂಥ ಅವಶ್ಯಕವಾದ ಹುದ್ದೆಗಳೇನಿವೆ, ಅವುಗಳನ್ನು ಗುರುತಿಸುವುದಕ್ಕೆ ಹೇಳಿದ್ದೇವೆ. ನಾನು ಒಂದು ತೀರ್ಮಾನವನ್ನು ಮಾಡಿದ್ದೇನೆ. ಈ ವರ್ಷ ಅಂದರೆ ಈ ಬಜೆಟ್‌ನಿಂದ ಮುಂದಿನ ಬಜೆಟ್‌ನೊಳಗೆ ಕನಿಷ್ಠ ಒಂದು ಲಕ್ಷ ಹುದ್ದೆಗಳನ್ನು ನಮ್ಮ ಸರ್ಕಾರ ತುಂಬುತ್ತದೆ.

(ಮುಂದು)

(1112) 22/12/2022/ಎಸ್‌ಪಿಆರ್-ವಿಕೆ(ಎಂಡಿ)/11:50

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಸವರಾಜ ಬೊಮ್ಮಾಯಿ(ಮುಂದು):-

ಆ ಪೈಕಿ ಬಹಳ ಆದ್ಯತೆಯ ಮೇರೆಗೆ ಯಾವ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವುದನ್ನು ಗುರ್ತಿಸಲು ತಿಳಿಸಿದ್ದು, ಇದಾದ ತಕ್ಷಣವೇ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು. ಸುಮಾರು ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ನಾನು ಈಗಾಗಲೇ ಅನುಮತಿಸಿದ್ದೇನೆ. ಹೀಗಾಗಿ, ಯಾವ್ಯಾವ ಇಲಾಖೆಯಲ್ಲಿ ಅತ್ಯಂತ ಜರೂರು ಆಗಿ ಭರ್ತಿ ಮಾಡಬೇಕಾಗಿರುವ ಹುದ್ದೆಗಳನ್ನು ಗುರ್ತಿಸಿ, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಮಾಡುತ್ತೇವೆ. ಈ ಪೈಕಿ ಪುರಸಭೆಗಳಲ್ಲಿನ ಸುಮಾರು 11,143 ಸಫಾಯಿ ಕರ್ಮಚಾರಿಗಳ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಈಗಾಗಲೇ ಅನುಮತಿಸಿದ್ದು, ಅದರ ಪ್ರಕ್ರಿಯೆಯು ಪೂರ್ಣಗೊಳ್ಳುವ ಹಂತದಲ್ಲಿದೆ. ಇವರ ಬಗ್ಗೆ ಮಾತ್ರವೇ ಸೀಮಿತವಾಗಿ ಹೇಳುವುದಾದರೆ, ಇವರಿಗೆ ಅತೀ ಹೆಚ್ಚಿನ ಆದ್ಯತೆಯನ್ನು ನೀಡಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಹೇಳಿದ್ದೇನೆ. ಮೇಲ್ಕಂಡ ಹುದ್ದೆಗಳನ್ನು ಹೊರತುಪಡಿಸಿ, ಹೆಚ್ಚುವರಿ ಇನ್ನೂ ಸುಮಾರು 12 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ತೀರ್ಮಾನವನ್ನು ನಾನು ಮಾಡಿದ್ದೇನೆ. ಸಂಬಂಧಪಟ್ಟ ಕಡತವು ಬಂದ ತಕ್ಷಣವೇ ನಾನು ಅದನ್ನು ಅನುಮೋದಿಸುತ್ತೇನೆ. ಈ ಹುದ್ದೆಗಳ ಭರ್ತಿಗಾಗಿ ಮೊದಲ ಆದ್ಯತೆಯನ್ನು ನೀಡಿದ್ದೇನೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ನಮ್ಮ ಕರ್ನಾಟಕ ರಾಜ್ಯವು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನುಷ್ಠಾನಕ್ಕೆ ಬಂದ ಮೇಲೆ, ಬಹಳ ಅಪಾಯಕಾರಿ ಹಾಗೂ ಕಷ್ಟದ ಕೆಲಸಗಳನ್ನು ನಿರ್ವಹಿಸುವ ಸಫಾಯಿ ಕರ್ಮಚಾರಿಗಳ ಖಾಸು ಹುದ್ದೆಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಭರ್ತಿ ಮಾಡುವ ಪ್ರಕ್ರಿಯೆಯು ಈ ಮೊದಲು ಎಂದೂ ಆಗಿಲ್ಲ. ಮಾನವೀಯತೆ ದೃಷ್ಟಿಯಿಂದ ಈ ಹುದ್ದೆಗಳನ್ನು ಭರ್ತಿ ಮಾಡಲೇಬೇಕಾಗಿದೆ. ಹಾಲ ಸುಮಾರು 11 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯು ಪೂರ್ಣಗೊಂಡ ತಕ್ಷಣವೇ ಹೆಚ್ಚುವರಿ 12 ಸಾವಿರ ಹುದ್ದೆಗಳ ಪ್ರಕ್ರಿಯೆಯನ್ನು ಪ್ರಾರಂಭಿಸಿ, ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅದೇ ರೀತಿಯಾಗಿ ರಾಜ್ಯದ ಇತರೆ ಇಲಾಖೆಗಳಲ್ಲಿರುವ ಅಗತ್ಯ ಸೇವೆಗಳ ಹುದ್ದೆಗಳನ್ನು ಗುರ್ತಿಸಿ, ಕೂಡಲೇ ಸುಮಾರು ಒಂದು ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಕೆಲವು ತಾಲ್ಲೂಕು ಕಛೇರಿಗಳಲ್ಲಿ ಹಾಗೂ ಶಿಕ್ಷಕರನ್ನು ನಿಯೋಜನೆ ಮೇರೆಗೆ ಬೇರೆಡೆ ಕಳುಹಿಸುತ್ತಾರೆ. ಕಾನೂನು ಇಲಾಖೆಯಲ್ಲಿ ಸುಮಾರು 26,600 ರಷ್ಟು ಹುದ್ದೆಗಳು ಖಾಸು ಇವೆ. ಕೆಲವು ತಾಲ್ಲೂಕು ಮಟ್ಟದಲ್ಲಿ ಇಂದಿಗೂ ಸಹ ಅರ್ಜಿದಾರರು ತೀರ್ಪಿಗಾಗಿ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸುಮಾರು 10 ಸಾವಿರದಷ್ಟು ಹುದ್ದೆಗಳು ಖಾಸು ಇವೆ. ಶಿಕ್ಷಣ ಇಲಾಖೆ ಹಾಗೂ ನ್ಯಾಯಾಲಯಗಳಲ್ಲಿ ನಿಯೋಜನೆ ಮೇರೆಗೆ ಸಿಬ್ಬಂದಿಗಳನ್ನು ನೇಮಿಸಿ, ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗುತ್ತದೆಯೇ ಎಂದು ನಾನು ಪ್ರಶ್ನಿಸುತ್ತೇನೆ. ಈಗಾಗಲೇ ನೀಡಿರುವ ವರದಿಯಲ್ಲಿ ಸುಮಾರು 87,700 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡ ಪರಿಸ್ಥಿತಿಯಲ್ಲಿ ಕಛೇರಿ ಕಡತಗಳನ್ನು ತೆಗೆದುಕೊಂಡು ಹೋಗಿ ಬರುವುದರಲ್ಲಿ ಭದ್ರತಾ ಲೋಪವಾಗುತ್ತದೆ. ಅವರುಗಳು ಖಾಯಂ ನೌಕರರಾಗಿರುವುದಿಲ್ಲ. ಹುದ್ದೆಗಳ ಭರ್ತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ ಆಶ್ಚರ್ಯವನ್ನು ನೀಡಿರುವ ಹಿನ್ನೆಲೆಯಲ್ಲಿ ಅದನ್ನು ಬೇಗ ಮಾಡಬೇಕು. ಕೆಲವು ತಾಲ್ಲೂಕು ಕಛೇರಿಗಳಲ್ಲಿ ವಿದ್ಯುತ್ ಅಭಾವವಿಲ್ಲದಿದ್ದರಿಂದಾಗಿ ಅಲ್ಲಿನ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇದನ್ನು ಸರಿಪಡಿಸುವ ಕೆಲಸಗಳನ್ನು ಮಾಡಬೇಕೆಂದು ನಾನು ತಮ್ಮ ಮುಖಾಂತರ ವಿನಂತಿಸಿಕೊಳ್ಳುತ್ತೇನೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಹೇಳಿರುವ ಅಂಶಗಳನ್ನು ಪರಿಶೀಲಿಸುತ್ತೇನೆ.

ಪ್ರಶ್ನೆ ಸಂಖ್ಯೆ: 520

(ಉತ್ತರವನ್ನು ಲಗತ್ತಿಸಿದೆ)

ಶ್ರೀ ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಸಚಿವರು ನಮ್ಮ ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕಳೆದರೆಡು ವರ್ಷದಿಂದ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಅಲ್ಲನ ಶೇಕಡಾ 80 ಕ್ಕಿಂತ ಹೆಚ್ಚಿನ ಕರೆಗಳು ಭರ್ತಿಗೊಂಡಿವೆ. ಆದರೆ ಸದರಿ ಕೆರೆಗಳ ಏರಿಯು ಸುಮಾರು 40-50 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟವಾಗಿವೆ; ಹೀಗಾಗಿ ಅಲ್ಲನ ಬಹಳಷ್ಟು ಏರಿಗಳಲ್ಲಿ ಬರುಕು ಬಿಟ್ಟು ಹಾಗೂ ಜಾಲ ಮರಗಳು ಬೆಳೆದಿವೆ. ಅಲ್ಲನ ಬಹಳಷ್ಟು ನೀರೂ ಸಹ ಪೋಲಾಗುತ್ತಿದೆ. ಅನುಬಂಧ - 2 ರಲ್ಲಿ ಪೂರಕ ಮಾಹಿತಿಯನ್ನು ಒದಗಿಸಿದ್ದಾರೆ. 66 ಕಾಮಗಾರಿಗಳು ಪ್ರಾರಂಭವಾಗಿವೆ. ಈ ಪೈಕಿ ಕೆಲವೊಂದು ಕಾಮಗಾರಿಗಳಿಗೆ ಇನ್ನೂ ಟೆಂಡರ್ ಆಗಿಲ್ಲ. ಅನುಬಂಧ - 2 ರಲ್ಲಿ ಕೊಟ್ಟಿರುವ ಸಂಖ್ಯೆಗೂ ಹಾಗೂ ಅಲ್ಲನ ಮಾಹಿತಿಗೂ ಸ್ವಲ್ಪ ಮಟ್ಟಿಗೆ ತಾಳೆ ಸರಿಯಾಗುತ್ತಿಲ್ಲ. ಏಕೆಂದರೆ, ಅಲ್ಲಿ 119 ಕೆರೆಗಳ ಮಂಜೂರಾತಿ ಎಂದು ತಿಳಿಸಿದ್ದೀರಿ, ಆದರೆ, ಅಲ್ಲನ ಕಾಮಗಾರಿಗಳ ಸಂಖ್ಯೆಯು ಕಡಿಮೆ ಇದೆ. ನಮ್ಮ ಜಿಲ್ಲೆಯಲ್ಲಿ ಇನ್ನೆರೆಡು-ಮೂರು ತಿಂಗಳಿನಲ್ಲಿ ಬೇಸಿಗೆಯು ಪ್ರಾರಂಭವಾಗುತ್ತದೆ. ಸಚಿವರು ಆದಷ್ಟು ಬೇಗ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ, ಕೆರೆಗಳಿಂದ ಹೋಗುತ್ತಿರುವ ನೀರನ್ನು ತಡೆಯುವ ಕೆಲಸಗಳನ್ನು ಮಾಡಿಸಬೇಕು. ಏಕೆಂದರೆ, ಅಲ್ಲನ ಬಹಳಷ್ಟು ಏರಿಗಳು ಈಗಾಗಲೇ ಒಡೆದುಹೋಗಿವೆ. ಸಚಿವರು ಪ್ರಾರಂಭದ ಹಂತದಲ್ಲಿರುವ ಕೆಲಸಗಳ ಬಗ್ಗೆ ಟೆಂಡರ್‌ನ್ನು ಆದಷ್ಟು ಶೀಘ್ರದಲ್ಲಿ ಕರೆದು, ಕಾಮಗಾರಿಯನ್ನು ಪ್ರಾರಂಭಿಸಿದರೆ ಒಳ್ಳೆಯದಾಗುತ್ತದೆ. ಸಚಿವರಿಗೆ ತಿಳಿದಂತೆ, ನಮ್ಮ ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿವೆ. ಇಂತಹ ಪ್ರದೇಶಗಳಲ್ಲಿಯೂ ಸಹ ಇವತ್ತಿನ ದಿವಸ ಕೆರೆಗಳು ತುಂಬವೆ. ಹೀಗಾಗಿ ಸಚಿವರು ಆದಷ್ಟು ಬೇಗನೇ, ಇದನ್ನು ಕಾರ್ಯರೂಪಕ್ಕೆ ತರಬೇಕು ಹಾಗೂ ಟೆಂಡರ್ ಕರೆಯುವ ಹಂತದಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗನೇ ಮಾಡಿಸಬೇಕು. ಇಲಾಖಾಧಿಕಾರಿಗಳಿಗೆ ಹೇಳಿ, ಪೋಲಾಗುತ್ತಿರುವ ನೀರನ್ನು ನಿಲ್ಲಿಸಬೇಕೆಂದು ನಾನು ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಜಿ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ತುಮಕೂರು ಜಿಲ್ಲೆಯಲ್ಲಿ ನಾವೇ ವಿಶೇಷವಾಗಿ ಕಾಮಗಾರಿಗಳನ್ನು ಮಾಡಿಸುತ್ತಿದ್ದೇವೆ. ಅಲ್ಲಿನ ಉಸ್ತುವಾರಿ ಮಂತ್ರಿ ನಾನೇ ಆಗಿದ್ದೇನೆ. ಇದರಲ್ಲಿ ಯಾವುದೇ ಚೌಕಾಸಿ ಇಲ್ಲ. ಇಡೀ ಜಿಲ್ಲೆಯೇ ನಮ್ಮದು ಎಂಬ ಭಾವನೆಯಿಂದ ನಾವು ಕೆಲಸಗಳನ್ನು ಮಾಡಿಸುತ್ತಿದ್ದೇವೆ. ಎಲ್ಲಾ ಕಾಮಗಾರಿಗಳ ಟೆಂಡರ್‌ನ್ನು ಏಕಕಾಲದಲ್ಲೆಯೇ ಮಾಡಿಸುವುದಕ್ಕಾಗುವುದಿಲ್ಲ. ಟೆಂಡರ್‌ಗೆ ತಾಂತ್ರಿಕ ಮತ್ತು ಆರ್ಥಿಕ ಸಮಿತಿಗಳಿಂದ clearance ದೊರೆಯಬೇಕು. ಹೀಗಾಗಿ ಟೆಂಡರ್‌ಗಳನ್ನು ಮಾಡಲಾಗುತ್ತಿದೆ. ಸದಸ್ಯರು ಪ್ರಸ್ತಾಪಿಸಿದಂತೆ, ಈ ವರ್ಷ ಮಳೆಗಾಲ ಚೆನ್ನಾಗಿ ಆಗಿ ಕೆರೆಗಳು ತುಂಬಿ, ಅಲ್ಲಲ್ಲಿ ಕೆಲವು ಕೆರೆಗಳು ಸೋರಿಕೆಯಾಗಿವೆ. ಸಾಮಾನ್ಯವಾಗಿ ಎಲ್ಲಾ ಕೆರೆಗಳಲ್ಲಿ ಸೋರುವಿಕೆಯು ಇರುತ್ತದೆ. ಈ ಮೊದಲು ಇದಕ್ಕಾಗಿ seepage drain ಗಳನ್ನು ಮಾಡಲಾಗುತ್ತಿತ್ತು; ಆದರೆ ಇತ್ತೀಚೆಗೆ ಅವುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಸೋರಿಕೆಯಾದ ನೀರು ರಸ್ತೆಗೆ ಬರುತ್ತದೆ ಅಥವಾ ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಅವುಗಳು ಹಾಳಾಗಿ ಹೋಗುತ್ತಿವೆ. ಹೀಗಾಗಿ ನಾನು ಬಹಳ ಶಿಸ್ತಿನ ಸೂಚನೆಗಳನ್ನು ನೀಡಿದ್ದೇನೆ. ಯಾರ್ಯಾರೂ seepage drain ವರೆಗೆ ತಮ್ಮ ಜಮೀನುಗಳನ್ನು ತೆಗೆದುಕೊಂಡು ಬಂದಿದ್ದಾರೆ, ಅದನ್ನು ಖುಲ್ಲಾ ಮಾಡಿಸಲಾಗುವುದು. ಸದಸ್ಯರಿಗೆ ಇನ್ನೂ ವಿವರವಾಗಿ ಹೇಳುವುದಾದರೆ, ಜಿಲ್ಲಾ ಪರಿಷತ್ತಿನವರದ್ದು ಹಾಗೂ ನಮ್ಮ ಇಲಾಖಾ ವ್ಯಾಪ್ತಿಯ ಬೇರೆ ಕೆರೆಗಳಿವೆ. ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪರಿಷತ್ತಿನ ವ್ಯಾಪ್ತಿಯ ಕೆಲವು ಕೆರೆಗಳಲ್ಲಿ ಕೋಡಿ ಹರಿಯುವ ಪರಿಸ್ಥಿತಿ ಇತ್ತು. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಟ್ಯಾಂಕುಗಳು ಅಲ್ಲಿ ಸುಭದ್ರವಾಗಿವೆ ಹಾಗೂ ಇವುಗಳೆಲ್ಲವೂ ಸುಸ್ಥಿತಿಯಲ್ಲಿವೆ. ಇದೇ ವಿಚಾರವಾಗಿ, ಕೋಡಿ ಅಥವಾ ತುಂಬಿನಿಂದ ನೀರು ಹರಿದು ಬಂದರೆ, ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡು, ತಾತ್ಕಾಲಿಕವಾಗಿ ನೀರಿನ ಹರಿವು ನಿಲ್ಲಿಸಿ ಎಂಬ ಬಗ್ಗೆ ಜಿಲ್ಲಾ ಪರಿಷತ್ತಿನವರಿಗೆ ಸೂಚನೆಗಳನ್ನು ನೀಡಿದ್ದೇವೆ. ನೀರಿನ ಪ್ರಮಾಣ ಕಡಿಮೆಯಾದಾಗ, ಅದನ್ನು ಸುಸ್ಥಿತಿಗೆ ತರುವ ಪ್ರಯತ್ನವನ್ನು ನಾವು ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 548

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದ ಯೋಜನೆಯನ್ವಯ, ದೇಶದಲ್ಲಿನ ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನು ಮಾಡಬೇಕೆಂಬ ಉದ್ದೇಶದಿಂದ "ಮಿಷನ್"ನ್ನು ಹಮ್ಮಿಕೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಮಿಷನ್‌ನ ಕೆಲವು ಅಂಶಗಳನ್ನು ನಾನು ಉಲ್ಲೇಖಿಸಬಯಸುತ್ತೇನೆ. *Urban planners ideally aim at developing the entire urban eco-system, which is represented by the four pillars of comprehensive development-institutional, physical, social and economic infrastructure.* ನಮ್ಮ ರಾಜ್ಯಕ್ಕೆ ಸಂಬಂಧಪಟ್ಟಂತೆ ಸರ್ಕಾರವು ಉತ್ತರಿಸಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಸ್ಮಾರ್ಟ್ ಟೆಂಡರ್ ಶ್ಯೂರ್ ರಸ್ತೆಗಳ ಅಭಿವೃದ್ಧಿ, ಉದ್ಯಾನವನಗಳ ಪುನರಾಭಿವೃದ್ಧಿ, ಐತಿಹಾಸಿಕ ಕಟ್ಟಡಗಳ ಪುನರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. "2018 ನೇ ಸಾಲಿನಲ್ಲಿ ಅಂತಿಮ ಸ್ಮಾರ್ಟ್ ಸಿಟಿ ಪ್ರಸ್ತಾವನೆಗಳು" ಎನ್ನುವುದನ್ನು ಕಳುಹಿಸಿಕೊಡಲಾಗಿದೆ. ಅದರಲ್ಲಿ

- Revitalisation of historic heart of city
- Integrated mobility towards creating vibrant destination
- Redevelopment of historical economic centres
- Protection and Redevelopment of Botanical Varied Parkland
- Increasing Affordable Housing stock through slum redevelopment/upgradation of civic infrastructure

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎನ್ನುವ ಹಲವಾರು ರೀತಿಯ ಘಟಕಗಳನ್ನು ಅಳವಡಿಸಲಾಗಿದೆ.

(ಮುಂದು)

1113/22-12-2022/12-00/ಬಿಕೆಪಿ-ಬಿಎನ್‌ಎಸ್

(ಸಭಾಪತಿಯವರು ಪೀಠದಲ್ಲಿದ್ದರು)

ಶ್ರೀ ಪಿ.ಆರ್.ರಮೇಶ್ (ಮುಂದು..)

ಇವತ್ತು ನೀವು ಇಲ್ಲಿ 44 ಕೆಲಸಗಳನ್ನು ತೆಗೆದುಕೊಂಡಿದ್ದೇವೆಂದು ಹೇಳಿದ್ದೀರಿ. ಅದರಲ್ಲಿ 30 ಕೆಲಸಗಳನ್ನು ಪೂರ್ಣ ಮಾಡಿದ್ದೇವೆಂದು ಹೇಳಿದ್ದೀರಿ. ಮಾನ್ಯ ಸಭಾಪತಿಯವರೆ, ಈ ಒಂದು ಮೂಲಭೂತಸೌಲಭ್ಯಗಳನ್ನು ಸೃಷ್ಟಿಸಬೇಕಾದರೆ adequate water supply ಇರಬೇಕು. ನಿಮ್ಮ mission statement ನಲ್ಲಿ assured electricity supply, sanitation including solid waste management ಈ ರೀತಿಯಲ್ಲಿ inclusive ಅಭಿವೃದ್ಧಿ ಪಡಿಸಬೇಕೆಂದು ಇದೆ. ಆದರೆ, ತಾವು ತೆಗೆದುಕೊಂಡಿರುವ ಕೆಲಸಗಳು ಹೇಗಿವೆ ಎಂದರೆ ಬಹಳ ವಿಚಿತ್ರವಾಗಿವೆ. ನೀವು ತೆಗೆದುಕೊಂಡಿರುವುದನ್ನು ಪುನಶ್ಚೇತನ ಮಾಡುತ್ತೇವೆಂದು ಹೇಳಿದ್ದೀರಿ.

ಸಭಾಪತಿಯವರು:- ತಾವು ಪ್ರಶ್ನೆಯನ್ನು ಕೇಳಿ, ಸಾಕು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ , ಇದು ಬಹಳ ಮುಖ್ಯವಾದ ವಿಚಾರವಾಗಿದೆ.

ಸಭಾಪತಿಯವರು:- ನಿಮ್ಮದು ಮುಖ್ಯವಾಗಿರುತ್ತದೆ. ನೀವು ಅವರಿಗೆ ಪ್ರಶ್ನೆಯನ್ನು ಕೇಳಿ, ಇದಕ್ಕೆ ಅವರು ಉತ್ತರ ಹೇಳುತ್ತಾರೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ, 1000 ಕೋಟಿ ರೂಪಾಯಿಗಳ ಕೆಲಸಕ್ಕೆ ಈಗಾಗಲೇ 800 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ.

ಸಭಾಪತಿಯವರು:- ಇದಕ್ಕೆ ಈಗ ಏನು ಮಾಡಬೇಕೆಂದು ಹೇಳಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೆ, ಹೇಳುತ್ತೇನೆ. ಈಗ ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ವಿನಂತಿ ಮಾಡುವುದೇನೆಂದರೆ, ಇಂತಹ ಒಂದು ಯೋಜನೆಯನ್ನು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಾಗ, ಇಂತಹ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಆದರೆ, ನೀವು ಮಾಡಿರುವುದೇನೆಂದರೆ ದಯವಿಟ್ಟು ನೋಡಬೇಕು. 44 ರಲ್ಲಿ ಬಹುತೇಕ ಸುಮಾರು 450 ಕೋಟಿ ರೂಪಾಯಿಗಳಿಗೆ ಕೇವಲ ರಸ್ತೆಗಳ ಅಭಿವೃದ್ಧಿ ಮಾಡಿದ್ದೀರಿ. ಯಾವುದನ್ನು ಮಾಡಿದ್ದೀರಿ. ನೀವು ಇದನ್ನು 'historical' ಎಂದು ಹೇಳುತ್ತೀರಿ. ನೀವು ಪಂಜಾಬ್‌ನ ಅಮೃತ್‌ಸರ್‌ಗೆ ಹೋಗಿ ನೋಡಿ. There is a concept. Historical ಅಥವಾ ಏನು ಒಂದು ಐತಿಹಾಸಿಕ ಪುನಶ್ಚೇತನ ಮಾಡಬೇಕೆಂದು ಹೊರಟಿದ್ದಾರೆ, ಆ ನಗರದಲ್ಲಿ ಹಿಂದೆ historical place ಗಳಲ್ಲಿ ಏನಾಗಿದೆ, ಆ ಒಂದು replica ಇರಬೇಕು.

ಸಭಾಪತಿಯವರು:- ಶ್ರೀಯುತ ರಮೇಶ್‌ವರೇ, ಇಲ್ಲಿನ ವಿಚಾರ ಕೇಳಿ. ಅದನ್ನು ಬಿಟ್ಟು ಎಲ್ಲಯದೋ ವಿಚಾರ ಕೇಳುತ್ತಿದ್ದೀರಿ.

ಶ್ರೀ ಪಿ.ಆರ್.ರಮೇಶ್:- ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣ ಸಾರ್ವಜನಿಕ ಹಣವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಲ್ಲಿ ಬಹಳಷ್ಟು ಅವ್ಯವಹಾರವಾಗಿದೆ. ನೀವು ಕೊಟ್ಟಿರತಕ್ಕಂತಹ ಯೋಜನೆಗಳು ಮತ್ತು ಅದರಲ್ಲಿ 30 ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆಂದು ನೀವೇ ಹೇಳಿದ್ದೀರಿ. ಈ ಯೋಜನೆಗಳಲ್ಲಿ 458 ಕೋಟಿ ರೂಪಾಯಿಗಳನ್ನು ಬರಿ ರಸ್ತೆಗೆ ಹಾಕಿದ್ದೀರಿ. ಅದರಲ್ಲಿ 398 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದೀರಿ.

ಶ್ರೀ ಬಸವರಾಜ ಬೊಮ್ಮಾಯಿ(ಮುಖ್ಯಮಂತ್ರಿಗಳು):- ಮಾನ್ಯ ಸಭಾಪತಿಯವರೆ, ಒಂದು ನಿಮಿಷ, ಈ ವಿವರವನ್ನು ತದನಂತರ ನೋಡೋಣ. ಇಲ್ಲಿ ಏನಾಗಿದೆ ಎಂದರೆ, ಮೊದಲನೆಯದಾಗಿ 2017 ರಲ್ಲಿ ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಸರ್ಕಾರದಿಂದ ಅನುಮೋದನೆಯಾಗಿದೆ. ನಂತರ 2018 ರಲ್ಲಿ ಒಂದು ಸಲಹಾ ಸಮಿತಿ ಎಂದು ಮಾಡಲಾಗಿದೆ. ಸಲಹಾ ಸಮಿತಿಯಲ್ಲಿ ಇದು ಅನುಮೋದನೆಯಾಗಿದೆ. ಈ ಕೆಲಸಗಳು ಅನುಮೋದನೆಯಾಗುವ ಸಮಿತಿಯಲ್ಲಿ ಯಾರು ಯಾರು ಇರುತ್ತಾರೆಂದರೆ, city level advisory forum (CLAF) by smart city mission of Government of India having local MPs and MLAs. ಈ ಸ್ಮಾರ್ಟ್ ಸಿಟಿ ಕೆಲಸಗಳೆಲ್ಲವೂ central district ನಡುವೆ ಆಗಿರುತ್ತದೆ. ಅಲ್ಲಿ ಶಿವಾಜಿನಗರ ಎಂಎಲ್‌ಎ, ಚಾಮರಾಜಪೇಟೆ ಎಂಎಲ್‌ಎ,

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗಾಂಧಿನಗರ ಎಂಎಲ್‌ಎ, ಶಾಂತಿನಗರ ಎಂಎಲ್‌ಎ ಇವರೆಲ್ಲರುಗಳು ಸೇರಿ ತೀರ್ಮಾನಗಳನ್ನು ಮಾಡಿದ್ದಾರೆ. ಅವರುಗಳಿಗೆ ಅಲ್ಲ ಏನು ಅವಶ್ಯಕತೆ ಇದೆ ಅದಕ್ಕೆ ತಕ್ಕಂತೆ ಮಾಡಿದ್ದಾರೆ. ಜೊತೆಗೆ ಇದಾದ ಮೇಲೆ ಸ್ಮಾರ್ಟ್ ಸಿಟಿ ಮಿಷನ್ ಪ್ರಕಾರ ಕೆಲವು ಕೆಲಸಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿ ಬದಲಾವಣೆ ಕೂಡ ಆಗಿದೆ. ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಅವರಿಂದ ಅನುಮೋದನೆ ಪಡೆದು ಮಾಡಿದ್ದೇವೆ. ಆದ್ದರಿಂದ, ಇವುಗಳೆಲ್ಲಾ ಬಹುತೇಕವಾಗಿ white-topping ರಸ್ತೆ ಮಾಡಿ, ಕಾಯಂ ಆಗಿ ಮಾಡಿದ್ದೇವೆ. ಉದಾಹರಣೆಗೆ ಹೇಳುವುದಾದರೆ, ಶಿವಾಜಿನಗರದಲ್ಲ ಒಂದು ಹೆರಿಟೇಜ್ ಇಲ್ಯಾಂಡ್ ಆಗಿದೆ. ಅದು ಮೊದಲ ಬಾರಿಗೆ ಆಗಿದೆ. ಬೇಕಾದರೆ, ಅಲ್ಲಗೆ ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಅಲ್ಲ ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಆಗಿದೆ. ಒಂದು ರೀತಿಯಲ್ಲಿ ಎಂ.ಜಿ.ರೋಡ್ ರೀತಿಯಲ್ಲಿ ಬಹಳ ಉತ್ತಮವಾಗಿದೆ. ಇಷ್ಟು ವರ್ಷಗಳವರೆಗೆ ಆಗಿರಲಿಲ್ಲ. ಅಲ್ಲಯ ಶಾಸಕರುಗಳು, ಅಲ್ಲಯ ಲೋಕಲ್‌ನ ಆಗಿನ ಕಾರ್ಪೊರೇಟರ್‌ಗಳು ಸೇರಿಕೊಂಡು ಮಾಡಿದ್ದಾರೆ. ಇದರಲ್ಲಿ ಈಗಾಗಲೇ ಕೆಲಸ ತೆಗೆದುಕೊಂಡು ಪೂರ್ಣವಾಗಿದೆ. ಮತ್ತೆ ಈಗ ಉಳಿದಿರುವುದರಲ್ಲಿ ಏನಾದರೂ ಬದಲಾವಣೆ ಮಾಡಬೇಕೆಂದರೆ ಖಂಡಿತವಾಗಿಯೂ ನಾವು ಮಾಡೋಣ. ಅಲ್ಲ ಕ್ಲಾಬ್ ಇದೆ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೇ,

ಸಭಾಪತಿಯವರು:- ಶ್ರೀಯುತ ರಮೇಶ್‌ರವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಮಾತನಾಡುವಾಗ ತಾವು ಕುಳಿತುಕೊಳ್ಳಬೇಕು.

ಶ್ರೀ ಬಸವರಾಜ ಬೊಮ್ಮಾಯಿ:-ಅವರು ಏನು ಹೇಳುತ್ತಾರೆಂದರೆ ಮಿಷನ್‌ನಲ್ಲಿ ಇರುವಂತಹ heritage ಇತ್ಯಾದಿಯಾಗಿ ಏನಿತ್ತು, ಅದನ್ನೆಲ್ಲಾ ಬಿಟ್ಟು ಬೇರೆ ಕೆಲಸಗಳನ್ನು ನೀವು ತೆಗೆದುಕೊಂಡಿದ್ದೀರಿ, ಅದರಲ್ಲೂ ಹೆಚ್ಚು ರಸ್ತೆಗಳನ್ನೇ ತೆಗೆದುಕೊಂಡಿದ್ದೀರಿ ಎನ್ನುವುದಾಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಅದರ ಉದ್ದೇಶಗಳನ್ನು ಬಹಳ ಸವಿಸ್ತಾರವಾಗಿ ಹೇಳಿದ್ದಾರೆ. ಅಲ್ಲ ಕೇವಲ ಕಾಂಗ್ರೆಸ್ ಎಂಎಲ್‌ಎ ಗಳು ಮಾತ್ರ ಇಲ್ಲ. ಬಿಜೆಪಿ ಎಂಎಲ್‌ಎ.ಗಳು ಸಹ ಇದ್ದಾರೆ. ಕೆಲಸ ಮಾಡಿದ್ದಾರೆ, ಅದಕ್ಕೆ ನನ್ನ ಅಭ್ಯಂತರ ಏನೂ ಇಲ್ಲ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ಈ ವಿಷಯವಾಗಿ specific ಆಗಿ ಹೇಳಿ ಬಿಡುತ್ತೇನೆ. ಆ city level advisory forum ನಲ್ಲಿ Members of CLAF ಇದರಲ್ಲಿ M.P. (Bengaluru Central) ರವರು ಛೇರ್ಮನ್ ಇರುತ್ತಾರೆ. ಶಿವಾಜಿನಗರ ಎಂಎಲ್‌ಎ, ಚಾಮರಾಜಪೇಟೆ ಎಂಎಲ್‌ಎ, ಗಾಂಧಿನಗರ ಎಂಎಲ್‌ಎ, ಶಾಂತಿನಗರ ಎಂಎಲ್‌ಎ, ಇವರು ಸದಸ್ಯರಿರುತ್ತಾರೆ. ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಇರುತ್ತಾರೆ. ಬಿಬಿಎಂಪಿ ಮೇಯರ್, ಬಿಬಿಎಂಪಿ ಕಮಿಷನರ್ ಸಹ ಈ city level advisory forum ನಲ್ಲಿ ಇರುತ್ತಾರೆ. ಶ್ರೀ ಮಹಮ್ಮದ್ ಬೆನ್ಸಿ, ಇವರು Convener ಆಗಿರುತ್ತಾರೆ. ಇವರುಗಳು ಸುಮಾರು 7 ಸಭೆಗಳನ್ನು ಮಾಡಿ ಮಾಡಿದ್ದಾರೆ. ಅಂದರೆ specific ಆಗಿ ಹೇಳಿದೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದರಲ್ಲಿ dispute ಇಲ್ಲ. ಇಲ್ಲಿನ ಪ್ರಶ್ನೆ ಏನೆಂದರೆ ಮಾನ್ಯ ಸದಸ್ಯರಾದ ಶ್ರೀ ಪಿ.ಆರ್. ರಮೇಶ್ ರವರು ಹೇಳಿದ ಹಾಗೆ 458 ಕೋಟಿ ರೂಪಾಯಿಗಳನ್ನು ರಸ್ತೆ ಮೇಲೆ ಹಾಕಿದ್ದಾರೆ. ಬಾಕಿ ಬಜೆಟ್‌ಗಳಲ್ಲಿ ಕೆಲಸ ಮಾಡಿದ್ದಾರೋ ಇಲ್ಲವೋ ಅದನ್ನು ನಾವು ಪ್ರಶ್ನೆ ಮಾಡುತ್ತಿಲ್ಲ. ಬೆಂಗಳೂರು ನಗರದಲ್ಲಿ, one of the best cities in the world ಎಂದು ಅನಿಸಿಕೊಂಡಿರುವುದು, ಅಂದರೆ ಜಾಗತಿಕ ನಗರದಲ್ಲಿ ಅಪರಾಧಗಳು ಕಡಿಮೆಯಾಗಿ ಬೆಂಗಳೂರಿನ ರಸ್ತೆಗಳ ಗುಂಡಿಗಳಲ್ಲಿ ಬಿದ್ದು ಸತ್ತಿರುವ ಜನ ಬಹಳ ಇದ್ದಾರೆ.

ಶ್ರೀ ಬಸವರಾಜ ಬೊಮ್ಮಾಯಿ:- ತಾವು ವಿಷಯವನ್ನು ಎಲ್ಲಂದ ಎಲ್ಲೆಗೋ ತೆಗೆದುಕೊಂಡು ಹೋಗುತ್ತಿದ್ದೀರಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ರಸ್ತೆಗಳ ಗುಂಡಿಗಳ ಬಗ್ಗೆ white-topping ಎಂದು ನೀವು ಹೇಳುತ್ತಿದ್ದೀರಿ. ಅದು ವೈಟ್ ಎಲಫೆಂಟ್ ಆಗಿದೆ. ಎಲ್ಲೆಯೂ ಆಗುತ್ತಿಲ್ಲ.

ಶ್ರೀ ಬಸವರಾಜ ಬೊಮ್ಮಾಯಿ:- ಸ್ಕಾರ್ಟ್ ಸಿಟಿ ಕೆಲಸ ಎಲ್ಲೆಲ್ಲ ಆಗಿದೆ ಎಂದು ನೋಡಿಕೊಂಡು ಬನ್ನಿ. ಆಮೇಲೆ ಹೇಳಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ನಾನು ಇದರ ಬಗ್ಗೆ ಹೇಳುತ್ತಿದ್ದೇನೆ. ಸ್ಮಾರ್ಟ್ ಸಿಟಿ ಎಂದು ನೀವು ಡಿಕ್ಲೇರ್ ಮಾಡಿದ ಮೇಲೆ...

(ಗೊಂದಲ)

ಶ್ರೀ ಬಸವರಾಜ ಬೊಮ್ಮಾಯಿ:- ಒಂದು ನಿಮಿಷ ತಡೆಯಿರಿ. ಇವುಗಳೆಲ್ಲವು central district ನಲ್ಲಿ ಆಗಿದೆ. ಇನ್ನು ಕೆಲವು ಕೆಲಸಗಳಾಗಬೇಕು. ಇನ್ನು ಪೂರ್ಣವಾಗಿ ಆಗಿರುವುದಿಲ್ಲ. ಉದಾಹರಣೆಗೆ ಗಾಂಧಿನಗರದ ಶಾಸಕರು ನನ್ನ ಹತ್ತಿರ ಬಂದು ಇನ್ನು ಸಹ ಎರಡು-ಮೂರು ರಸ್ತೆಗಳು ಉಳಿದಿದ್ದು ಅದನ್ನು ಸಹ ಮಾಡಿ ಎಂದು ಹೇಳಿದ್ದಾರೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಇಲ್ಲಿ ನಾವು ರಸ್ತೆ ಮಾಡಿಸಿಲ್ಲವೆಂದು ಹೇಳುತ್ತಿಲ್ಲ. ಮಾಡಿಸಿರುವ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಅದರಲ್ಲಿ ಜನರು ಬಿದ್ದು ಸಾಯುತ್ತಿದ್ದಾರೆ. ನಾವು ಕೇವಲ ಸ್ಮಾರ್ಟ್ ಸಿಟಿ ಎಂದು ಹೇಳಿದರೆ ಸರಿ ಹೋಗುವುದಿಲ್ಲ. ಅಂತಿಮವಾಗಿ ಅದಕ್ಕೆ ಪರಿಹಾರ ಸಿಗಬೇಕು. ಜನರು ಅಲ್ಲಿ ಸಾಯುತ್ತಿದ್ದಾರೆ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ನಾನು ಅದರ ಬಗ್ಗೆ ವಿವರವಾಗಿ ಹೇಳುತ್ತೇನೆ. ಈ ಸ್ಮಾರ್ಟ್ ಸಿಟಿಯ ಬಗ್ಗೆ ಸಿಮೀತವಾಗಿ ಹೇಳಬೇಕೆಂದರೆ, ಅವರೆಲ್ಲರೂ ಸೇರಿ ಅವರುಗಳ ಅವಶ್ಯಕತೆಗೆ ಅನುಗುಣವಾಗಿ ಮಾಡಿದ್ದಾರೆ. ಈಗಾಗಲೇ ಕಾಮಗಾರಿಯಾಗಿದೆ. ಮತ್ತೆ ಆ ಮಿಷನ್‌ಗೆ ಅನುಗುಣವಾಗಿ ಕಾಲ ಕಾಲಕ್ಕೆ ಕೆಲವು ಕೆಲಸಗಳನ್ನು ಬದಲಾವಣೆ ಕೂಡ ಮಾಡಿ ಕೇಂದ್ರ ಸರ್ಕಾರದ ಅನುಮೋದನೆಯನ್ನು ಸಹ ತೆಗೆದುಕೊಂಡಿದ್ದೇವೆ. ಮತ್ತೆ ಏನಾದರೂ ಮಾಡಬೇಕೆಂದು ಸಲಹೆಯನ್ನು ಕೊಟ್ಟರೆ ಖಂಡಿತವಾಗಿಯೂ ಪರಿಗಣಿಸುತ್ತೇವೆ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನೀವು ಹೆರಿಟೇಜ್ ರೋಡ್ಸ್ ಎಂದು ನೀವು ತೆಗೆದುಕೊಂಡಿದ್ದೀರಿ, ಅದು ನನ್ನ ಪ್ರಶ್ನೆಯಾಗಿದೆ. ಈ ಹೆರಿಟೇಜ್ ಎನ್ನುವುದಕ್ಕೆ ಬಹಳಷ್ಟು ಅರ್ಥಗಳು ಬರುತ್ತವೆ. ಆ ಒಂದು ಪಾರಂಪರಿಕವಾದ ಜಾಗಗಳ ಬಗ್ಗೆ ನೀವು ಅಮೃತ್‌ಸರ್‌ಗೆ ಹೋಗಿ ನೋಡಿದರೆ, ರಸ್ತೆಗಳನ್ನು ಯಾವ ರೀತಿಯಲ್ಲಿ ಮಾಡಿದ್ದಾರೆ, ಆ ಪಾರಂಪರಿಕ ಕಟ್ಟಡಗಳು ಯಾವ ರೀತಿ ಇರುತ್ತವೆ, ಮತ್ತು ಅವುಗಳ ಬಗ್ಗೆ ಪ್ರಾಮುಖ್ಯತೆಯನ್ನು ಕೊಟ್ಟಿರುವಂತಹದ್ದು ನೋಡಿದರೆ ನೀವು ಇಲ್ಲಿ ಎಲ್ಲೆಯೂ heritage ಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಾಮುಖ್ಯತೆಯನ್ನು ಕೊಟ್ಟಿಲ್ಲ. Just laying a road , ಫುಟ್‌ಪಾತ್ ಅನ್ನು ಸ್ವಲ್ಪ ಕ್ಲೀನ್ ಮಾಡಿದ್ದೀರಿ, ಆದರೆ, ಆ ರೋಡ್ ಮಾಡಿರುವುದು pot hole ಆಗಿದೆ. ಈ ರೀತಿಯ ಬೇಕಾದಷ್ಟು ಚಿತ್ರಗಳು ನನ್ನ ಹತ್ತಿರ ಇವೆ. ತಮಗೆ ಬೇಕಾದರೆ ಕಳುಹಿಸಿ ಕೊಡುತ್ತೇನೆ. ಇದರ ಜೊತೆಗೆ ಕೆ.ಆರ್. ಮಾರ್ಕೆಟ್‌ನಲ್ಲಿ ಒಂದು ಮಾಡಿದ್ದೀರಿ. ನೋಡಿ ಹೇಳುತ್ತೇನೆ. 68.35 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದೀರಿ. 45 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದೀರಿ. ಇದನ್ನು ಮುಖ್ಯಮಂತ್ರಿಗಳು ಗಮನಿಸಬೇಕು.

(ಗೊಂದಲ)

ಸಭಾಪತಿಯವರು: ಎಲ್ಲಾ ಮಾಹಿತಿಯೊಂದಿಗೆ ಪತ್ರ ಕಳುಹಿಸಿ ಕೊಡಿ.

ಶ್ರೀ ಪಿ.ಆರ್.ರಮೇಶ್:- ಸ್ಕಾರ್ಟ್ ಸಿಟಿ, ಸ್ಕಾರ್ಟ್ ಮಾರ್ಕೆಟ್. ಇದು ಬಹಳ ಪ್ರಮುಖವಾದ ವಿಷಯ.

ಸಭಾಪತಿಯವರು: ಎಲ್ಲವನ್ನು ನೀವು ಕಳುಹಿಸಿಕೊಡಿ. ನೀವು ಬರಿ ಭಾಷಣ ಮಾಡುತ್ತಿದ್ದೀರಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಮುಖ್ಯಮಂತ್ರಿಗಳು ಇರುವುದರಿಂದ ಅವರ ಗಮನಕ್ಕೆ ತರುತ್ತಿದ್ದಾರೆ. ಇದು ಬಹಳ ಮುಖ್ಯವಾದ ವಿಚಾರ.

ಶ್ರೀ ಪಿ.ಆರ್.ರಮೇಶ್:- ಈ components ಏನಿದೆ ಅದನ್ನು ಮಾನ್ಯ ಮುಖ್ಯಮಂತ್ರಿಗಳು ಗಮನಿಸಬೇಕು. ನೀವು ಕೊಟ್ಟಿರುವ components ಬಗ್ಗೆ ತಿಳಿದುಕೊಳ್ಳಬೇಕಾದರೆ ತಾವು ಒಂದು ಸಿಟಿ ರೌಂಡ್ ಮಾಡಿ, ಟೂರ್ ಮಾಡಿ. Then you will come to know as to what is in it. Money is looted. 1000 ಸಾವಿರ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ. ಅದನ್ನು ನಾನು ರುಜುವಾತು ಮಾಡಿಕೊಡುತ್ತೇನೆ. If you allow me to speak for ten minutes, I can prove it.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೆ, ನಾನು ಅದನ್ನು ಮತ್ತೊಮ್ಮೆ ಹೇಳಲಕ್ಕೆ ಬಯಸುತ್ತೇನೆ. Central district ನಲ್ಲಿ ಈ ಕೆಲಸ ಆಗಿದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾರು ಯಾರು ಎಂಎಲ್‌ಎ ಗಳು ಮತ್ತು ಇಂಜಿನಿಯರ್ಸ್ ಇದ್ದರು ಎಂದು ಹೇಳಿ ಪಟ್ಟಿ ಕೊಡುತ್ತೇನೆ. ಅಲ್ಲಿ ಏನಾದರೂ ತಪ್ಪುಗಳು, ದೋಷಗಳು ಆಗಿದ್ದರೆ, ಖಂಡಿತವಾಗಿಯೂ ವಿಚಾರಣೆ ಮಾಡಿ, ಅದನ್ನು ಸರಿಪಡಿಸೋಣ. ನಾನು ಈಗಾಗಲೇ ಶಿವಾಜಿನಗರ ಸೇರಿದಂತೆ ಎಲ್ಲಾ ಕಡೆ ಹೋಗಿ ಬಂದಿದ್ದೇನೆ. ನೀವು ನಿರ್ದಿಷ್ಟ ಸ್ಥಳವನ್ನು ತೋರಿಸುವುದು ಇದ್ದರೆ ನಿಮ್ಮನ್ನು ಕರೆದುಕೊಂಡು ಸಿಟಿ ರೌಂಡ್ ಮಾಡುತ್ತೇನೆ. ಎಲ್ಲ ತಪ್ಪು ಇದೆ, ಅದನ್ನು ಸರಿಪಡಿಸೋಣ.

ಶ್ರೀ ಪಿ.ಆರ್.ರಮೇಶ್:- ಈ ವಿಚಾರವಾಗಿ ಆಡಿಟ್ ಹಾಗೂ ತನಿಖೆಯನ್ನು ಮಾಡಿಸಿ.

(ಮುಂದು)

(1114) 22.12.2022 12.10 ಎಸ್‌ವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 483

(ಉತ್ತರ ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನ ಹೆಚ್ಚಳ ಮಾಡುವ ಪ್ರಸ್ತಾವನೆಯು ಯಾವ ಹಂತದಲ್ಲಿದೆ ಎಂಬುದು ನನ್ನ ಮೊದಲನೆಯ ಪ್ರಶ್ನೆ. ಅದಕ್ಕೆ ಉತ್ತರವಾಗಿ ಸರ್ಕಾರವು ದಿನಾಂಕ 18.12.2022ರಂದು ಹೊರಡಿಸಿರುವ ಆದೇಶದನ್ವಯ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮಾಸಿಕ ರೂ.6,000/-, ಉಪಾಧ್ಯಕ್ಷರಿಗೆ ಮಾಸಿಕ ರೂ.4,000/-, ಸದಸ್ಯರಿಗೆ ಮಾಸಿಕ ರೂ.2,000/-ಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.

(ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು)

ಒಂದು ನಿಮಿಷ... ರಾಜ್ಯದ ಜನರು ನೋಡುತ್ತಿದ್ದಾರೆ. ದಯಮಾಡಿ ಕೇಳಿ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವಂತಹ ಎಲ್ಲಾ 25 ಸದಸ್ಯರು ಪಕ್ಷಾತೀತವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರ, ಉಪಾಧ್ಯಕ್ಷರ ಮತ್ತು ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡಬೇಕೆನ್ನುವ ಪ್ರಶ್ನೆಯನ್ನು ಸದನದಲ್ಲಿ ಎತ್ತಿದ್ದೆವು. ನಂತರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆವು. ಹತ್ತು ತಿಂಗಳಾದ ನಂತರ ಮಾನ್ಯ ಮುಖ್ಯಮಂತ್ರಿಗಳು ತೀರ್ಮಾನವನ್ನು ತೆಗೆದುಕೊಂಡು ಗ್ರಾಮ ಪಂಚಾಯತಿ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸದಸ್ಯರ ಗೌರವಧನವನ್ನು ಹೆಚ್ಚಳ ಮಾಡಿದ್ದಾರೆ. ಅದಕ್ಕಾಗಿ ನಾನು ಗ್ರಾಮ ಪಂಚಾಯತಿ ಅಧ್ಯಕ್ಷರ, ಉಪಾಧ್ಯಕ್ಷರ ಹಾಗೂ ಸದಸ್ಯರ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ.

(ಮತ್ತೊಮ್ಮೆ ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದರೆ ಪೂರ್ಣ ಪ್ರಮಾಣದಲ್ಲಿ ಅಭಿನಂದನೆಯನ್ನು ಸಲ್ಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಮಾನ್ಯ ಮುಖ್ಯಮಂತ್ರಿಗಳು ಇನ್ನೂ ಸ್ವಲ್ಪ ಹೃದಯ ವೈಶಾಲ್ಯತೆಯಿಂದ ನಾವು ಇಟ್ಟಂತಹ ಬೇಡಿಕೆಯನ್ನು ಅಂದರೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ರೂ.10,000, ಉಪಾಧ್ಯಕ್ಷರಿಗೆ ರೂ.8,000 ಮತ್ತು ಸದಸ್ಯರಿಗೆ ರೂ.5,000 ಕೊಡಬೇಕೆನ್ನುವ ಬೇಡಿಕೆಯನ್ನು ದಯಮಾಡಿ ಈಡೇರಿಸಿದರೆ ಆ ಶ್ರೇಯಸ್ಸು ಕೂಡ ತಮಗೆ ದೊರೆಯುತ್ತದೆ. ನಾವು ಅದನ್ನು ಬಯಸುತ್ತಿದ್ದೇವೆ.

(ಗೊಂದಲ)

ಡಾ:ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಬೇರೆ ಸರ್ಕಾರಗಳದ್ದಾಗ ಅಷ್ಟನ್ನೂ ಮಾಡಿರಲಿಲ್ಲ. ಈಗ ನಮ್ಮ ಮುಖ್ಯಮಂತ್ರಿಗಳು ಮಾಡಿದ್ದಾರೆ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ....

(ಗೊಂದಲ)

ಸಭಾಪತಿಯವರು:- ಮಾನ್ಯ ಸಲೀಂ ಅವರೇ, ಮಾನ್ಯ ಮುಖ್ಯಮಂತ್ರಿಗಳು ಉತ್ತರ ಹೇಳುತ್ತಾರೆ. ನೀವು ಕುಳಿತುಕೊಳ್ಳಿ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಜಾಸ್ತಿ ಮಾಡಿ announce ಮಾಡುತ್ತಾರೆಯೇ?

ಸಭಾಪತಿಯವರು:- ಮಾನ್ಯ ಸಲೀಂ ಅವರೇ, ನೀವು ಕುಳಿತುಕೊಳ್ಳಿ.

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ನಾವು ಗೌರವಧನವನ್ನು ಹೆಚ್ಚಳ ಮಾಡಿದ್ದೇವೆ. 1000 ರೂಪಾಯಿ ಇದ್ದದ್ದು ರೂ.2000 ಮಾಡಿದ್ದೇವೆ. ಉಪಾಧ್ಯಕ್ಷರಿಗೆ 2,000 ರೂಪಾಯಿ ಇದ್ದದ್ದನ್ನು 4,000 ರೂಪಾಯಿ ಮಾಡಿದ್ದೇವೆ. ಅಧ್ಯಕ್ಷರಿಗೆ 3,000 ರೂಪಾಯಿ ಇದ್ದದ್ದನ್ನು 6,000 ರೂಪಾಯಿ ಮಾಡಿದ್ದೇವೆ. ಮಾನ್ಯ ಸದಸ್ಯರು ಇನ್ನೂ ಹೆಚ್ಚಿಸಬೇಕೆಂದು ಕೇಳುತ್ತಿದ್ದಾರೆ. ಆ ರೀತಿಯ ಆರ್ಥಿಕ ಪರಿಸ್ಥಿತಿ ಬಂದಾಗ ಖಂಡಿತ ಮಾಡುತ್ತೇನೆ. ಈಗ ಹೆಚ್ಚಳ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದೇನೆ ಎಂದರೆ ಇದರ ಅರ್ಥ ನಾನು ನಿಮ್ಮ ಪರವಾಗಿದ್ದೇನೆಂದು. ಇದುವರೆವಿಗೂ ಹೆಚ್ಚಳ ಮಾಡುವಂತಹ ಪ್ರಯತ್ನಗಳು ಖಂಡಿತ ಆಗಿರಲಿಲ್ಲ. ಕೋವಿಡ್ ನಂತರ ಚೇತರಿಕೆಯಾಗುವ ಸಂದರ್ಭದಲ್ಲಿಯೇ ನಾನು ಮಾಡಿದ್ದೇನೆ ಎಂದರೆ ಆ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವವರಿಗೆ ಗೌರವವನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಮಾಡಿದ್ದೇನೆ. ಎಲ್ಲರೂ ಕೂಡ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

(ಈ ಹಂತದಲ್ಲಿ ಮಾನ್ಯ ಸೌಲಂ ಅಹಮದ್ ಅವರು ಮಾತನಾಡಲು ಪ್ರಾರಂಭಿಸಿದರು)

ಸಭಾಪತಿಯವರು:- ಮಾನ್ಯ ಸೌಲಂ ಅಹಮದ್ ಅವರೇ, ಮಾತನಾಡಲು ನಿಮ್ಮನ್ನು ಯಾರು ಕರೆದಿದ್ದಾರೆ? ಹಿರಿಯ ಸದಸ್ಯರಾದ ನೀವೆಲ್ಲಾ ಹೀಗೆ ಮಾಡಿದರೆ ಹೇಗೆ?

ಶ್ರೀ ಬಸವರಾಜ ಬೊಮ್ಮಾಯಿ:- ಮಾನ್ಯ ಸಭಾಪತಿಯವರೇ, ನಾನು ಅವರ ಪರವಾಗಿರುವವನು. ಸದಸ್ಯರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಇಲ್ಲಿ ಇನ್ನೊಂದು ಪ್ರಶ್ನೆ ಕೇಳಿದ್ದಾರೆ. ಪಿಂಚಣಿಯ ಬಗ್ಗೆ. ಅವರು ಮಾತನಾಡಲಿಲ್ಲ. ನಾನೇ ಹೇಳುತ್ತೇನೆ. ನಮ್ಮ ಆರ್ಥಿಕ ವ್ಯವಸ್ಥೆಯು ಉತ್ತಮಗೊಂಡಾಗ ಖಂಡಿತವಾಗಿಯೂ consider ಮಾಡುತ್ತೇವೆ. ಅವರನ್ನು ನಾವು ಗೌರವಿಸುತ್ತಿದ್ದೇವೆ. ಇದು ಪ್ರಾರಂಭಿಕವಾದುದು. ನಾನು ಎಷ್ಟು ಮಾಡಿದ್ದೇನೆಯೋ ಅಷ್ಟಕ್ಕೆ ಮಾತ್ರ ಸದಸ್ಯರು ಅಭಿನಂದನೆಯನ್ನು ಸಲ್ಲಿಸಲಿ. ಮುಂದೆ ಏನಾದರೂ ಮಾಡಿದಾಗ ಅಭಿನಂದನೆ ಸಲ್ಲಿಸಲಿ. ಧನ್ಯವಾದಗಳು.

ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 22.12.2022, ಸಮೂಹ-4ರ ಅಖತ ಮೂಲಕ ಉತ್ತರಿಸುವ ಒಟ್ಟು 135 ಪ್ರಶ್ನೆಗಳ ಪೈಕಿ 75 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಉತ್ತರಗಳನ್ನು ಲಗತ್ತಿಸಲಾಗಿದೆ)

೦೨. ಸಭಾಪತಿಯವರ ಅಪ್ಪಣೆಯ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ವಿಷಯ:- ಸರ್ಕಾರದಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ಗಳಿಗೆ ಹಿಂದೂ ತಳವಾರರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಲು ಸೂಕ್ತ ಆದೇಶ ನೀಡುವ ಕುರಿತು

ಡಾ: ತಳವಾರ ಸಾಬಣ್ಣ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಹಲವಾರು ವರ್ಷಗಳ ಹೋರಾಟದ ಫಲವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಮುದಾಯವಾದ ಹಿಂದೂ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಕೇಂದ್ರ ಸರ್ಕಾರವು ಸೇರಿಸಿ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರವು ಸಹ ಹಿಂದು ತಳವಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಆದರೆ ಯಾದಗಿರಿ, ಶಹಾಪುರ, ಸುರಪುರ ಮತ್ತು ಕಾಳಗಿ ತಾಲ್ಲೂಕಿನ ತಹಶೀಲ್ದಾರ್ ಅವರು ಹಿಂದೂ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಹಿಂದೂ ತಳವಾರ ಜಾತಿ ಪ್ರಮಾಣಪತ್ರದ ಬಗ್ಗೆ ವಿಚಾರಿಸಲು ತಾಲ್ಲೂಕು ಕಛೇರಿಗೆ ಹೋದಂತಹ ಹಿಂದೂ ತಳವಾರ ಸಮುದಾಯದವರಿಗೆ ಸ್ಥಳೀಯ ಗುಂಪುಗಳು ಆಕ್ರಮಣ ಮಾಡಿದ್ದಾರೆ ಮತ್ತು ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ. ನಿಸ್ವಾರ್ಥವಾಗಿ ಸಮಾಜದ ಕೆಲಸಕ್ಕಾಗಿ ದುಡಿಯುತ್ತಿರುವ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷರು ಮತ್ತು ಹಿಂದೂ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ಹೋರಾಟ ಮಾಡುತ್ತಿರುವ ಶ್ರೀ ಅಮರೇಶ ಕಾಮನಕೆರೆ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇದು ಖಂಡನೀಯ. ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಕಲಬುರಗಿಯಲ್ಲಿ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ ಸಮ್ಮೇಳನದಲ್ಲಿ ಹಿಂದೂ ತಳವಾರರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿ ಆದೇಶವನ್ನು ಮಾಡಿರುತ್ತಾರೆ. ಆದರೆ ಕೆಲವು ಅಧಿಕಾರಿಗಳು ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಮುಖ್ಯಮಂತ್ರಿಗಳ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಹಿಂದು ತಳವಾರ ಸಮುದಾಯದ ಜನರು ಪ್ರಶ್ನಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಹಿಂದೂ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಳವಾರ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿದ್ದಾರೆ. ಹಿಂದೂ ತಳವಾರ ಸಮುದಾಯದ ಬಗ್ಗೆ ತಹಶೀಲ್ದಾರ್ ಅವರನ್ನು ವಿಚಾರಿಸಿದರೆ ನಮಗೆ ಮೇಲಿನಿಂದ ಒತ್ತಡ ಇದೆ ಎನ್ನುತ್ತಾರೆ. ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಕೊಡದಂತೆ ತಡೆಯುತ್ತಿರುವ ಆ ಕಾಣದ ಕೈ ಯಾವುದು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರದ ಆದೇಶಾನುಸಾರವಾಗಿ ಹಿಂದೂ ತಳವಾರರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಾಗಿ ಆದೇಶ ನೀಡಬೇಕೆಂದು ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರನ್ನು ಈ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಡಾ: ತಳವಾರ ಸಾಬಣ್ಣ ಅವರು ಕೇಳಿದಂತಹ ಪ್ರಶ್ನೆಗೆ ಸಂಬಂಧಿಸಿದಂತೆ ತಳವಾರ ಪರಿವಾರ ಮತ್ತು ಪರಿವಾರ ತಳವಾರ ಪ್ರವರ್ಗ-1ರಲ್ಲತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಅದನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಪ್ರವರ್ಗ-1ರಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶವನ್ನು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಾರ್ಗಸೂಚಿಯನ್ನು ಹಾಕಿ ತಳವಾರ ಮತ್ತು ಪರಿವಾರ, ಪರಿವಾರ ಮತ್ತು ತಳವಾರಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರವನ್ನು ನೀಡಬಹುದು ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಅವರು ನಿರ್ದಿಷ್ಟವಾಗಿ ಯಾದಗಿರಿ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಕೊಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಅದು ನಮ್ಮ ಗಮನಕ್ಕೆ ಬಂದ ತಕ್ಷಣ ಜಿಲ್ಲಾಧಿಕಾರಿಯವರಿಗೆ ಸೂಚನೆಯನ್ನು ಕೊಟ್ಟಿದ್ದೇವೆ. ಇನ್ನು ಮುಂದೆ ಆ ರೀತಿಯ ತಪ್ಪುಗಳಾಗದಂತೆ ಎಚ್ಚರ ವಹಿಸುತ್ತೇವೆ.

ಆ) ವಿಷಯ:- 2022-23ನೇ ಸಾಲಿನಿಂದ ಒಂದನೇ ತರಗತಿಯಿಂದ
 3ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ,
 ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದ ಪ್ರತಿಯೊಬ್ಬ
 ವಿದ್ಯಾರ್ಥಿಗಳಿಗೆ ಆರ್ಥಿಕ ಸೌಲಭ್ಯ ನೀಡುವ ಕುರಿತು

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದರಿಂದ ಎಂಟನೇ ತರಗತಿವರೆಗಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕೆಂಬ ಸದುದ್ದೇಶದಿಂದ ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಮೂಲಕ ವಿದ್ಯಾರ್ಥಿ ವೇತನವನ್ನು ದೀರ್ಘಕಾಲದಿಂದ ನೀಡಲಾಗುತ್ತಿತ್ತು. ಆದರೆ 2022-23ನೇ ಸಾಲಿನಿಂದ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿರುವುದರಿಂದ ಆರ್ಥಿಕವಾಗಿ ಹಿಂದುಳಿದ ಸದರಿ ವರ್ಗದ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಕಷ್ಟಸಾಧ್ಯವಾಗಲಿದೆ. ಎಳೆ ವಯಸ್ಸಿನ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವು ಶಿಕ್ಷಣಕ್ಕೆ ದೊಡ್ಡ ಚೈತನ್ಯ ಹಾಗೂ ವ್ಯಾಸಂಗದಲ್ಲ ಆಸಕ್ತಿ ಮೂಡುವಂತಾಗುತ್ತಿತ್ತು. ಈಗಲೂ ಸಹ ಸದರಿಯವರ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನವು ಅನಿವಾರ್ಯ ಹಾಗೂ ಇದನ್ನೇ ಅವಲಂಬಿಸಿದ್ದಾರೆ. ಈ ಸೌಲಭ್ಯವನ್ನು ನಿಲ್ಲಿಸಿದಲ್ಲಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗಲಿದೆ. ಸದರಿ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ ಈಗಾಗಲೇ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲ ಆತಂಕ ಹಾಗೂ ನಿರಾಸಕ್ತಿ ಉಂಟಾಗಿದೆ.

ಆದಕಾರಣ, ತಳ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ ಈ ಹಿಂದಿನಂತೆ ವಿದ್ಯಾರ್ಥಿ ವೇತನವನ್ನು ಮುಂದುವರಿಸುವಂತೆ ಮಾನ್ಯ ಮುಖ್ಯಮಂತ್ರಿಯವರನ್ನು ಕೋರುತ್ತೇನೆ.

(ಮುಂದು)

(1115) 22-12-2022 (12.20) ಕೆಜಿ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, 1 ರಿಂದ 8ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟಂತೆ, ವಿದ್ಯಾರ್ಥಿ ವೇತನವು ಕೆಲವು ಕಡೆಗಳಲ್ಲಿ ನಿಲುಗಡೆಯಾಗಿದೆ ಎಂದು ಮಾನ್ಯ ಸದಸ್ಯರ ಭಾವನೆಗಳಿವೆ. ಅದರ ಜೊತೆಗೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿದ್ಯಾರ್ಥಿಗಳ ವೇತನಗಳ ಬಗ್ಗೆ ಮಾನ್ಯ ಸದಸ್ಯರು ಹೇಳಿದ್ದಾರೆ. ಆದರೆ, ತಮ್ಮ ಮೂಲಕ ಸ್ಪಷ್ಟ ಪಡಿಸುವುದೇನೆಂದರೆ, 1 ರಿಂದ 8ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಕೇಂದ್ರ ಸರ್ಕಾರದ ಸಹಕಾರ ಇರಲಿಲ್ಲ. ಇದನ್ನು ನಮ್ಮ ರಾಜ್ಯ ಸರ್ಕಾರ ಕೊಡುತ್ತಿತ್ತು. ಅದನ್ನು ಮುಂದುವರಿಸಿದ್ದೇವೆ. 8 ಮತ್ತು 9ನೇ ತರಗತಿ ಹಾಗೂ ಅದಕ್ಕಿಂತ ಮುಂದಿನ ಶಿಕ್ಷಣಕ್ಕೆ ಎಸ್.ಎಸ್.ಎಲ್.ಸಿ., ನಂತರ ಪದವಿ ಪೂರ್ವ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲ ಕೊಡುವಂತಹ ಪರಿಪಾಠ ಇತ್ತು. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಯಾವುದೇ ಭಾದಕವಿಲ್ಲದೇ, ಯಾವುದೇ ತಡೆಯಿಲ್ಲದೆ, ಯಾವುದೋ ಒಂದು ತಪ್ಪು ಮಾಹಿತಿಯಿಂದ ಇಂತಹ ಭಾವನೆಗಳು ಬಂದಿವೆ. 1 ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನವನ್ನು ಕೊಡುತ್ತದೆ. ಇದನ್ನು ಮುಂದುವರಿಸುತ್ತಿದ್ದೇವೆ. 8 ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲ ಕೊಡುತ್ತಿದ್ದೇವೆ. ಈ ಮಧ್ಯದಲ್ಲ ಹಿಂದುಳಿದ ವರ್ಗದಲ್ಲರುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಕಾರಣಗಳಿಗಾಗಿ ತಡೆಯಾಗಿದ್ದು ನಿಜ. ಈ ವರ್ಷ ಅದನ್ನು ಮುಂದುವರೆಸುತ್ತೇವೆ. ಈ ಬಗ್ಗೆ ಮಾನ್ಯ ಸದಸ್ಯರಿಗೆ ಬೇರೆ ಏನಾದರೂ ಸಂದೇಶಗಳು ಇದ್ದರೆ ಅಧಿಕಾರಿಗಳನ್ನು ಕರೆದು ಮಾನ್ಯ ಸದಸ್ಯರ ಜೊತೆಗೆ ಚರ್ಚೆ ಮಾಡಿ ಈ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ವಿಷಯ:- ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಿ ಮಾಡುವ ಕುರಿತು.

- - -

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಸಾವಿರ ಕೋಟಿ ರಸ್ತೆ ಗುಂಡಿ ಪಾಲು ವಿಚಾರವು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವರದಿಯಾಗಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುತ್ತೇನೆ. ದಿನಾಂಕ 13-12-2022ರ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಬಿ.ಬಿ.ಎಂ.ಪಿ., ವತಿಯಿಂದ 25 ಸಾವಿರ ಕೋಟಿ ರಸ್ತೆ ಗುಂಡಿಗಾಗಿ ಖರ್ಚು ಮಾಡಿದ್ದರೂ ಗುಂಡಿ ಮುಕ್ತವಾದ ರಸ್ತೆಗಳ ಬಗ್ಗೆ ವಿಸ್ತೃತ ವರದಿ ಪ್ರಕಟಗೊಂಡಿರುತ್ತದೆ.

ಬಿ.ಬಿ.ಎಂ.ಪಿ., ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳಿಗೆ ಮುಕ್ತಿಯೇ ಇಲ್ಲವಾಗಿದ್ದು ವರ್ಷ ವರ್ಷವೂ ರಸ್ತೆ ಮತ್ತು ದುರಸ್ತಿ ಮಾಡುತ್ತಿದ್ದರೂ ಅವ್ಯವಸ್ಥೆಯಿಂದ ನಿತ್ಯ ಸಾರ್ವಜನಿಕರಿಗೆ ಯಾತನೆ ವರ್ಷವಿಡಿ ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಶಾಶ್ವತ ಪರಿಹಾರ ದೊರಕದಿರುವುದು ಕಂಡುಬಂದಿರುತ್ತದೆ. ಕಳೆದ ಏಳು ವರ್ಷಗಳಲ್ಲಿ ರೂ.25 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ರಸ್ತೆ ಅಭಿವೃದ್ಧಿಗೆಂದೇ ವಿನಿಯೋಗವಾಗಿರುತ್ತದೆ.

ಬಿ.ಬಿ.ಎಂ.ಪಿ., ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳಲ್ಲಿ 2015-16ನೇ ಸಾಲಿನಿಂದ 2022ನೇ ಸಾಲಿನವರೆಗೆ ರಸ್ತೆ ನಿರ್ಮಾಣ ಡಾಂಬರು ಸೇರಿ ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ರೂ.18 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳು ನೀಡಿದ 2,400 ಕೋಟಿ ರೂಪಾಯಿಗಳನ್ನು ಅಮೃತ ನಗರೋತ್ಥಾನ ಯೋಜನೆಯಡಿ ಮಂಜೂರಾಗಿರುವ ರೂ.6 ಸಾವಿರ ಕೋಟಿ ರೂಪಾಯಿಗಳಲ್ಲಿ ಅರ್ಧದಷ್ಟನ್ನು ರಸ್ತೆಗಾಗಿಯೇ ವ್ಯಯ ಮಾಡಲಾಗುತ್ತಿದೆ. ಇವೆಲ್ಲವೂ ಸೇರಿದರೆ ರೂ. 25 ಸಾವಿರ ಕೋಟಿ ರೂಪಾಯಿಗಳನ್ನು ಮೀರಲಿದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಗರದ ಎಂಟು ವಲಯಗಳಲ್ಲಿ 13 ಸಾವಿರ ಕಿ.ಮೀ., ರಸ್ತೆ ಇದ್ದು, ಇದರಲ್ಲಿ ವಾರ್ಡ್ ರಸ್ತೆಗಳು 11 ಸಾವಿರ ಕಿ.ಮೀ., ಇದೆ. ರೂ.25 ಸಾವಿರ ಕೋಟಿ ಹಣ ಖರ್ಚು ಮಾಡಿದ್ದರೂ ಸಮಸ್ಯೆ ಇಲ್ಲದ ರಸ್ತೆಗಳನ್ನು ಹುಡುಕಬೇಕಾಗಿದೆ. ರಸ್ತೆ ಕಾಮಗಾರಿ ಸೇರಿ ಎಲ್ಲ ರೀತಿಯ ವಾರ್ಡ್ ಮಟ್ಟದ ಕಾಮಗಾರಿಗಳಲ್ಲಿ ರೂ.29 ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗಿದ್ದು, ಸಿಂಹಪಾಲು ಬಿ.ಜೆ.ಪಿ., ಪಕ್ಷದವರ ಪಾಲಾಗಿರುವುದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸರ್ಕಾರದ ಇಬ್ಬಗೆಯ ನೀತಿಯನ್ನು ಎತ್ತಿ ತೋರಿಸುತ್ತದೆ.

ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ ಬೆಂಗಳೂರು ನಗರದ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಎಲ್ಲೆಲ್ಲ ಕಳಪೆ ಕಾಮಗಾರಿಗಳು ಕಂಡುಬಂದಿವೆ. ಸರ್ಕಾರದ ಹಣ ಪೋಲಾಗಿದೆ ಅಂತಹ ಕಡೆಗಳಲ್ಲಿ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿಮುಕ್ತವನ್ನಾಗಿ ಮಾಡಬೇಕೆಂಬ ವಿಷಯವನ್ನು ಶೂನ್ಯವೇಳೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿದ ಶೂನ್ಯ ವೇಳೆಯ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ತರಿಸಿ ಮಂಡಿಸುತ್ತೇನೆ.

ಈ) ವಿಷಯ:- ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು.

- - -

ಶ್ರೀ ಎಂ.ಪಿ.ಸುಜಾ ಕುಶಾಲಪ್ಪ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಪ್ರತಿಭಟನೆ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹ, ವೇತನ ಶ್ರೇಣಿ ನಿಗದಿಗೆ ಕ್ರಮವಹಿಸಿ ರಾಜ್ಯ ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ದಿನಾಂಕ 20-12-2022 ರ ಸೋಮವಾರದಂದು ಬೆಳಗಾವಿ ಸುವರ್ಣ ವಿಧಾನಸೌಧದ ಎದುರಿನ ಕೊಂಡಕೊಪ್ಪದಲ್ಲ ಪ್ರತಿಭಟನೆ ಮಾಡುತ್ತಿರುವುದು ದಿನಾಂಕ 20-12-2022 ರ 'ವಿಜಯವಾಣಿ' ದಿನಪತ್ರಿಕೆಯಲ್ಲಿ ವರದಿಯಾಗಿದೆ.

ಗ್ರಾಮ ಪಂಚಾಯತಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್, ಬಲ್ ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು 'ಸಿ' ದರ್ಜೆಗೆ ಏರಿಸಬೇಕು ಮತ್ತು ಅಟೆಂಡರ್, ಕ್ಲೀನರ್, ವಾಟರ್‌ಮನ್ ಮೊದಲಾದ ಹುದ್ದೆಯನ್ನು 'ಡಿ' ದರ್ಜೆಗೇರಿಸುವ ಮೂಲಕ ನಗರ ಮತ್ತು ಪಟ್ಟಣ ಪಂಚಾಯತಿಯಲ್ಲಿರುವಂತೆ ಪಂಚಾಯತಿ ನೌಕರರಿಗೂ ಕನಿಷ್ಠ ವೇತನದ ಬದಲು ವೇತನ ಶ್ರೇಣಿ ನಿಗದಿ ಪಡಿಸಬೇಕು. ಜಿ ಕೆ ನೌಕರರು ಮತ್ತು ನೌಕರರ ಅನುಯಾಯಿಗಳಿಗೆ ಸರ್ಕಾರದಿಂದಲೇ ಸೂಕ್ತ ಆರೋಗ್ಯ ಭದ್ರತೆ ಕಲ್ಪಿಸಬೇಕು ಮತ್ತು ಪಂಚಾಯತಿ ನೌಕರರ ನಿವೃತ್ತ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸಬೇಕು ಹಾಗೂ ರಾಜ್ಯದಲ್ಲಿರುವ ಎಲ್ಲಾ ನೌಕರರಿಗೂ ಒಂದು ಬಾರಿ ಜಿಲ್ಲಾ ಪಂಚಾಯತಿಯಿಂದ ಕಡ್ಡಾಯವಾಗಿ ಅನುಮೋದನೆ ನೀಡಬೇಕೆಂದು ಮತ್ತು ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಎಲ್ಲಾ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಕಡ್ಡಾಯವಾಗಿ ಜಿಲ್ಲಾ ಪಂಚಾಯತ್‌ನಿಂದ ಅನುಮೋದನೆ ನೀಡಬೇಕೆಂದು ಹಾಗೂ ಎಲ್ಲಾ ಪಂಚಾಯತಿ ಅನುಮೋದನೆಯಾಗಲಿ ಅಥವಾ ಆಗದೇ ಇರಲಿ, ಜಿಲ್ಲಾ ಪಂಚಾಯತಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗ್ರಾಮ ಪಂಚಾಯತಿ ನೌಕರರಿಗೆ ನಿವೃತ್ತ ಉಪಧನ ಮಂಜೂರು ಮಾಡಬೇಕು. ಸದರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಸರ್ಕಾರವೇ ಶಾಶ್ವತ ನಿಧಿಯನ್ನು ಕಾಂಕ್ಷಿಸುವ ಮೂಲಕ ನಿವೃತ್ತಿಯಾಗುವ ಎಲ್ಲಾ ನೌಕರರುಗಳ ಒಂದು ತಿಂಗಳವರೆಗೆ ಗೌರವಯುತವಾಗಿ ಸಂದಾಯವಾಗಬೇಕಾದ ನಿವೃತ್ತಿ ಉಪಧನ ಪಾವತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರವು ಹೋರಾಟ ನಿರತರ ಬೇಡಿಕೆಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ತಮ್ಮ ಮೂಲಕ ಸರ್ಕಾರವನ್ನು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘವು ಪ್ರತಿಭಟನೆ ಅವರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಪಡಿಸಿದ್ದಾರೆ. ಅವರು P.F., ಕೊಡಬೇಕು, E.S.I., ಕೊಡಬೇಕು ಮತ್ತು promotion ಕೊಡಬೇಕು. Data Entry ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಖಾಯಂಗೊಳಿಸಬೇಕೆಂಬ ವಿವಿಧ ಬೇಡಿಕೆಗಳು ಇವೆ. ಇದನ್ನು ಸರ್ಕಾರದ ಗಮನಕ್ಕೆ ತಂದಿದೆ. ಇದರ ಬಗ್ಗೆ ಮಾನ್ಯ ಮುಖ್ಯ ಮಂತ್ರಿಯವರ ಜೊತೆಗೆ ಚರ್ಚಿಸಿ ಇದಕ್ಕೆ ಪರಿಹಾರವನ್ನು ಒದಗಿಸುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಸಭೆ ಮುಗಿಯುವುದರೊಳಗೆ ತರಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಆಯಿತು.

ಉ) ವಿಷಯ:- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುದಾನ ಪಡೆಯುವಲ್ಲಿ ಪರಿಶಿಷ್ಟ ಜಾತಿ/ಪಂಗಡ ವರ್ಗದವರು ವಂಚಿತರಾಗುತ್ತಿರುವ ಕುರಿತು.

- - -

ಶ್ರೀ ಮಂಜುನಾಥ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅರ್ಧದಷ್ಟು ದಲತರಿಗೆ ಸಿಕ್ಕಿಲ್ಲ, ಕೃಷಿ ಸಮ್ಮಾನ್ ಎಂಬ ಶೀರ್ಷಿಕೆಯಡಿ ಇಂದಿನ ದಿನಾಂಕ 22-12-2022ರ ಉದಯವಾಣಿ ದಿನ ಪತ್ರಿಕೆಯ ಮುಖಪುಟದಲ್ಲಿ ವಿಧಾನಮಂಡಲದಲ್ಲಿ ಚರ್ಚೆಯಾಗಲ ಎಂದು ವರದಿಯಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಅರ್ಧದಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ತಪುಪಲೇ ಇಲ್ಲ. ಸ್ವತಃ ಕೃಷಿ ಇಲಾಖೆ ಈ ಹಿಂದೆಯೇ ನಡೆಸಿರುವ ಕೃಷಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜಮೀನು ಹೊಂದಿರುವ ರೈತರ ಸಂಖ್ಯೆ ಕ್ರಮವಾಗಿ 9.73 ಲಕ್ಷ ಹಾಗೂ 5.21 ಲಕ್ಷ ಇದೆಯೆಂದು ವರದಿಯಾಗಿದೆ. ಈ ಪೈಕಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಕ್ರಮವಾಗಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

8.30 ಲಕ್ಷ ಹಾಗೂ 4 ಲಕ್ಷವೆಂದು ಅಂದಾಜಿಸಲಾಗಿದೆ. ಇದರಲ್ಲಿ ಪ್ರಸ್ತುತ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಅಂದಾಜು ಕೇವಲ 7 ಲಕ್ಷ ಎನ್ನುವುದು ಬೆಳಕಿಗೆ ಬಂದಿರುತ್ತದೆ.

SCSP and TSP ಯೋಜನೆ ಮೂಲಕ 2021-22 ಸಾಲಿನಲ್ಲಿ ಪರಿಶಿಷ್ಟ ಜಾತಿಯ ಅರ್ಹ 4.36 ಲಕ್ಷ ಫಲಾನುಭವಿಗಳಿಗೆ 145 ಕೋಟಿ ರೂಪಾಯಿಗಳು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 2.63 ಲಕ್ಷ ರೈತರಿಗೆ 81 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ 240 ಕೋಟಿ ರೂಪಾಯಿ, ಪರಿಶಿಷ್ಟ ಪಂಗಡಕ್ಕೆ 120 ಕೋಟಿ ರೂಪಾಯಿ ನೀಡಲಾಗಿದೆ. ಉಳಿದ ಸುಮಾರು 6 ಲಕ್ಷ ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.

ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಜಮೀನುಗಳು ಅವರ ತಂದೆ ಅಥವಾ ತಾತನ ಹೆಸರಿನಲ್ಲಿ ಇರುವುದರಿಂದ ಯೋಜನೆಯಿಂದ ವಂಚಿತರಾಗಲು ಪ್ರಮುಖ ಕಾರಣವಾಗಿದೆ. ಆದುದರಿಂದ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯ ಹಿತದೃಷ್ಟಿಯಿಂದ ಯೋಜನೆಯಲ್ಲಿ ಸೂಕ್ತ ಮಾರ್ಪಾಡುಗಳನ್ನು ತರುವ ಮೂಲಕ ಸಂಬಂಧಪಟ್ಟವರಿಗೆ ನ್ಯಾಯ ಒದಗಿಸುವ ಕುರಿತು ಉತ್ತರಸಬೇಕೆಂದು ಮಾನ್ಯ ಮುಖ್ಯಮಂತ್ರಿಯವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಕಿಸಾನ್ ಸಮ್ಮಾನ್ ಯೋಜನೆ ತಲುಪುವಲ್ಲಿ ಕೆಲವು ತೊಂದರೆಯಾಗಿದೆ ಹೇಳಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಸರ್ಕಾರದ ಮಹತ್ವವಾದ ಯೋಜನೆಯಾಗಿದೆ. ಇದರಲ್ಲಿ ಬಹುತೇಕ ಮೃತಪಟ್ಟವರ ಖಾತೆ ಬದಲಾವಣೆಯಾಗದಿರುವುದರಿಂದ ಈ ಸಮಸ್ಯೆ ಆಗಿರಬಹುದೆಂದು ಮೇಲ್ನೋಟಕ್ಕೆ ಅನಿಸುತ್ತದೆ. ಹಾಗಾಗಿ, ನಮ್ಮ ಇಲಾಖೆಯ ಮೂಲಕ ಯಾರು ಯಾರಿಗೆ ಖಾತೆ ಬದಲಾವಣೆಯಾಗಿಲ್ಲ ಅದನ್ನು ಸರಿಪಡಿಸುವಂತಹ ಕೆಲಸ ಮಾಡಿ ಅವರಿಗೆ ತಲುಪಿಸುವಂತಹ ಕೆಲಸ ಮಾಡುತ್ತೇವೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಊ) ವಿಷಯ:- ರಾಜ್ಯದಲ್ಲ ಕೋವಿಡ್-19 ಪರೀಕ್ಷೆಗೆ ಬಳಸುವ ಪರಿಕರಗಳ ಅವಧಿ ಮುಗಿದಿದ್ದು ಅವುಗಳ ಬಳಕೆ ಮತ್ತು ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿರುವ ಬಗ್ಗೆ.

- - -

ಶ್ರೀ ಕೆ.ಹರೀಶ್‌ಕುಮಾರ್ (ವಿಧಾನ ಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲ ಕೋವಿಡ್-19 ಸೋಂಕಿನ ತೀವ್ರತೆ ಕಡಿಮೆಯಾಗಿದ್ದರೂ ಅದರ ಭೀತಿ ಇದುವರೆಗೂ ಕಡಿಮೆಯಾಗಿಲ್ಲ. ಹೀಗಾಗಿ, ರಾಜ್ಯದಲ್ಲ ಈಗಲೂ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಹೀಗೆ ನಡೆಸಲಾಗುತ್ತಿರುವ ಪರೀಕ್ಷೆಗೆ ಬಳಸುವ ಪರಿಕರಗಳ ಅವಧಿ ಮುಗಿದಿದ್ದರೂ ಅವುಗಳ ಬಳಕೆ ಮತ್ತು ನಿರ್ವಹಣೆಯಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಉದಯವಾಣಿ ಪತ್ರಿಕೆಯಲ್ಲಿ ವರದಿಯಾಗಿರುತ್ತದೆ.

ಕಳೆದ 3 ವರ್ಷಗಳ ಹಿಂದೆ ಆರಂಭವಾದ ಕೋವಿಡ್-19 ಭೀತಿ ಇನ್ನೂ ನಿವಾರಣೆಯಾಗಿಲ್ಲ. ಅದರಲ್ಲೂ 2020, 2021 ರಲ್ಲಿನ ಕೋವಿಡ್-19 ಸೋಂಕಿನ ತೀವ್ರತೆಯಿಂದಾಗಿ ಹಲವು ಸಮಸ್ಯೆಗಳು ಸೃಷ್ಟಿಯಾಗಿದ್ದವು. ಆ ಅವಧಿಯಲ್ಲೇ ಸೋಂಕಿತರ ಪತ್ತೆಗೆ ಆರ್.ಟಿ.ಪಿ.ಸಿ.ಆರ್., ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್-19 ಸೋಂಕು ಪತ್ತೆ ಕಾರ್ಯ ಮಾಡಲಾಗುತ್ತಿತ್ತು. ಆದರೆ, 2022 ರಲ್ಲಿ ಕೋವಿಡ್-19 ತೀವ್ರತೆ ಕಡಿಮೆಯಾಗಿದ್ದು, ಸದ್ಯ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆ 3 ಸಾವಿರದಿಂದ 4 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ ಹೀಗೆ ಪರೀಕ್ಷೆ ಮಾಡಲು ಬಳಸಲಾಗುತ್ತಿರುವ ಆರ್.ಟಿ.ಪಿ.ಸಿ.ಆರ್., ಕಿಟ್ ಮತ್ತು ಜಿ.ಬಿ.ಪ್ಯೂರ ಕಿಟ್, manual ಆರ್.ಎನ್.ಎ., ಎಕ್ಸ್‌ಟ್ರಾಕ್ಟ್‌ನುಗಳ ಅವಧಿ ಮುಗಿದಿದ್ದಾಗ್ಯೂ ಆ ಕಿಟ್‌ಗಳನ್ನೇ ಬಳಸಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿರುವುದು ವರದಿಯಾಗಿರುತ್ತದೆ.

ಹೀಗೆ ಸೋಂಕು ಪತ್ತೆಯಾಗಿ 2021 ರಲ್ಲಿ 100 ಕೋಟಿಗೂ ಅಧಿಕ ಮೊತ್ತದ ಕಿಟ್‌ಗಳನ್ನು ತರಿಸಿದ್ದು 2021 ಅಂತ್ಯದವರೆಗೆ ಬಹುತೇಕ ಕಿಟ್‌ಗಳು ಬಳಕೆಯಾಗಿವೆ. ಈ ಪೈಕಿ 3.55 ಲಕ್ಷ ಕಿಟ್‌ಗಳ ಅವಧಿ 2022ರ ಜುಲೈನಲ್ಲೇ ಮುಗಿದಿದೆ. ಹೀಗೆ ಅವಧಿ ಮುಗಿದಿರುವ ಕಿಟ್‌ಗಳನ್ನು ಬಳಸುವ ಬಗ್ಗೆ ಐ.ಸಿ.ಎಂ.ಆರ್., ನಿಂದ ಅನುಮತಿ ಪಡೆಯುವ ಬಗ್ಗೆ ಕ್ರಮಕೈಗೊಂಡಿರುವುದಿಲ್ಲ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗ ಮತ್ತೆ ಕೋವಿಡ್-19 ಹರಡುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಈ ವಿಚಾರದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಅವಧಿಪೂರ್ಣಗೊಂಡಿರುವ ಕಿಟ್‌ಗಳನ್ನು ಮರುಬಳಕೆ ಮಾಡುವಲ್ಲಿ ಐ.ಸಿ.ಎಂ.ಆರ್.,ನಿಂದ ಅನುಮತಿ ಪಡೆದೇ ಮುಂದುವರೆಯಬೇಕು. ಅವಶ್ಯವಿದ್ದಲ್ಲಿ ಹೊಸ ಕಿಟ್‌ಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಖರೀದಿಸಿ ಬಳಸಬೇಕೆಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸುತ್ತೇನೆ.

(ಮುಂದು)

(1116) 22-12-2022 (12.30) ಎಂವಿ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಹರೀಶ್‌ಕುಮಾರ್‌ವರು ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡುವಂತಹ ಪರಿಕರಗಳ ಅವಧಿ ಮುಗಿದಿರುವುದನ್ನು ಮರುಬಳಕೆ ಮಾಡುವುದಕ್ಕೆ ಅನುಮತಿ ಪಡೆಯಬೇಕೆಂದು ಹೇಳುತ್ತಾರೆ. ಮಾನ್ಯ ಆರೋಗ್ಯ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಸಭಾಪತಿಯವರು:- ಮಾನ್ಯ ಸಭಾನಾಯಕರೆ, ಇದು ಬಹಳ ಗಂಭೀರವಾದ ವಿಷಯವಾಗಿರುವುದರಿಂದ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾನ್ಯ ಸಚಿವರ ಕಡೆಯಿಂದ ಇವತ್ತು ಅಥವಾ ನಾಳೆ ಉತ್ತರವನ್ನು ಕೊಡಿಸಿದರೆ, ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ವಿಷಯ ಮಾಧ್ಯಮಗಳಲ್ಲಿ ಸಹ ಬರುತ್ತದೆ.

ಋ) ವಿಷಯ: ಗದಗ ಜಿಲ್ಲೆಯ ವಿವಿಧ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಸ್ ಸಂಚಾರ ಸೇವೆಯ ಕುರಿತು ರಸ್ತೆ ತಡೆ ಮಾಡಿರುವ ಬಗ್ಗೆ.

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಗದಗ ಜಿಲ್ಲೆಯ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಮರ್ಪಕವಾದ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ, ರಸ್ತೆ ತಡೆ ಮಾಡಿರುವಂತಹ ವಿಷಯ ಹಲವಾರು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪತ್ರಿಕೆಗಳಲ್ಲಿ ಕಳೆದ ಒಂದು ವಾರದಿಂದ ಗದಗ ಜಿಲ್ಲೆಯ ವಿವಿಧ ಗ್ರಾಮದ ವಿದ್ಯಾರ್ಥಿಗಳು ಬಸ್ ಸೌಲಭ್ಯ ಸಮರ್ಪಕವಾಗಿಲ್ಲ, ಹೀಗಾಗಿ ನಾವು ಸರಿಯಾದ ವೇಳೆಗೆ ಶಾಲಾ ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲವೆಂದು ಬಸ್ ತಡೆದು ಪ್ರತಿಭಟನೆ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ರೋಣ ತಾಲ್ಲೂಕಿನ ನರೇಗಲ್ ಸಮೀಪದ ಮಾರನಬಸರಿ ಗ್ರಾಮದ ವಿದ್ಯಾರ್ಥಿಗಳು ಅದೇ ರೀತಿ ಜಕ್ಕಲ ಗ್ರಾಮದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಸಂಚಾರ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಒಂದು ಗಂಟೆಗಳಿಗೂ ಹೆಚ್ಚು ಕಾಲ ಬಸ್ ತಡೆದು ಪ್ರತಿಭಟನೆ ಮಾಡಿದ್ದು ವಿಜಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ವರದಿಯಾಗಿರುವುದು ಉಂಟು.

ಅದೇ ರೀತಿ ಮುಂಡರಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ವಿದ್ಯಾರ್ಥಿಗಳು ಕೂಡ ತಮ್ಮ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರ ಇಲ್ಲ ಎಂದು ಆರೋಪಿಸಿ ಮುಂಡರಗಿ-ಶಿರಹಟ್ಟಿ ಮಾರ್ಗದ ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿರುವುದಿಲ್ಲ ಎಂದು ಆರೋಪ ಮಾಡಿರುತ್ತಾರೆ. ಇದಲ್ಲದೇ ಗಜೇಂದ್ರಗಡ ತಾಲ್ಲೂಕಿನ ರಾಮಾಪೂರ ಗ್ರಾಮಕ್ಕೆ ಕೂಡ ಬಸ್ ಸಂಚಾರ ಸಮರ್ಪಕವಾಗಿ ಇಲ್ಲವೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವರು.

ಸಾರಿಗೆ ಇಲಾಖೆ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚಾರ ಮಾಡದೇ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜುಗಳಿಗೆ ಎರಡು ಗಂಟೆ ತಡವಾಗಿ ಹೋಗುವುದರಿಂದ ವಿದ್ಯಾರ್ಥಿಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ಅವರ ವಿದ್ಯಾರ್ಥಿಗಳ ಕುರಿತಾಗುತ್ತಿದೆ. ಆದುದರಿಂದ, ಗದಗ ಜಿಲ್ಲೆಯ ಸಾರಿಗೆಯ ರೋಣ, ಮುಂಡರಗಿ ಹಾಗೂ ಗಜೇಂದ್ರಗಡ ಸಾರಿಗೆ ಘಟಕದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸರಿಯಾದ ಸಮಯಕ್ಕೆ ಬಸ್‌ಗಳನ್ನು ಓಡಿಸುವಂತೆ ಕ್ರಮ ಜರುಗಿಸಲು ಶೂನ್ಯ ವೇಳೆಯಲ್ಲಿ ಮಾನ್ಯ ಸಾರಿಗೆ ಸಚಿವರನ್ನು ಒತ್ತಾಯಿಸುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎಸ್.ವಿ.ಸಂಕನೂರ ರವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಸಾರಿಗೆ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಎ) ವಿಷಯ: ಕೋವಿಡ್-19 ವೈರಾಣು ವ್ಯಾಪಕವಾಗಿ ಹರಡುತ್ತಿರುವ ಮುನ್ನೂಚನೆ ಹಿನ್ನೆಲೆಯಲ್ಲಿ ಕೋವಿಡ್-19 ವ್ಯಾಕ್ಸಿನ್ ಹಾಗೂ ಬುಸ್ಟರ್ ಡೋಸ್ ನೀಡಲು ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ.

ಶ್ರೀ ಟಿ.ಎ.ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದಿಸುತ್ತಾ, ಇವತ್ತು ವಿಜಯ ಕರ್ನಾಟಕದ ಮುಖಪುಟದಲ್ಲಿ ಬಂದಿರತಕ್ಕಂಥ ವಿಷಯವನ್ನು ತಮ್ಮ ಮುಂದೆ ಇಡುವುದಕ್ಕೆ ಬಯಸುತ್ತಿದ್ದೇನೆ, "ಕೆಲವು ದೇಶಗಳಲ್ಲಿ ಮತ್ತೆ ಕೋವಿಡ್-19 ಸ್ಫೋಟ", "ಭಾರತದಲ್ಲಿ ಆತಂಕ ಅನಗತ್ಯ". ಆದರೂ ಕೂಡ ಮುನ್ನೆಚ್ಚರಿಕೆ ಇರಲಿ ಎಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ಅದರ ಜೊತೆಗೆ ಮೂರನೇ ಡೋಸ್ಗೆ ಆದ್ಯತೆ ಕೊಡಬೇಕೆಂದು ಹೇಳುತ್ತಾ, ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಕೊರೋನಾ ವೈರಾಣು ವ್ಯಾಪಕವಾಗಿ ಹರಡುವ ಈ ಒಂದು ಪರಿಸ್ಥಿತಿಯಲ್ಲಿ, ವಿದೇಶದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ತಪಾಸಣೆಗೆ ಒಳಪಡಿಸಿ, ಕಡ್ಡಾಯವಾಗಿ ಕ್ವಾರಂಟೀನ್‌ನಲ್ಲಿರಿಸಿ, ರೋಗ ಲಕ್ಷಣ ಇಲ್ಲದಿದ್ದಲ್ಲಿ ಮಾತ್ರ ಅವರುಗಳನ್ನು ಹೊರಗೆ ಕಳುಹಿಸಬೇಕೆಂದು ಹಾಗೂ ರಾಜ್ಯದಲ್ಲಿ ಈಗಿನಿಂದಲೇ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಿ ಮುಂದೆ ಈ ರೀತಿಯ ಘಟನೆಗಳು ನಡೆಯದ ರೀತಿಯಲ್ಲಿ, ಭಾರಿ ಅನಾಹುತಗಳು ಆಗದೇ ಇರುವುದಕ್ಕೆ ಸಂಬಂಧಿಸಿದಂತೆ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರವು ಈಗಿನಿಂದಲೇ ಜನರಲ್ಲಿ ಜಾಗೃತಿಯನ್ನು ಮೂಡಿಸಿ, ಬುಸ್ಟರ್ ಡೋಸ್ ಹಾಗೂ ಕೋವಿಡ್-19 ವ್ಯಾಕ್ಸಿನೇಷನ್ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಕಡೆ ಮಾಸ್ಕ್‌ಗಳನ್ನು ಕಡ್ಡಾಯಗೊಳಿಸಬೇಕು ಎಂಬ ಅತ್ಯಂತ ಸಾರ್ವಜನಿಕ ಮಹತ್ವದ ಈ ವಿಷಯವನ್ನು ಶೂನ್ಯ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಅದರ ಜೊತೆಗೆ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಟಿ.ಎ.ಶರವಣರವರು ಬಹಳ ಗಂಭೀರವಾದಂತಹ ಕೊರೋನಾ ವೈರಾಣು ಬಗ್ಗೆ ಉಲ್ಲೇಖ ಮಾಡಿದ್ದಾರೆ. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಜೊತೆ ಚರ್ಚೆ ಮಾಡಿ ನಾಳೆ ಅಥವಾ ನಾಡಿದ್ದು ಉತ್ತರವನ್ನು ಒದಗಿಸಲಾಗುವುದು.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಇದಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ತಾವು ನಾಳೆ ಒದಗಿಸಿ.

ಬಿ) ವಿಷಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳ ನೇಮಕಾತಿ ಬಗ್ಗೆ.

ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಸೃಷ್ಟಿಯಾಗಿ 62 ವರ್ಷಗಳಾಗಿದ್ದು, 1960ರಲ್ಲಿ ಜನಸಂಖ್ಯೆ 2 ಕೋಟಿ 35 ಲಕ್ಷ ಇರುವುದನ್ನು ಆಧರಿಸಿ ಆರೋಗ್ಯ ಇಲಾಖೆಯಲ್ಲಿ ಒಟ್ಟು 5913 ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಅದರಂತೆ ಸುಮಾರು 62 ವರ್ಷಗಳ ಕಾಲ ರಾಜ್ಯದ ನಾಗರಿಕರ ಆರೋಗ್ಯದ ಬಗ್ಗೆ ಪ್ರತಿ ಹಳ್ಳಿ, ಹೋಬಳಿ, ತಾಲ್ಲೂಕು, ಜಿಲ್ಲೆ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬಂದಿರುತ್ತಾರೆ. ಆದರೆ, 2011ರಲ್ಲಿ ರಾಜ್ಯದ ಜನಸಂಖ್ಯೆ 6 ಕೋಟಿ 19 ಲಕ್ಷ ಇದ್ದು, ಆರೋಗ್ಯ ಇಲಾಖೆ ನೇಮಿಸಿಕೊಂಡಿದ್ದ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು 1960ರಲ್ಲಿ ನೇಮಿಸಿಕೊಂಡ ಅನುಪಾತ ಹಾಗೂ ಪ್ರಮಾಣಕ್ಕನುಗುಣವಾಗಿ ಈಗಿನ ಜನಸಂಖ್ಯೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಆರೋಗ್ಯ ನಿರೀಕ್ಷಣಾಧಿಕಾರಿಗಳು ಇರಬೇಕಾಗಿರುತ್ತದೆ. ಆದರೆ, ರಾಜ್ಯದಲ್ಲಿರುವ ಆರೋಗ್ಯ ನಿರೀಕ್ಷಣಾಧಿಕಾರಿಗಳ ಒಟ್ಟು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಂಜೂರಾತಿಯಾದ 5913 ಹುದ್ದೆಗಳಲ್ಲಿ ಕೇವಲ 3221 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಇಲಾಖೆಯ ತಳಮಟ್ಟದ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕರ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಸರ್ಕಾರದಿಂದ ಸಂಪೂರ್ಣವಾಗಿ ವಿಫಲವಾಗಿದೆ. ಈಗಿನ ಜನಸಂಖ್ಯೆಯ ಅನುಗುಣವಾಗಿ 15 ಸಾವಿರ ಹುದ್ದೆಗಳು ಇರಬೇಕಾದ ಜಾಗದಲ್ಲಿ ಕೇವಲ 3221 ಮಾತ್ರ ಕಾರ್ಯ ನಿರ್ವಹಿಸುತ್ತಿರುವುದು ಆರೋಗ್ಯ ಇಲಾಖೆಯ ಆಡಳಿತ ವೈಫಲ್ಯ ತಳಮಟ್ಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಾಗಲೇ ಸದರಿ ವಿಷಯದಲ್ಲಿ ಆರೋಗ್ಯ ಇಲಾಖೆಯಿಂದ ಅನುಮೋದಿತ 5913 ಹುದ್ದೆಗಳ ಪೈಕಿ ಖಾಲಿ ಇರುವ 2692 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಪ್ರಸ್ತಾಪಿಸಿ ಒಂದು ವರ್ಷ ಕಳೆದಿದ್ದರೂ ಸಹ, ಸದರಿ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರಕದೇ ಇರುವುದರ ಕುರಿತು ಸರ್ಕಾರದಿಂದ ಸದನಕ್ಕೆ ಸ್ಪಷ್ಟೀಕರಣ ನೀಡುವಂತೆ ಕೋರಿ, ಸದರಿ ವಿಷಯದ ಬಗ್ಗೆ ಶೂನ್ಯವೇಳೆಯಲ್ಲಿ ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್ ರವರು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಖಾಲಿ ಹುದ್ದೆಗಳ ಬಗ್ಗೆ ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಅದು ಆರೋಗ್ಯ ಇಲಾಖೆ ಅಲ್ಲ. ಆರ್ಥಿಕ ಇಲಾಖೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಳುಹಿಸಿರುತ್ತಾರೆ.

ಐ) ವಿಷಯ: ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ವ್ಯಾಪ್ತಿಯಲ್ಲಿ ಬರುವ ಕಾನೂನು ಪದವಿ ಪರೀಕ್ಷೆಯಲ್ಲಿ ಹಾಜರಾದವರಿಗೆ ಪೂರಕ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುವ ಬಗ್ಗೆ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಸರ್ಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಹಲವಾರು ಕಾರಣಗಳಿಂದ ಕೋರ್ಸು ಮುಗಿಸಿದ್ದು, ಪದವಿ ಪಡೆಯಲು ಸಾಧ್ಯವಾಗದೇ ಇರುವಂತಹ ವಿದ್ಯಾರ್ಥಿಗಳಿಗೆ ಹಾಗೂ ಫೇಲಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ.

ಈ ವಿಷಯವು ದಿನಾಂಕ 16.11.2022ರ ವಿಜಯ ಕರ್ನಾಟಕ ದಿನಪತ್ರಿಕೆಯ ಪುಟ ಕ್ರಮ ಸಂಖ್ಯೆ 10ರಲ್ಲಿ "ಫೇಲಾದವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ" ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ವ್ಯಾಪ್ತಿಯಲ್ಲಿ ಬರುವ ಕಾನೂನು ಕಾಲೇಜುಗಳಲ್ಲಿ ಈ ಹಿಂದೆ 1999ರಿಂದ ದಾಖಲಾತಿ ಹೊಂದಿ ಕೋರ್ಸು ಮುಗಿಸಿ, ಪದವಿ ಪಡೆಯಲು ಸಾಧ್ಯವಾಗದ ಕಾನೂನು ವಿದ್ಯಾರ್ಥಿಗಳಿಗೆ ಈ ಸಾಲಿನ ಜುಲೈ ಮತ್ತು ಆಗಸ್ಟ್‌ನಲ್ಲಿ ಒಂದು ಬಾರಿಯ ಕ್ರಮವಾಗಿ ಪರೀಕ್ಷೆ ನೀಡಿರುವುದು ಅಭಿನಂದನೀಯವಾಗಿರುತ್ತದೆ. ಈ ಪರೀಕ್ಷೆಯಲ್ಲಿ ಹಾಜರಾಗಿ ಒಂದು ಅಥವಾ ಎರಡು-ಮೂರು ವಿಷಯಗಳು ಬಾಕಿ ಇರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಡಬೇಕೆಂದು ಸರ್ಕಾರ ಮತ್ತು ವಿಶ್ವವಿದ್ಯಾಲಯವನ್ನು ಒತ್ತಾಯಿಸುತ್ತಾ, ಮತ್ತೊಮ್ಮೆ ಸರ್ಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಯನ್ನು ಅಭಿನಂದಿಸುತ್ತೇನೆ.

ಈ ಕಾಲಘಟ್ಟದಲ್ಲಿ ಕಾನೂನು ಪದವಿಯನ್ನು ಅಭ್ಯಾಸ ಮಾಡುವವರ ಸಂಖ್ಯೆಯು ಕಡಿಮೆ ಇರುವುದರಿಂದ ಪರೀಕ್ಷೆಯಲ್ಲಿ ಹಾಜರಾದವರಿಗೆ ಪೂರಕ ಪರೀಕ್ಷೆಯನ್ನು ನೀಡಿ ವಿದ್ಯಾರ್ಥಿಗಳಿಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅನುಕೂಲ ಮಾಡಿಕೊಡಬೇಕೆಂದು ಮತ್ತು ಈ ರೀತಿಯ ಅವಕಾಶವನ್ನು ಎಲ್ಲಾ ವಿಶ್ವವಿದ್ಯಾಲಯಗಳು ಅವರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನೀಡುವಂತೆ ಸರ್ಕಾರ ಆದೇಶ ಹೊರಡಿಸಬೇಕೆಂದು ಮಾನ್ಯ ಉನ್ನತ ಶಿಕ್ಷಣ ಸಚಿವರಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ. ಇದರಲ್ಲಿ ಗ್ರಾಮೀಣ ಮಕ್ಕಳ ವಿಚಾರಕ್ಕೋಸ್ಕರ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಎಸ್.ಎಲ್.ಭೋಜೇಗೌಡರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರ ಕಡೆಯಿಂದ ಉತ್ತರವನ್ನು ಒದಗಿಸಲಾಗುವುದು.

(ಮುಂದು)

(1117) 22.12.2022 12.40 LL-MD(VK)

(ಸಭಾಪತಿಯವರ ಉಪಸ್ಥಿತಿ)

03. ವಿಶೇಷ ಸದನ ಸಮಿತಿಯ ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಇನ್ನು 6 ತಿಂಗಳ ಕಾಲಾವಕಾಶ ವಿಸ್ತರಿಸುವ ಬಗ್ಗೆ

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ)(ಅಧ್ಯಕ್ಷರು, ವಿಶೇಷ ಸದನ ಸಮಿತಿ):- ಮಾನ್ಯ ಸಭಾಪತಿಯವರೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು 06 ತಿಂಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ, "ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣವನ್ನು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವ್ಯವಹಾರ ಮಾಡಿರುವ ಸಂಬಂಧ ಪರಿಶೀಲಿಸಿ ವರದಿ ನೀಡಲು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು 06 ತಿಂಗಳ ಕಾಲ ವಿಸ್ತರಿಸುವುದಕ್ಕೆ ಸದನದ ಒಪ್ಪಿಗೆ ಪಡೆಯುವುದು”

ಪ್ರಸ್ತಾವವನ್ನು ಅಂಗೀಕರಿಸಲಾಯಿತು ಮತ್ತು ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸೆಪ್ಟೆಂಬರ್ 21.12.2022ರಿಂದ 06 ತಿಂಗಳವರೆಗೆ ಅವಧಿಯನ್ನು ವಿಸ್ತರಿಸಲು ಸದನ

ಅನುಮೋದನೆ ನೀಡಿತು

04. ವರದಿಗಳನ್ನೊಪ್ಪಿಸುವುದು

(ಅ) ಡಾ: ತಳವಾರ್ ಸಾಬಣ್ಣ (ನಾಮನಿರ್ದೇಶನ ಹೊಂದಿದವರು) (ಸದಸ್ಯರು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ):- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 15ನೇ ವಿಧಾನಸಭೆಯ 2021-22ನೇ ಸಾಲಿನ ನಾಲ್ಕನೇ ವರದಿಯನ್ನು ಸಮಿತಿಯ ಪರವಾಗಿ ಸದಸ್ಯನಾದ ನಾನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ವರದಿಯನ್ನು ಒಪ್ಪಿಸಲಾಯಿತು.

(ಆ) ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು)(ಸದಸ್ಯರು, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ):- ಮಾನ್ಯ ಸಭಾಪತಿಯವರೇ, 2021-22ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಸದಸ್ಯನಾದ ನಾನು ಸಮಿತಿಯು ಅನುಮೋದಿಸಿರುವ ಶಿಕ್ಷಣ ಪರಿಶಿಷ್ಟ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಸಮಿತಿಯ 37ನೇ ವರದಿಯನ್ನು ಸದನದ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ವರದಿಯನ್ನು ಒಪ್ಪಿಸಲಾಯಿತು.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಒಟ್ಟು ಎರಡು ವಿಷಯಗಳನ್ನು ತಮ್ಮ ಗಮನಕ್ಕೆ ತರುವುದಕ್ಕೆ ಇಷ್ಟಪಡುತ್ತೇನೆ.

ಸಭಾಪತಿಯವರು:- ಈಗ ಒಂದು ವಿಷಯವನ್ನು ಮಾತ್ರ ಗಮನಕ್ಕೆ ತನ್ನಿ. ಆ ನಂತರ, ಮತ್ತೊಂದು ವಿಷಯವನ್ನು ತನ್ನಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಿಯಮ 59 ರಡಿ ಒಂದು ವಿಷಯವನ್ನು ಪ್ರಸ್ತಾಪಿಸಲು ಅನುಮತಿ ಕೋರಿರುತ್ತೇನೆ. ಅದನ್ನು ದಯಮಾಡಿ ಪರಿಗಣಿಸಬೇಕೆಂದು ತಮ್ಮನ್ನು ಕೋರುತ್ತೇನೆ.

ಸಭಾಪತಿಯವರು:- ಅದು ಎಂದರೆ ಯಾವುದು? ಏಕೆಂದರೆ, ಈಗಾಗಲೇ ನನ್ನ ಬಳಿ ಒಂದು ವಿಷಯ ಇದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಲೋಕಸಭಾ ಸದಸ್ಯರೊಬ್ಬರು ಗಂಭೀರವಾದ ಆರೋಪ ಮಾಡಿರುವ ಬಗ್ಗೆ ನಿನ್ನೆಯ ದಿವಸ ತಮ್ಮ ಗಮನಕ್ಕೆ ತಂದಿರುತ್ತೇವೆ. ಅದೇನೆಂದರೆ, ವಿಶ್ವವಿದ್ಯಾನಿಲಯದಲ್ಲ ಉಪ ಕುಲಪತಿಗಳನ್ನು ನೇಮಕ ಮಾಡುವುದರಲ್ಲಿ 5,6,10 ಮತ್ತು 15 ಕೋಟಿ ರೂಪಾಯಿಗಳಷ್ಟು ಭ್ರಷ್ಟಾಚಾರ ಆಗಿದೆಯೆಂದು ಆರೋಪ ಇರುತ್ತದೆ. ಇದು ಬಹಳ ಗಂಭೀರವಾದ ವಿಚಾರ ಆಗಿರುತ್ತದೆ. ಇದು it attributes to the Chancellor. Chancellor ಯಾರು ಎಂದರೆ ಗವರ್ನರ್. ಈ ವಿಷಯ ಅಲ್ಲಿಯವರೆಗೆ ಹೋಗಬಾರದು. ಹಾಗಾಗಿ, ಈ ವಿಷಯ ಇಲ್ಲಿಯೇ ಚರ್ಚೆ ಆಗಿ, ಅದಕ್ಕೆ ನಮಗೆ ಸರಿಯಾದ ಉತ್ತರ ಬೇಕು. ಇಲ್ಲವಾದರೆ, ಅದಕ್ಕೆ ಸೂಕ್ತವಾದಂತಹ ವಿಚಾರಣೆಯನ್ನು ಮಾಡುವುದಕ್ಕಾಗಿ ಸದನ ಸಮಿತಿಯನ್ನು ರಚಿಸಬೇಕು ಅಥವಾ ಸಿ.ಬಿ.ಐ. ತನಿಖೆಗೆ ವಹಿಸಬೇಕೆಂದು ನಾನು ತಮ್ಮ ಮೂಲಕ ಕೋರುತ್ತೇನೆ.

ಸಭಾಪತಿಯವರು:- ಆಯಿತು. ಈ ವಿಷಯದ ಬಗ್ಗೆ ನಾನು ಹೇಳುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆದರೆ ತಾವು ಇವೊತ್ತಿನ ದಿವಸ ಅವಕಾಶ ಕೊಡುತ್ತೀರೆಂದು ಹೇಳುತ್ತೀರಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅನುಸೂಚಿತ ಜಾತಿ ಮತ್ತು ಪಂಗಡಗಳ ವಿಷಯವನ್ನು ಮೊದಲು ತೆಗೆದುಕೊಳ್ಳಿ.

05. ನಿಯಮ 59ರಡಿ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾವ

ವಿಷಯ:- ಪರಿಶಿಷ್ಟ ಜಾತಿಗೆ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚು ಮಾಡಿ ಅಧಿಸೂಚನೆ ಹೊರಡಿಸಿರುವ ಬಗ್ಗೆ

- - -

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈಗಾಗಲೇ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ. ಇಲ್ಲಿ ಏನಾಗಿದೆಯೆಂದರೆ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಈ ಸಮುದಾಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಮಾನ್ಯ ಸುಪ್ರೀಂ ಕೋರ್ಟ್‌ನ ಇಂದ್ರಸಾನಿ ಪ್ರಕರಣ ತೀರ್ಪಿನಲ್ಲಿ ಒಟ್ಟು ಮೀಸಲಾತಿ ಶೇಕಡ 50 ಮೀರಬಾರದು ಎಂದು ತಿಳಿಸಲಾಗಿದ್ದರೂ, ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ 7 ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿರುವುದರಿಂದ ಕಾನೂನು ತೊಡಕುಗಳು ಎದುರಾಗಲಿದೆ. ಕರ್ನಾಟಕ ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿರುವ ನಡುವೆ ಎಸ್.ಸಿ./ಎಸ್.ಟಿ. ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹವಾಗಿದ್ದರೂ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಷೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ. ತಮಿಳುನಾಡು ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇಕಡ 9ಕ್ಕೆ ಏರಿಕೆಯಾದರೂ ಆ ಪ್ರಕರಣವು ಪ್ರಸ್ತುತ ಮಾನ್ಯ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಬಾಕಿ ಇರುತ್ತದೆ. ಕೇವಲ ದಲಿತ ಮತಗಳನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ ದಲಿತ ರಾಜಕಾರಣಕ್ಕೆ ಕೈ ಹಾಕಿರುವ ಸರ್ಕಾರ, ಚುನಾವಣಾ ಪ್ರೇರಿತ ಜಾತಿ ಲೆಕ್ಕಾಚಾರದಲ್ಲಿ ಮುಳುಗಿದೆ. ಪರಿಶಿಷ್ಟರ ಮತಗಳನ್ನು ಹೊಡೆಯುವ ತಂತ್ರಗಾರಿಕೆಯನ್ನು ಅನುಸರಿಸದೇ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಸಂವಿಧಾನದ 9ನೇ ಷೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ,

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿರುತ್ತದೆ. ಈ ವಿಷಯವು ಸಾರ್ವಜನಿಕವಾಗಿ ಮಹತ್ವವಾಗಿರುವುದರಿಂದ ದಿನಾಂಕ:22.12.2022ರಂದು ಸದನದಲ್ಲಿ ಪ್ರಸ್ತಾಪಿಸಲು ನಿಯಮ 59ರಡಿ ನಿಲುವಳಿ ಸೂಚನೆ ನೀಡಿರುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನಾನು ಈ ವಿಧೇಯಕವನ್ನು ನೋಡಿ, ನಮ್ಮ ವಿರೋಧ ಪಕ್ಷದ ನಾಯಕರು, "ರಾಜಕಾರಣ ಏನೇ ಇರಲಿ, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ," ಎಂದು ನಮಗೆ ಅಭಿನಂದನೆಯನ್ನು ಸಲ್ಲಿಸುತ್ತಾರೆಂದು ನಾನು ತಿಳಿದುಕೊಂಡಿರುತ್ತೇನೆ. ಏಕೆಂದರೆ, ಈ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ 7ಕ್ಕೆ ಏರಿಕೆ ಮಾಡುವಂತಹ ಸಂದರ್ಭದಲ್ಲಿ ಸರ್ವ ಪಕ್ಷಗಳ ಸಭೆಯನ್ನು ಮಾನ್ಯ ಮುಖ್ಯಮಂತ್ರಿಯವರು ಕರೆದಿದ್ದರು. ಆ ಸಭೆಯಲ್ಲಿ ಉಭಯ ಸದನಗಳ ಮಾನ್ಯ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಈ ವಿಚಾರಗಳ ಬಗ್ಗೆ ಅವರ ಸಹಮತ ಇತ್ತು ಎಂದು ನಮಗೆ ಅನ್ನಿಸಿತ್ತು. ಜೊತೆಗೆ, ಇದಕ್ಕೆ ಎಲ್ಲಾ ಬೆಂಬಲವನ್ನು ಕೊಡುತ್ತೇವೆ ಎನ್ನುವಂತಹ ಭಾವನೆಗಳು ಆಗಿ ಇತ್ತು. ಆದರೆ, ಈಗ ಅದು ಬದಲಾದದ್ದು ಹೇಗೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ, ಈ ರಾಜ್ಯದ ಇತಿಹಾಸದಲ್ಲಿ ಶ್ರೀ ನಾಗಮೋಹನ್‌ದಾಸ್ ಅವರ ವರದಿಯ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗೆ ಶೇಕಡ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇಕಡ 3 ರಿಂದ 7ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡುವುದಕ್ಕೆ ಅನೇಕ ಕಾರಣಗಳನ್ನೂ ಕೂಡ ಆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ವರದಿಯನ್ನು ಸಹ ನಾವು ಮಂಡನೆ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ನಾನು ವಿನಂತಿ ಮಾಡುವುದೇನೆಂದರೆ, ರಾಜಕಾರಣ ಏನೇ ಇರಬಹುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಹೆಚ್ಚು ಮಾಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷದವರು ನಮಗೆ ಸಹಕಾರ ಕೊಡಬೇಕು. ಜೊತೆಗೆ, ಈ ವಿಷಯದ ಬಗ್ಗೆ ವಿಧೇಯಕ ತಿದ್ದುಪಡಿಗೆ ಬರುತ್ತದೆ. ಅಲ್ಲದೇ, ಈ ವಿಷಯಕ್ಕೆ ಸಂಬಂಧಿಸಿದಂತೆ, ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ ಹಾಗೂ ಈ ವಿಷಯಕ್ಕೆ ಸಚಿವ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಪುಟದಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಈ ಸದನದಲ್ಲಿ ವಿಧೇಯಕವನ್ನು ತಿದ್ದುಪಡಿಗಾಗಿ ತರುತ್ತಿದ್ದೇವೆ. ಇದರ ಬಗ್ಗೆ ಪ್ರತಿಪಕ್ಷದವರಿಗೆ ಇರುವಂತಹ ಷೇಕ್-ಉಪ್ಪಣಿಗಳು ಅಥವಾ ಸಲಹೆಗಳು, ಅಭಿಪ್ರಾಯಗಳು ಏನೇ ಇದ್ದರೂ ಸಹ, ಸಮಾಜದ ಕೊನೆಯ ಮನುಷ್ಯನಿಗೆ ಸಾಮಾಜಿಕ ನ್ಯಾಯ ಕೊಡುವ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡಂತಹ ಬಹಳ ಅಪರೂಪವಾದ ದಿಟ್ಟ ಮತ್ತು ಅರ್ಥಪೂರ್ಣವಾದ ಕ್ರಮಕ್ಕೆ ತಮ್ಮ ಬೆಂಬಲ ಬೇಕೆಂದು ನಾನು ತಮ್ಮ ಮೂಲಕ ವಿನಂತಿ ಮಾಡುತ್ತೇನೆ. ಹಾಗಾಗಿ, ಈ ವಿಷಯದ ಬಗ್ಗೆ ನಿಲುವಳಿ ಸೂಚನೆ ತರುವುದಕ್ಕಿಂತ ಹೆಚ್ಚಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಧೇಯಕವನ್ನು ತಿದ್ದುಪಡಿಗಾಗಿ ಕೆಳಮನೆಯಲ್ಲಿ ಮಂಡನೆ ಮಾಡಿದ್ದೇವೆ. ನಂತರ, ಅದು ಮೇಲ್ಮನೆಗೆ ಚರ್ಚೆಗೆ ಬರುತ್ತದೆ. ಆ ಸಂದರ್ಭದಲ್ಲಿ ಪ್ರತಿಪಕ್ಷದವರು ನಿರ್ದಿಷ್ಟವಾದಂತಹ ಸಲಹೆ ಸೂಚನೆ, ಅಭಿಪ್ರಾಯಗಳು, ಷೇಕ್-ಉಪ್ಪಣಿಗಳು ಮತ್ತು ವಿಧಾನ ಮಂಡಲದಲ್ಲಿ ಚರ್ಚೆ ಮಾಡಿರುವಂತಹ ಎಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ, ಎಲ್ಲಾ ಚರ್ಚೆಗಳು ಆಗಲಿ. ಕೇಂದ್ರ ಸರ್ಕಾರದಿಂದ ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಏನು ಮಾಡಬೇಕೆಂದು ಹೇಳುತ್ತಾರೆ ಅದನ್ನು ಸಹ ಮಾಡುತ್ತೇವೆಂದು ಹೇಳಿದ್ದೇವೆ. ಜೊತೆಗೆ, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮನವೊಲಿಸುತ್ತೇವೆ. ಮಾನ್ಯ ಪ್ರತಿಪಕ್ಷದ ನಾಯಕರು ಮತ್ತು ಪ್ರತಿಪಕ್ಷದವರು ಸಹಕಾರ ಕೊಟ್ಟರೆ, ಸರ್ವಾನುಮತ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಅಲ್ಲಿಂದ ಅನುಮೋದನೆ ಪಡೆಯುತ್ತೇವೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತಿದ್ದೇವೆ. ದಯಮಾಡಿ, ಈ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳಬೇಕಾಗಿಲ್ಲ. ಬದಲಾಗಿ, ಚರ್ಚೆಗೆ ಮುಕ್ತವಾದ ಅವಕಾಶವಿದೆ. ಹಾಗಾಗಿ, ಚರ್ಚೆ ಮಾಡಲಿ ಎಂದು ನಾನು ತಮ್ಮ ಮೂಲಕ ಪ್ರತಿಪಕ್ಷದವರನ್ನು ವಿನಂತಿಸುತ್ತೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಚರ್ಚೆ ಮಾಡುವುದಕ್ಕೆ ನಮಗೆ ಅವಕಾಶ ಕೊಟ್ಟಿದ್ದಾರೆ.

ಸಭಾಪತಿಯವರು:- ಅದು ಈಗ ಅಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಚರ್ಚೆಗೆ ಅವಕಾಶ ಇದೆಯೆಂದು ಈಗ ಹೇಳುತ್ತಾರೆ.

ಸಭಾಪತಿಯವರು:- ಅದು ಈಗ ಚರ್ಚೆ ಮಾಡುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ವಿಧೇಯಕ ತಿದ್ದುಪಡಿಗೆ ಬಂದಾಗ ಚರ್ಚೆ ಮಾಡಲಿ.

ಸಭಾಪತಿಯವರು:- ಈ ಬಗ್ಗೆ ನಾನು ಹೇಳುತ್ತೇನೆ. ನಾನು ತಾವು ಕೊಟ್ಟಂತಹ ನಿಲುವಳಿ ಸೂಚನೆಯನ್ನು ಬಹಳ ಗಂಭೀರವಾಗಿ ಚಿಂತನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಅದೇನೆಂದರೆ, ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್ ಹಾಗೂ ಇತರ 10 ಜನ ಮಾನ್ಯ ಸದಸ್ಯರು ಸಹಿ ಮಾಡಿ ಸಲ್ಲಿಸಿರುವ ನಿಲುವಳಿ ಸೂಚನೆಯ ವಿಷಯವು...

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಮಾನ್ಯ ಸಭಾನಾಯಕರು ಇದಕ್ಕೆ ವಿರೋಧ ಪಕ್ಷದ ಸಹಕಾರಗಳು ಬೇಕು ಎಂದು ಹೇಳಿದರು. ಮೀಸಲಾತಿಯನ್ನು ಹೆಚ್ಚು ಮಾಡುವ ವಿಷಯದಲ್ಲಿ ನಮ್ಮದು ಸಂಪೂರ್ಣವಾದ ಸಹಕಾರ ಇದೆ. ಈ ಮಾತನ್ನು ಇವರು ಇವೊತ್ತಿನ ದಿವಸ ಹೇಳುತ್ತಿರಬಹುದು. ಆದರೆ, ನಾನು ಈ ಹಿಂದೆ ಸುಮಾರು ಮೂರು ತಿಂಗಳ ಕಾಲ ಪಾರ್ಲಿಮೆಂಟಿನಲ್ಲಿ ಮೀಸಲಾತಿ ಬಗ್ಗೆ ಚರ್ಚೆ ಮಾಡಿ, ವಿಧೇಯಕಗಳನ್ನು ಸಹ ಬೀಳಿಸಿರುತ್ತೇನೆ. ಅದು ದಾಖಲೆಯಲ್ಲಿದೆ. ಆದುದರಿಂದ, ಯಾರು ಸಹ ನನಗೆ ಮೀಸಲಾತಿ ವಿಚಾರದಲ್ಲಿ ನನ್ನ ಸ್ಟಾಂಡ್ ಏನು ಎಂದು ನನಗೆ ಹೇಳಿಕೊಡುವುದು ಬೇಕಾಗಿಲ್ಲ. ನಾನು ಈ ಮಾತನ್ನು ಏತಕ್ಕೆ ಹೇಳುತ್ತಿದ್ದೇನೆಂದರೆ, ರಾಜ್ಯ ಸರ್ಕಾರದವರು ವಿಧೇಯಕವನ್ನು ತಿದ್ದುಪಡಿಗೆ ಇಲ್ಲಿ ಪ್ರೆಸೆಂಟ್ ಮಾಡಿದ್ದಾರೆ. ಆದರೆ, ಅದು ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು, "ನಾವು ಮೀಸಲಾತಿ ವಿಚಾರದಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚು ಮಾಡುವುದಿಲ್ಲ" ಎಂದು ಹೇಳುತ್ತಾರೆ. ಇವರೆಲ್ಲರಿಗೂ ಗೊತ್ತಿರುವಂತೆ, EWS (Economically Weaker Section) ನಲ್ಲಿ ಮಾನ್ಯ ಸುಪ್ರೀಂ ಕೋರ್ಟ್‌ನ, Constitution Bench (five Judges of the Supreme Court) ತೀರ್ಮಾನ ನೀಡಿದಾಗ, ಅದರಲ್ಲಿ ಬಹಳ ಸ್ಪಷ್ಟವಾಗಿ ಹೇಳಿರುತ್ತದೆ. "ಶೇಕಡ 10 ಕ್ಕಿಂತಲೂ ಮೇಲೆ ಮತ್ತು ಶೇಕಡ 50ಕ್ಕಿಂತಲೂ ಮೇಲೆ ಯಾವುದೇ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲ" ಎಂದು ತನ್ನ ತೀರ್ಮಾನ ಹೇಳಿರುತ್ತದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇವೆಲ್ಲಾ ಅಂಶಗಳು ಗೊತ್ತಿದ್ದರೂ ಸಹ, ಜನರಿಗೆ ಮರಳು ಮಾಡತಕ್ಕಂತಹ ಕೆಲಸ ಮಾಡಬಾರದು ಎಂದು ನಾನು ಹೇಳುತ್ತಿದ್ದೇನೆ. ಮೀಸಲಾತಿಗೆ ನಮ್ಮ ವಿರೋಧವಿಲ್ಲ. ಅದಕ್ಕೆ ವಿರೋಧವಿಲ್ಲ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ,...

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಮಾತನಾಡಿದ ನಂತರ ಅವರು ಮಾತನಾಡಲಿ.

(ಗೊಂದಲ)

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ, ದಯಮಾಡಿ ಸ್ವಲ್ಪ ಕೇಳಿ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಮಾತನಾಡುವಾಗ ದಯಮಾಡಿ ಮಧ್ಯೆ ಅವರು ಮಾತನಾಡಬಾರದು.

(ಗೊಂದಲ)

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುವುದಕ್ಕೆ ಅವಕಾಶ ನೀಡಿ.

(ಗೊಂದಲ)

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರು ಏತಕ್ಕೆ ಮಧ್ಯೆ ಮಾತನಾಡುತ್ತಾರೆ?

(ಗೊಂದಲ)

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ, ಒಂದು ನಿಮಿಷ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ತಾವು ಯಾರಿಗೆ ಅವಕಾಶ ಕೊಟ್ಟಿದ್ದೀರಿ, ಅವರು ಮಾತನಾಡಬೇಕು.

ಸಭಾಪತಿಯವರು:- ದಯಮಾಡಿ ಎಲ್ಲಾ ಮಾನ್ಯ ಸದಸ್ಯರು ಕೇಳಿ. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಲು ಎದ್ದು ನಿಂತಾಗ, ವಿರೋಧ ಪಕ್ಷದವರು ದಯಮಾಡಿ ಕುಳಿತುಕೊಳ್ಳಬೇಕು.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಕುಳಿತುಕೊಂಡಿದ್ದೆವು. ಆದರೆ, ಅವರು ಏತಕ್ಕೆ ಮಧ್ಯೆ ಎದ್ದು ನಿಂತು ಮಾತನಾಡುತ್ತಾರೆ?

ಸಭಾಪತಿಯವರು:- ಹಾಗಾದರೆ, ನಾನು ಈ ಸ್ಥಾನದಲ್ಲಿ ಏತಕ್ಕೆ ಕುಳಿತಿರುವುದು? ನಾನು ಈಗಾಗಲೇ ಅವರಿಗೆ ಕುಳಿತುಕೊಳ್ಳುವುದಕ್ಕೆ ಹೇಳಿದ್ದೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಲು ಎದ್ದು ನಿಂತಾಗ, ತಾವೆಲ್ಲರೂ ಅವರಿಗೆ ಗೌರವ ಕೊಟ್ಟು ಕುಳಿತುಕೊಳ್ಳಿ. ಮಾನ್ಯ ವಿರೋಧ ಪಕ್ಷದ ನಾಯಕರೇ ತಾವು ತಮ್ಮ ಮಾತನ್ನು ಮುಂದುವರಿಸಿ.

(ಮುಂದು...)

(1118) 22.12.2022 ವೈಎಲ್-ಎಂಡಿ(ವಿಕೆ) 12.50

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಮಿಳುನಾಡಿಗೆ ಸಂಬಂಧಿಸಿದಂತೆ ಸಹ ಇದರಲ್ಲಿ ಕೋಟ್ ಮಾಡಿದ್ದಾರೆ. 1992-93ರಲ್ಲಿ ತಮಿಳುನಾಡಿನ ಇಂದಿರಾ ಸಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಬಂದ ನಂತರ ಭಾರತ ಸರ್ಕಾರವು ಶೇಕಡ 50 ಕ್ಕಿಂತ ಹೆಚ್ಚಾಗಿ ಮೀಸಲಾತಿ ನೀಡುವಂತಿಲ್ಲ ಎಂದು ತಿಳಿಸಿದೆ. ಆದಾದ ನಂತರ ತಮಿಳುನಾಡಿನಲ್ಲಿ ಶೇಕಡ 69 ರಷ್ಟು ಮೀಸಲಾತಿ ಬಂದಾಗ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡುತ್ತದೆ. ತದನಂತರ ತಮಿಳುನಾಡಿನ ಅಸೆಂಬ್ಲಿಯಲ್ಲಿ "ಶೇಕಡ 69 ರಷ್ಟು ಮೀಸಲಾತಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀಡಬೇಕು, ಷೆಡ್ಯೂಲ್-9 ನಲ್ಲಿ ಸೇರಿಸಬೇಕೆಂದು unanimous resolution ಅನುಮೋದನೆಯಾಗುತ್ತದೆ. ಆ ಷೆಡ್ಯೂಲ್-9 ಅನ್ನು ಸರ್ವೋಚ್ಚ ನ್ಯಾಯಾಲಯದ ಮೊರೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಅದರ ಬಗ್ಗೆ ಇವತ್ತಿನವರೆಗೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ, ಈಗಾಗಲೇ 30 ವರ್ಷಗಳು ಕಳೆದಿವೆ. ಆದ್ದರಿಂದ ನಾವು ಹೇಳುವುದೇನೆಂದರೆ, ನಾಳೆ ನಾವು ವಿಧಾನ ಪರಿಷತ್ತಿನಲ್ಲಿ ಮೀಸಲಾತಿ ವಿಧೇಯಕವನ್ನು ಪಾಸ್ ಮಾಡುತ್ತೇವೆ. ಆದರೆ, ವಿಧಾನಸಭೆಯಲ್ಲಿ ಏನು ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿ ಪಾಸ್ ಆದ ತಕ್ಷಣ ನೇರವಾಗಿ ಸಮಾಜ ಕಲ್ಯಾಣ ಸಚಿವರ ಮುಂದೆ ಹೋಗುತ್ತದೆ. ಅಲ್ಲದ ಗೃಹ ಸಚಿವರ ಮೊರೆ ಹೋಗುತ್ತದೆ. ಅವರು Registrar General and Census Commissioner of India ರವರಿಗೆ ಕಳುಹಿಸಿ, ಪುನಃ ಅವರು National Commission for Scheduled Castes and National Commission for Scheduled Tribes ರವರಿಗೆ ಕಳುಹಿಸುತ್ತಾರೆ. ತದನಂತರ ಅವರು ಅದೆಲ್ಲವೂ ಆದ ಬಳಿಕ ಗೃಹ ಸಚಿವರಿಗೆ ಕಳುಹಿಸುತ್ತಾರೆ. ಆಮೇಲೆ Social Justice and Empowerment ಕಳುಹಿಸಿ, ನಂತರ ಪಾರ್ಲಿಮೆಂಟ್‌ಗೆ ಹೋಗುತ್ತದೆ. ಪಾರ್ಲಿಮೆಂಟ್‌ನಲ್ಲಿ ಅನುಮೋದನೆ ಸಿಕ್ಕಿದ ಮೇಲೆ ಅದಕ್ಕೆ ರಾಷ್ಟ್ರಪತಿಗಳ ಮುದ್ರೆ ಬೀಳುತ್ತದೆ.

ಅಲ್ಲಿಯವರೆಗೂ ನಮ್ಮ ಸರ್ಕಾರವು ಕೇಂದ್ರ ಸರ್ಕಾರದ ಅನುಮತಿಯನ್ನು ತೆಗೆದುಕೊಳ್ಳದೇ; ಕೇಂದ್ರ ಸರ್ಕಾರದಲ್ಲೇ ಶೇಕಡ 50 ರಷ್ಟು ಮೀಸಲಾತಿ ಕೊಡುವುದಿಲ್ಲ ಎಂದು ಮಂತ್ರಿಗಳು ಹೇಳುತ್ತಿದ್ದಾರೆ ಎಂದಾದರೆ, ಯಾವ ಮಾನದಂಡದ ಆಧಾರದ ಮೇಲೆ ಈ ರೀತಿ ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅದರಲ್ಲಿಯೂ ಸಹ ದುರ್ಬಲ ವರ್ಗದವರು, ಎಲ್ಲರೂ ಸಹ ನಮಗೂ ಮೀಸಲಾತಿ ಬೇಕು ಎಂದು ಕೇಳುತ್ತಿದ್ದಾರೆ. ಸಂವಿಧಾನದ ತಿರುಳು ಏನೆಂದರೆ; ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. ಇದು ಬಡತನ ನಿರ್ಮೂಲನ ಕಾರ್ಯಕ್ರಮವಾಗಿಲ್ಲ ಅಥವಾ ಎಂಪ್ಲಾಯಿಮೆಂಟ್ ಸ್ಕೀಂ ಆಗಿಲ್ಲ. ಸಮಾನತೆಗೋಸ್ಕರ ಮೀಸಲಾತಿ ಆಗಬೇಕೆಂದು ಸಂವಿಧಾನದಲ್ಲಿ ಚರ್ಚೆಯಾಗಿರುವುದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡುವಂಥ ಕೆಲಸವಾಗಬೇಕಾಗಿದ್ದು, ಮೊದಲು ಕೇಂದ್ರ ಸರ್ಕಾರದ ಅನುಮತಿ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಮ್ಮೆಲ್ಲರನ್ನೂ ಸಹ ಕರೆದುಕೊಂಡು ಹೋಗಲಿ, ನಾವು ಸಹ ಕೇಂದ್ರ ಸರ್ಕಾರದವರಲ್ಲಿ ವಿನಂತಿ ಮಾಡುತ್ತೇವೆ. ಆದ್ದರಿಂದ ಅವರು ಚುನಾವಣೆ ಬರುತ್ತಿದೆ ಎಂದು ಜನರಿಗೆ ಮರಳು ಮಾಡುವುದು ಬೇಡ.

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಠೋಡ್‌ರವರೇ, ತಾವು ಕುಳಿತುಕೊಳ್ಳಿ. ಎಲ್ಲರೂ ಕುಳಿತುಕೊಳ್ಳಿ. ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ವಿರೋಧಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಕೆಲವು ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

ಸಭಾಪತಿಯವರು:- ಒಂದು ನಿಮಿಷ. ತಾವು ಇಷ್ಟು ಹೊತ್ತು ಮಾತನಾಡಿದ್ದೀರಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಮಾತನಾಡಬೇಕು. ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಬಹಳ ಸ್ಪಷ್ಟವಾಗಿ ತೀರ್ಪು ನೀಡಿದೆ. ಆ ತೀರ್ಪನ್ನು ಬೇಕಾದರೂ ನೋಡಿ. 295ನೇ ಪುಟದಲ್ಲಿ ನಾನು ಪಾರ್ಲಿಮೆಂಟ್‌ನಲ್ಲಿ ಮಾಡಿರುವ ಭಾಷಣವನ್ನು ಮೀಸಲಾತಿ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಕೋಟ್ ಮಾಡಿ ಹೇಳಿದ್ದಾರೆ. ಹಾಗಾಗಿ ನಾನು ಅಲ್ಲ, ಇಲ್ಲ ಎಂದು ಹೇಳುತ್ತಿಲ್ಲ. ನಾವು ಏನು ಅನುಭವಿಸುತ್ತಿದ್ದೇವೆ ಅದರ ಬಗ್ಗೆ ಹೇಳುತ್ತಿದ್ದೇನೆ.

ಸಭಾಪತಿಯವರು:- ಆಯಿತು. ಈಗಾಗಲೇ ಹೇಳಿದ್ದೀರಿ ಅಲ್ಲವೇ ಕುಳಿತುಕೊಳ್ಳಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕಾಂಗ್ರೆಸ್ ಪಕ್ಷವು ಸ್ಪಷ್ಟವಾಗಿ ಮೀಸಲಾತಿ ಪರವಾಗಿದ್ದು, ಅದನ್ನು ಜಾಸ್ತಿ ಮಾಡಬೇಕೆಂದು ಹೇಳುವಂಥವರಾಗಿದ್ದೇವೆ.

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಗೊಂದಲ)

ಸಭಾಪತಿಯವರು:- ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ಇದ್ಯಾವುದೂ ಕಡತಕ್ಕೆ ಹೋಗುವುದಿಲ್ಲ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಪೀಠದಿಂದ ಎದ್ದು ನಿಂತರು)

(ಗೊಂದಲ)

ಸಭಾಪತಿಯವರು:- ಇದ್ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಸರ್ಕಾರದ ಮುಖ್ಯ ಸಚಿವರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ...

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಒಂದು ನಿಮಿಷ. ಈಗಾಗಲೇ ಎರಡು ಬಾರಿ ಮಾತನಾಡಿದ್ದೀರಿ. ಸಾಕಷ್ಟು ಸಲ ಮಾತನಾಡಲು ಅನುಮತಿ ನೀಡಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಸಭಾಪತಿಯವರು:- ಇದರ ಬಗ್ಗೆ ನಾನು ಸಹ ಒಂದು ಗಂಟೆಗಳ ಕಾಲ ಅಧ್ಯಯನ ಮಾಡಿದ್ದೇನೆ. ನಾನು ತಮಗೆಲ್ಲಾ ಹೇಳುವುದೇನೆಂದರೆ, ವಿರೋಧ ಪಕ್ಷದವರು ಮಾತನಾಡುವಾಗ ಆಡಳಿತ ಪಕ್ಷದವರು ಎದ್ದು ನಿಂತು ಮಾತನಾಡಬಾರದು. ಹಾಗೆಯೇ ಆಡಳಿತ ಪಕ್ಷದವರು ಮಾತನಾಡುವಾಗ ವಿರೋಧ ಪಕ್ಷದವರು ಎದ್ದು ನಿಂತು ಮಾತನಾಡಬಾರದು. ತಮಗೆ ಚರ್ಚೆ ಮಾಡಲು ಅವಕಾಶ ನೀಡಿದ್ದೇನೆ. ಚರ್ಚೆ ನಡೆದ ನಂತರ ಉತ್ತರ ಕೇಳಿ. ತಮಗೆ ನಾನು ಸಮಯವನ್ನು ನೀಡಿದ್ದೇನೆ. ಏತಕ್ಕೆ ಈ ರೀತಿ ಎಲ್ಲರೂ ಎದ್ದು ನಿಂತು ಮಾತನಾಡುತ್ತೀರಿ. (ಗೊಂದಲ) ತಾವು ಇಷ್ಟು ಹೊತ್ತು ಮಾತನಾಡಿರುವುದು ಯಾವುದೂ ಕಡತಕ್ಕೆ ಹೋಗುವುದಿಲ್ಲ. ನನ್ನ ಅನುಮತಿಯನ್ನು ಪಡೆಯದೇ ಯಾವ ಸದಸ್ಯರು ಮಾತನಾಡಿದರೂ ಅದು ಕಡತಕ್ಕೆ ಹೋಗುವುದಿಲ್ಲ.

ಶ್ರೀ ಜಿ.ಸಿ.ಮಾಧುಸ್ವಾಮಿ (ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನಾ ಸಚಿವರು):- ಮಾನ್ಯ ಸಭಾಪತಿಯವರೇ, ಮೀಸಲಾತಿ ಪ್ರಕ್ರಿಯೆ ಆರಂಭವಾದ ಮೇಲೆ ನಾವು ಎರಡು ಸಲ ಸರ್ವ ಪಕ್ಷಗಳ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದವರು ಒಳಗೊಂಡಂತೆ ಎಲ್ಲಾ ಪಕ್ಷದವರನ್ನೂ ಕೂರಿಸಿಕೊಂಡೇ ಸಭೆ ಮಾಡಿದ್ದೇನೆ. ಆ ಸಭೆಯಲ್ಲಿ ಮಾನ್ಯ ಬಿ.ಕೆ.ಹರಿಪ್ರಸಾದ್, ಮಾನ್ಯ ಪ್ರಕಾಶ್ ಕೆ.ರಾಘೋಡ್ ಎಲ್ಲರೂ ಹಾಜರಾಗಿದ್ದರು. ಈ ಮೀಸಲಾತಿಯನ್ನು ಹೀಗೆ ಮಾಡಬೇಕೆಂದು ಮಾಡಿದಾಗ ಷೆಡ್ಯೂಲ್-9 ಗೆ ಸೇರಿಸಬೇಕೆಂಬ ಸಲಹೆಯನ್ನು ನೀಡಿದ್ದರು. ಆನಂತರ ನಮಗೆ ಒತ್ತಡ ಸಹ ಹಾಕಿದ್ದರು. ಅದೇನೆಂದರೆ ಇದನ್ನು ಪಾರ್ಲಿಮೆಂಟ್‌ನಲ್ಲಿ ಬಿಲ್ ಪಾಸ್ ಆಗಬೇಕು, ಎಂದೆಲ್ಲಾ ಕಳುಹಿಸುವುದಾದರೆ ಆಗುವ ಕೆಲಸಕ್ಕೆಲ್ಲಾ ಒಂದು ಸರ್ಕಾರಿ ಆದೇಶ ಹೊರಡಿಸಿ ತಕ್ಷಣವೇ ಜಾರಿಗೆ ತರಬೇಕು. ಇಲ್ಲದಿದ್ದರೆ ಇದು ಕಣ್ಣು ಒರೆಸುವ ತಂತ್ರ ಎಂದು ಅಂದಿನ ದಿವಸವೂ ಇದೇ ಮಾತನ್ನು ಹೇಳಿದ್ದರು. ನಾವು ಎಲ್ಲಾ ಪಕ್ಷದವರಿಗೂ ಗೌರವ ನೀಡುತ್ತೇವೆ. ಎಲ್ಲಾ ಪಕ್ಷದವರು ಹೇಳಿದ ಮೇಲೆ ಸಾರ್ವಜನಿಕರಿಗೆ, ಎಸ್.ಸಿ/ಎಸ್.ಟಿ. ಜನರಿಗೆ ಬಹಳ ಒಳ್ಳೆಯ ಕೆಲಸವಾಗುತ್ತಿದೆ ಎಂದು ನಾವು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಾದ ಮೇಲೆ ಯಾವುದೇ ತಕರಾರು ಇಲ್ಲ ನಾವು ಬಂದಿರುವುದನ್ನು ನ್ಯಾಯಾಲಯದಲ್ಲಿ face ಮಾಡುತ್ತೇವೆ, ಮತ್ತೊಂದು ಸಮಸ್ಯೆ ಬಂದರೂ face ಮಾಡುತ್ತೇವೆ ಎನ್ನುವಂಥ ಸ್ಥಿತಿಯಲ್ಲಿ ನಾವಿದ್ದೇವೆ. ಹಾಗೆಯೇ ಷೆಡ್ಯೂಲ್-9 ನಲ್ಲಿ ತೆಗೆದುಕೊಂಡು ಹೋಗಬೇಕೇ, ಸರ್ವೋಚ್ಚ ನ್ಯಾಯಾಲಯದಲ್ಲಿ ಶೇಕಡ 60 ರಷ್ಟು exceed ಮಾಡಲು ನೀಡಿರುವಂಥ ಅವಕಾಶವನ್ನು ಬಳಸಬೇಕೇ ಅಥವಾ ಪಾರ್ಲಿಮೆಂಟ್‌ನಲ್ಲಿ ಮನವಿ ಮಾಡಬೇಕೇ ಎಂಬುದು ನಮ್ಮ ಹಣಿಬರಹ. ನಾವು ಇವತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಹಿತಾಸಕ್ತಿಯಿಂದ ಏನು ಮಾಡಿದ್ದೇವೆ ಅದಕ್ಕೆ ಬದ್ಧರಾಗಿ ನಿಂತಿದ್ದು, ಸರ್ಕಾರದಿಂದ ಆದೇಶ ಸಹ ಹೊರಡಿಸಲಾಗಿದೆ. ಈಗಾಗಲೇ ನೇಮಕಾತಿಗಾಗಿ ಯಾರಿಗೆ ಕಾಲ್ ಮಾಡಲಾಗಿದೆ, ಅವರಿಗೆಲ್ಲಾ ಈಗ ತಂದಿರುವಂಥ ಮೀಸಲಾತಿಯಲ್ಲಿಯೇ ನೀಡಬೇಕೆಂದು ಮಾಡಿದ್ದೇವೆ. ಹಾಗೆಯೇ ಜೇಷ್ಠತಾ ಪಟ್ಟಿಯನ್ನು ಸಹ ಇದೇ ರೀತಿ ಫಾಲೋ ಮಾಡಬೇಕೆಂದು ಮಾಡಿ, ಏನು enhanced six percent ಇದೆ ಅದನ್ನು ಸೇರ್ಪಡಿಸಿಕೊಂಡು ಹುದ್ದೆಗಳ ನೇಮಕಾತಿ, ಶಿಕ್ಷಣದಲ್ಲಿ ಸೀಟ್‌ಗಳನ್ನು ನೀಡಬೇಕೆಂದು ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇದು ಇವತ್ತು, ನಿನ್ನೆಯ ವಿಚಾರವಾಗಿಲ್ಲ. ನ್ಯಾಯಾಮೂರ್ತಿಗಳಾದ ಶ್ರೀ ನಾಗಮೋಹನ್ ದಾಸ್‌ರವರು ನಿನ್ನೆ ದಿವಸ ವರದಿಯನ್ನು ನೀಡಿಲ್ಲ ಅಥವಾ ಶ್ರೀ ನಾಗಮೋಹನ್ ದಾಸ್ ಕಮಿಷಿಯನ್ನು ನಾವು ನೇಮಕ ಮಾಡಿಲ್ಲ. ಅಂದಿನಿಂದ ಇಂದಿನವರೆಗೂ ಶ್ರೀ ನಾಗಮೋಹನ್ ದಾಸ್ ಕಮಿಷಿಗೆ ಎಂದು ನಾವು ಮಾತನಾಡಿಲ್ಲ. ನಾಗಮೋಹನ್ ದಾಸ್ ಕಮಿಷಿ ಒಪ್ಪಲೇಬೇಕು, ಅವರು ಏನು ಶಿಫಾರಸ್ಸು ಮಾಡಿದ್ದಾರೆ ಅದನ್ನು ಅನುಷ್ಠಾನ ಮಾಡಬೇಕು ಎಂಬುದರ ಬಗ್ಗೆ ಎಲ್ಲಾ ಪಕ್ಷದವರು ಒಪ್ಪಿ ಸರ್ಕಾರ ಕ್ರಮ ಜರುಗಿಸಿದೆ. ಕ್ರಮ ಜರುಗಿಸಿದ ಮೇಲೆ ಎಲ್ಲಯೋ ಸ್ವಲ್ಪ ಬೇಜಾರಾಗಿದೆ. ನಾವು ಏನೋ advantage ತೆಗೆದುಕೊಳ್ಳುತ್ತೇವೆ, 30, 40 ವರ್ಷ centre ಆಗಿತ್ತು and refugee ಇತ್ತು. ಆ ಜನ ಏನಾದರೂ ಈ ಕಡೆ ಜರುಗಿ ಬಿಡುತ್ತಾರೆಯೋ ಎಂದು ಮಾತನಾಡಲು ಶುರು ಮಾಡಿದರೆ ಸರ್ಕಾರ ಹೇಗೆ ಕೆಲಸ ಮಾಡುವುದು.

(ಈ ಹಂತದಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರುಗಳು ಮೇಜು ತಟ್ಟೆ ಹರ್ಷ ವ್ಯಕ್ತಪಡಿಸಿದರು)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

We have done it. We have done it with good intention, we are here to maintain the reservation of SCs / STs. ಎಲ್ಲಯವರೆಗೂ ಹೋರಾಟ ಆಗುತ್ತದೆ ಎಲ್ಲಯವರೆಗೂ ನಾವು ಅವರ ಪರವಾಗಿಯೇ ಇರುತ್ತೇವೆ. This Government is committed to the cause.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರಿಗೆ ಹೊಟ್ಟೆ ಉರಿಯಾಗುತ್ತಿದೆ.

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೆ, ಮತ್ತೆ ಬೆಂಕಿ ಹಾಕುತ್ತಿದ್ದೀರಿ. ಸುಮ್ಮನೆ ಕುಳಿತುಕೊಳ್ಳಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರು ಇರುವುದೇ ಅದಕ್ಕೆ.

ಸಭಾಪತಿಯವರು:- ಒಂದು ನಿಮಿಷ ಎಲ್ಲರೂ ದಯಮಾಡಿ ಕೇಳಿ.

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಯಾವಾಗಲೂ ಬೆಂಕಿ ಹಾಕುವುದೇ ಅವರ ಕೆಲಸ.

(ಮುಂದು)

(1119) 22.12.2022/1.00/ಎಸ್‌ಕೆ-ಎಕೆ

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಸದಸ್ಯರೆಲ್ಲರೂ ಒಂದು ನಿಮಿಷ ಕೇಳಿ. ಮಾನ್ಯ ಕಾನೂನು ಸಚಿವರೇ, M.N. Kaul and S.L. Shakhder ರವರ Practice and Procedure of Parliament ಎಂಬ ಪುಸ್ತಕವನ್ನು ನಾನು ಓದಿದ್ದೇನೆ. ನಾನು ಹೇಳುವುದೇನೆಂದರೆ, ಆ ನಿಯಮಗಳೇನಿವೆಯೆಲ್ಲಾ, ನಿಲುವಳಿ ಸೂಚನೆಯೆಲ್ಲವು ವಿಷಯವು ಸರ್ಕಾರವು ಜಾರಿಗೆ ತಂದಿರುವ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧ್ಯಾದೇಶ 2022 ಜಾರಿಯಲ್ಲಿದ್ದು, ಅಧ್ಯಾದೇಶ ಬದಲಿ ವಿಧೇಯಕವನ್ನು ಈ ಅಧಿವೇಶನದಲ್ಲಿ ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕಾಗಿ ಸದನದಲ್ಲಿ ತೆಗೆದುಕೊಂಡ ಸಂದರ್ಭದಲ್ಲಿ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ.

ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):- ಮಾನ್ಯ ಸಭಾಪತಿಯವರೇ, we have no objection. ನಿಲುವಳಿ ಸೂಚನೆ ಚರ್ಚೆ ಮಾಡುವುದು ಬೇಡ. ನಿಯಮ 59 ರಡಿಯಲ್ಲಿ ಇರುವುದನ್ನು ನಿಯಮ 68 ಪರಿವರ್ತನೆ ಮಾಡಿದರೆ, ಚರ್ಚೆಗೆ ಸಿದ್ಧರಿದ್ದೇವೆ.

06. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ನೇಮಕ ಮಾಡುವುದಕ್ಕೆ 5 ರಿಂದ 15 ಕೋಟಿ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಹೇಳಿರುವ ಬಗ್ಗೆ

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾವು ಚರ್ಚೆ ಮಾಡುವುದಕ್ಕೆ ತೊಂದರೆಯಿಲ್ಲ, ಚರ್ಚೆ ಮಾಡುತ್ತೇವೆ. ಎರಡನೇ ವಿಚಾರವೇನೆಂದರೆ, ತಮ್ಮ ಗಮನಕ್ಕೆ ನಿನ್ನೆಯೂ ಈ ವಿಚಾರವನ್ನು ತಂದಿದ್ದೇವು. ಆ ವಿಚಾರದ ಮೇಲೆ ಚರ್ಚೆಗೆ ಈಗಿನ ಅವಕಾಶ ಮಾಡಿಕೊಡುವುದಾಗಿ, ತಾವು ಹೇಳಿದ್ದೀರಿ. ಆದರೆ ಹಿಂದಿನ ಕಾರ್ಯಕಲಾಪಗಳ ಪಟ್ಟಿಯನ್ನು ನೋಡಿದಾಗ, ಆ ವಿಚಾರ ಎಲ್ಲೆಯೂ ನಮೂದು ಆಗಿಲ್ಲ. ಆ ವಿಚಾರದ ಮೇಲೆ ಚರ್ಚೆ ಮಾಡುವುದಕ್ಕೆ ತಾವು ಅವಕಾಶ ಕೊಡುತ್ತೀರೋ ಅಥವಾ ಇಲ್ಲವೋ ಎನ್ನುವುದನ್ನು ಸ್ಪಷ್ಟ ಪಡಿಸಬೇಕು.

ಶ್ರೀ ಪ್ರಕಾಶ್ ಕೆ. ರಾಥೋಡ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, Supplementary Agenda ಬಂದಿಲ್ಲ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ಈಗಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ನಾನು ಅರ್ಥ ಮಾಡಿಕೊಂಡಿದ್ದೇನೆ. Supplementary Agenda ನೋಡಿ ಎಂದು ತಾವು ನನಗೆ ಹೇಳಿದ್ದೀರಿ. Supplementary Agenda ಬಂದಿಲ್ಲ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಾವು ಯಾವ ಕೊಠಡಿಯಲ್ಲಿ ಇದ್ದೀರೋ, ಆ ಕೊಠಡಿಗೆ ಅಜೆಂಡಾವನ್ನು ಕಳುಹಿಸಿಕೊಟ್ಟಿರುತ್ತಾರೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಮಗೆ ಯಾವುದೇ Supplementary Agenda ಬಂದಿಲ್ಲ.

Mr. CHAIRMAN: Supplementary Agenda ಬಂದಿಲ್ಲ. ನಿನ್ನೆ ನಿಯಮ 59ರಡಿ ಜೆ.ಡಿ(ಎಸ್) ಪಕ್ಷದವರು, ಕಾಂಗ್ರೆಸ್ ಪಕ್ಷದವರು ಎರಡೂ ನಿಲುವಳಿ ಸೂಚನೆಗಳನ್ನು ಕೊಟ್ಟಿದ್ದೀರಿ. ಆ ಎರಡೂ ವಿಷಯಗಳನ್ನು ನಿಯಮ 68 ಕ್ಕೆ ಪರಿವರ್ತಿಸಿ, ಇಂದಿನ ಕಾರ್ಯಕಲಾಪಗಳ ಪಟ್ಟಿಯಲ್ಲಿ ತಂದಿದ್ದೇವೆ. ತಾವು ಈಗ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟಂತೆ ಒಂದು ನೋಟಿಸ್‌ನ್ನು ಕಳುಹಿಸಿಕೊಟ್ಟಿದ್ದೀರಿ. ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಆನಂತರ ಏನು ಮಾಡಬೇಕೆನ್ನುವುದನ್ನು ತಮಗೆ ತಿಳಿಸಲಾಗುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು ಉಪಸ್ಥಿತರಿದ್ದಾರೆ. ನಾವು ಮಾನ್ಯ ಮುಖ್ಯಮಂತ್ರಿಗಳ ಅಥವಾ ಸಂಬಂಧಪಟ್ಟ ಮಂತ್ರಿಗಳ ಮೇಲೆ ಆಪಾದನೆ ಮಾಡುತ್ತಿಲ್ಲ. ಮಾನ್ಯ ಲೋಕಸಭಾ ಸದಸ್ಯರು ಮಾಡಿರುವಂತಹ ಆಪಾದನೆ ನೇರವಾಗಿ it attributes to the Governor. He is the Chancellor of the Universities. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ನೇಮಕ ಮಾಡುವುದಕ್ಕೆ ಸುಮಾರು ಐದರಿಂದ ಹದಿನೈದು ಕೋಟಿ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಹೇಳಿರುವಾಗ, ಆ ಹಣ ಘನತೆವೆತ್ತ ರಾಜ್ಯಪಾಲರಿಗೆ ಹೋಗಿದೆಯೋ, ಮಾನ್ಯ ಮುಖ್ಯಮಂತ್ರಿಗಳಿಗೆ ಹೋಗಿದೆಯೋ ಅಥವಾ ಮಂತ್ರಿಗಳಿಗೆ ಹೋಗಿದೆಯೋ ಯಾರಿಗೆ ಹೋಗಿದೆ ಎಂದು ನಾವು ತಿಳಿದುಕೊಳ್ಳಬೇಕು. ಇದರ ಬಗ್ಗೆ ಜನಗಳಲ್ಲಿ ಬಹಳಷ್ಟು ತಪ್ಪು ಅಭಿಪ್ರಾಯವಿದೆ. ಅದರ ಬಗ್ಗೆ ಚರ್ಚೆಯಾಗಬೇಕಾಗಿದೆ. ತಾವು ಎಷ್ಟೇ ಅದನ್ನು ಕೂಲಂಕಷವಾಗಿ ಓದಿ ಚರ್ಚೆ ಮಾಡಿದರೂ ಸಹ ಆ ವಿಚಾರ ಸದನದಲ್ಲಿ ಚರ್ಚೆಯಾದಾಗ ಮಾತ್ರ ಸತ್ಯಾಂಶ ಏನಿದೆ, ಅದು ಹೊರಗೆ ಬರುತ್ತದೆ. ನಾವು ನೇರವಾಗಿ ಯಾರು ಯಾರು ಇದನ್ನು ಮುಚ್ಚಿಡುತ್ತಿದ್ದಾರೆ ಎನ್ನುವುದನ್ನು ಹೇಳಬೇಕಾಗುತ್ತದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜವಾಬ್ದಾರಿಯುತವಾದಂತಹ ಸ್ಥಾನದಲ್ಲರುವ ಜವಾಬ್ದಾರಿಯುತ ಲೋಕ ಸದಸ್ಯರೊಬ್ಬರು ಸರ್ಕಾರದಲ್ಲ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುವುದರ ಬಗ್ಗೆ ಸದನದಲ್ಲ ಚರ್ಚೆ ಮಾಡುವುದಕ್ಕೆ ತಾವು ಅವಕಾಶ ಮಾಡಿಕೊಡಬೇಕು. ಸದನದಲ್ಲ ಅದರ ಬಗ್ಗೆ ಅಧ್ಯಯನ ಮಾಡಿ, ಪಿಹೆಚ್.ಡಿ ಅಥವಾ ಡಾಕ್ಟರೇಟ್ ತೆಗೆದುಕೊಳ್ಳಲಿ. ಅದರ ಬಗ್ಗೆ ನಮ್ಮ ಅಭ್ಯಂತರವೇನಿಲ್ಲ. ಆದರೆ ಈಗ 40% ಕಮಿಷನ್‌ನಿಂದ 15 ಕೋಟಿಗೆ ಹೋಗಿ ಮುಟ್ಟಿರುವ ಬಗ್ಗೆ ಸದನದಲ್ಲ ಚರ್ಚೆ ಮಾಡುವುದಕ್ಕೆ ತಾವು ಅವಕಾಶವನ್ನು ಕಲ್ಪಿಸಿಕೊಡಬೇಕು.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪ ಯಾವಾಗಲೂ ನಿರ್ದಿಷ್ಟವಾಗಿರಬೇಕಾಗುತ್ತದೆ. ಈ ಸಭೆಯಲ್ಲಿ ಮತ್ತು ವಿಧಾನ ಪರಿಷತ್ತಿನ ಕಾರ್ಯಕಲಾಪಗಳ ನಿಯಮಾವಳಿಗಳಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ದಿನಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಬರುವಂತಹ ಆರೋಪಗಳ ಬಗ್ಗೆ ಸದನದಲ್ಲ ಚರ್ಚೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆರೋಪ ಮಾಡುವವರು, ಆರೋಪ ಮಾಡಲು ಅವರ ಬಳಿಯಿರುವ ಪೂರಕ ದಾಖಲೆಗಳನ್ನು ಕೊಟ್ಟು, ಚರ್ಚೆಗೆ ಕರೆದರೆ ನಮ್ಮ ತಕರಾರೇನೂ ಇಲ್ಲ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಾನು C.D ಮತ್ತು pen drive ನಲ್ಲಿ ಹಾಕಿಕೊಟ್ಟಿದ್ದೇನೆ.

ಶ್ರೀ ಸಅಲಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಜವಾಬ್ದಾರಿ ಸ್ಥಾನದಲ್ಲರುವ ಲೋಕಸಭಾ ಸದಸ್ಯರು ಯಾವ ದಾಖಲೆಯನ್ನಿಟ್ಟುಕೊಂಡು ಈ ರೀತಿ ಹೇಳಿದ್ದಾರೆ ಎನ್ನುವುದರ ಬಗ್ಗೆ ಅವರ ಮೇಲೆ ವಿಚಾರಣೆ ನಡೆಸಬೇಕಾಗುತ್ತದೆ.

ಶ್ರೀ ಜೆ.ಸಿ. ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೇ, ಅವರುಗಳು ತಮಗೆ ಮಾಹಿತಿ, ಸಾಕ್ಷ್ಯಧಾರಗಳನ್ನು ಮತ್ತು ದಾಖಲೆಗಳನ್ನು ಕೊಟ್ಟು ತಾವು ಅದನ್ನು ಅಧ್ಯಯನ ಮಾಡಿ ಈ ವಿಚಾರ ಸದನದಲ್ಲ ಚರ್ಚೆಗೆ ತೆಗೆದುಕೊಳ್ಳುವುದಕ್ಕೆ ಸೂಕ್ತವಾಗಿದೆ ಎಂದು ತಮಗೆ ಅನಿಸಿದರೆ, ತಾವು ಈ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕ್ಷಣದಿಂದಲೇ ಚರ್ಚೆಗೆ ಅವಕಾಶ ಮಾಡಿಕೊಟ್ಟರೆ, ನಮ್ಮ ಅಭ್ಯಂತರವೇನಿಲ್ಲ. ಅಂತಹ ಯಾವ ಪಾಪವನ್ನು ನಾವು ಮಾಡಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಅಬ್ಬಾಶಿವ ಶಿವ ಏನು ಸ್ವಾಮಿ?

ಶ್ರೀ ಜಿ.ಸಿ. ಮಾಧುಸ್ವಾಮಿ:- ನಮಗೆ ಸಂರಕ್ಷಣೆ ಮಾಡಿಕೊಳ್ಳುವ ಶಕ್ತಿಯಿದೆ. ಇದಕ್ಕೆಲ್ಲಾ ಹೆದರಿಕೊಂಡು ನಾವು ಸರ್ಕಾರ ನಡೆಸುತ್ತಿಲ್ಲ.

(ಗೊಂದಲ)

Sri J.C. MADHUSWAMY: You have to be convinced. You have to be convinced that there is a prima facie case. Prima facie case ಇದೆ ಎಂದು ಹೇಳಿ ನಿಮಗೆ ಅನಿಸಿದರೆ, you can take up. Otherwise, no.

(ಗೊಂದಲ)

Sri NASEER AHMED: We call upon the Chairman... (ಗೊಂದಲ) ...

(ಗೊಂದಲ)

Sri B.K. HARIPRASAD: Prima facie case ಇಟ್ಟುಕೊಂಡೇ ತಾವುಗಳು ಎಲ್ಲರೂ ಮೇಲೂ E.D., I.T., C.B.I. ದಾಳಿ ನಡೆಸುವುದಕ್ಕೆ ಕಳುಹಿಸುತ್ತಾರೆಯೇ?

Sri NASEER AHMED: Sir, we call upon you. ಇಂತಹ ಘಟನೆಗಳ ಬಗ್ಗೆ ಈ ಸದನದಲ್ಲಿ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಬರೀ ಟಿ.ವಿ. ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಷಯಗಳ ಬಗ್ಗೆ ಈ ಸದನದಲ್ಲಿ ಚರ್ಚೆಯಾಗಿದೆ. You go by the record. Precedents ಏನಿದೆ ಎಂಬುದನ್ನು ನೋಡಿ. ಈ ಸದನದ ಸತ್ಸಂಪ್ರದಾಯಗಳು ಏನಿದೆ ಎಂಬುದನ್ನು ನೋಡಿ ಅದನ್ನು ತೀರ್ಮಾನ ತೆಗೆದುಕೊಳ್ಳಿ. You have done earlier also.

(ಗೊಂದಲ)

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ವಿರೋಧ ಪಕ್ಷದವರು ನನಗೆ C.D. ಕೊಟ್ಟಿದ್ದಾರೆ. ಎಲ್ಲಾ ಮಾಹಿತಿಗಳನ್ನು ಕೊಟ್ಟಿದ್ದಾರೆ. ನಾನು ಅದನ್ನು ನೋಡಿ ಅಧ್ಯಯನ ಮಾಡಿದ ನಂತರ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ಈಗ ಕಾರ್ಯಕಲಾಪಗಳ ಪಟ್ಟಿಯಲ್ಲಿ ನಿಯಮ ರೂರಡಿಯಲ್ಲಿ ಪಟ್ಟಿಯಾಗಿರುವ ಎರಡು ವಿಚಾರಗಳ ಬಗ್ಗೆ ಚರ್ಚೆ ಮಾಡೋಣ. ಈ ಎರಡು ವಿಚಾರಗಳು ಮುಗಿದ ನಂತರ ನೋಡೋಣ. ಒಂದೇ ಬಾರಿಗೆ ಎರಡೆರಡು ನಿಲುವಳಿ ಸೂಚನೆಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಸರ್ಕಾರದ ಮೇಲೆ ಅಪಾದನೆ ಮಾಡಿದ್ದರೆ, ನಮ್ಮ ಅಭ್ಯಂತರವೇನಿರಲಿಲ್ಲ. ಆದರೆ ನೇರವಾಗಿ ಘನತೆವೆತ್ತ ರಾಜ್ಯಪಾಲರ ಮೇಲೆ ಅಪಾದನೆ ಮಾಡಿದಂತಾಗಿದೆ. ಹದಿನೈದು-ಇಪ್ಪತ್ತು ಕೋಟಿ ರೂಪಾಯಿಗಳನ್ನು

ಸಭಾಪತಿಯವರು:- ನಾನು ತೆಗೆದುಕೊಳ್ಳುತ್ತೇನೆಂದು ಹೇಳಿದ್ದೇನೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ನಾವು ನಿನ್ನೆಯೇ ನೋಟೀಸ್ ಕೊಟ್ಟಿದ್ದೇವೆ. ನಮ್ಮ ಕಾನೂನು ಮಂತ್ರಿಗಳು ಹೇಳಿದ್ದಾರೆ, ಅವರೆಲ್ಲರೂ ಸನ್ಯಾಸಿಗಳು, ಹರಿಶ್ಚಂದ್ರ ಅವರ ಮನೆಯ ಪಕ್ಕದಲ್ಲೆಯೇ ಇದ್ದದ್ದು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲರುವ ಅವರ ಪಕ್ಷದ ಲೋಕಸಭಾ ಸದಸ್ಯರೊಬ್ಬರು ಮಾಡಿರುವಂತಹ ಅಪಾದನೆ ಇದಾಗಿದೆ. ಇದಕ್ಕಿಂತಲೂ ಅವರಿಗೆ ಬೇರೆ ಸಾಕ್ಷಿ ಏನು ಬೇಕಾಗಿದೆ? ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಅವರು ಪತ್ರಿಕಾ ಹೇಳಿಕೆಯನ್ನು ಕೊಟ್ಟಿದ್ದಾರೆ. ಇದಕ್ಕಿಂತಲೂ ಬೇರೆ ಸಾಕ್ಷಿ ಏನು ಬೇಕಾಗಿದೆ? ಬಹಿರಂಗವಾಗಿ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿರುವುದರ ಬಗ್ಗೆ ಚರ್ಚೆ ಮಾಡುವುದಕ್ಕೆ ತಾವು ಅವಕಾಶವನ್ನು ನೀಡಬೇಕಾಗಿದೆ.

(ಗೊಂದಲ)

Sri J.C. MADHUSWAMY: Governor is immune. ಸನ್ಮಾನ್ಯ ಸಭಾಪತಿಯವರೇ, ಘನತೆವೆತ್ತ ರಾಜ್ಯಪಾಲರ ಬಗ್ಗೆ ಮತ್ತು ಶ್ರೇಷ್ಠ ನ್ಯಾಯಾಧೀಶರ ಬಗ್ಗೆ ಸದನಗಳಲ್ಲಿ ಚರ್ಚೆಯಾಗಬಾರದು. There is a limit to everything.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಘನತೆವೆತ್ತ ರಾಜ್ಯಪಾಲರನ್ನು ರಕ್ಷಣೆ ಮಾಡುವುದಕ್ಕೋಸ್ಕರವಾದರೂ ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಬೇಕಾಗಿದೆ.

(ಗೊಂದಲ)

ಶ್ರೀ ಪಿ.ಆರ್. ರಮೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಘನತೆವೆತ್ತ ರಾಜ್ಯಪಾಲರ ಪ್ರಶ್ನೆಯಲ್ಲ ಇದು. ಇದು ಸಂವಿಧಾನದ ಪ್ರಶ್ನೆಯಾಗಿದೆ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಪ್ರತಿದಿನ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಬರುವಂತಹ ವಿಚಾರಗಳ ಬಗ್ಗೆ ನಾವು ಈ ಸದನದಲ್ಲಿ ಚರ್ಚೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. No, it cannot be done.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದಂತೆ it cannot be done, I agree. ಆದರೆ, ಘನತೆವೆತ್ತ ರಾಜ್ಯಪಾಲರನ್ನು ರಕ್ಷಣೆ ಮಾಡುವುದಕ್ಕಾಗಿಯಾದರೂ ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಬೇಕಾಗಿದೆ.

(ಗೊಂದಲ)

Sri J.C. MADHUSWAMY: You are a senior member. ...(ಗೊಂದಲ)...

No, it cannot be done.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಘನತೆವೆತ್ತ ರಾಜ್ಯಪಾಲರ ಬಗ್ಗೆ ನಾವು ಚರ್ಚೆ ಮಾಡುತ್ತಿಲ್ಲ. ಲೋಕಸಭಾ ಸದಸ್ಯರೊಬ್ಬರು ಮಾಡಿರುವಂತಹ ಆಪಾದನೆ ನೇರವಾಗಿ ರಾಜ್ಯಪಾಲರ ಮೇಲಿದೆ.

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಜಿ.ಸಿ.ಮಾಧುಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಲೋಕಸಭಾ ಸದಸ್ಯರು ಮಾಡಿರುವ ಹೇಳಿಕೆಯ ಮೇಲೆ ಇಲ್ಲಿ ಚರ್ಚೆ ಮಾಡುವುದಕ್ಕೆ ಬದಲಾಗಿ, ಲೋಕಸಭೆಯಲ್ಲಿಯೇ ಮಾಡಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಲೋಕಸಭೆಯಲ್ಲಿ ಏಕೆ ಚರ್ಚೆ ಮಾಡಬೇಕು ನಾವು ಈ ಸದನದಲ್ಲಿಯೇ ಚರ್ಚೆ ಮಾಡುತ್ತೇವೆ. It is our right. ಇದು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಿರುವುದು. ಕರ್ನಾಟಕ ರಾಜ್ಯದ ಉಪ ಕುಲಪತಿಗಳ ಬಗ್ಗೆ ಅವರು ಮಾತನಾಡಿರುವುದು.

(ಗೊಂದಲ)

ಡಾ|| ತೇಜಸ್ವಿನಿಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ರಾಜ್ಯಪಾಲರ ವಿರುದ್ಧ ಈ ವ್ಯವಸ್ಥೆಯ ವಿರುದ್ಧ.....

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಲೋಕಸಭೆಯಲ್ಲಿ ನಾವು ಏಕೆ ಪ್ರಸ್ತಾಪ ಮಾಡಬೇಕು? ಇಲ್ಲಿಯೇ ಪ್ರಸ್ತಾಪ ಮಾಡುತ್ತೇವೆ. ಇದು ನಮ್ಮ ಸ್ವತ್ತು. ಇಲ್ಲಿಯೇ ಚರ್ಚೆ ಮಾಡಬೇಕು.

(ಗೊಂದಲ)

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರು ಏನೋ ಹೇಳಬೇಕೆಂದಿದ್ದಾರೆ. ಮಾತನಾಡಿ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ಒಂದೆರಡು ನಿಮಿಷಗಳಲ್ಲಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಅದಕ್ಕೆ ನಮ್ಮ ತಕರಾರೇನೂ ಇಲ್ಲ. ನೀವು ಅವಕಾಶವನ್ನು ನೀಡಿದರೆ ಚರ್ಚೆಗೆ ನಾವು ಸಹ ಸಿದ್ಧರಾಗಿದ್ದೇವೆ. ನಾನು ಕೂಡ ತಮ್ಮಲ್ಲಿ ಮತ್ತು ಕಾರ್ಯದರ್ಶಿಯವರಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡಿದ್ದೇನೆ. ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಾನ್ಯ ರಮೇಶ್‌ಕುಮಾರ್‌ರವರು ಒಂದು ಸಾರ್ವಜನಿಕ ಭಾಷಣವನ್ನು ಮಾಡಿದ್ದಾರೆ. ಅದು ಇಡೀ ರಾಜ್ಯದಲ್ಲೂ ಭರ್ಜರಿ ಚರ್ಚೆಯಾಗಿತ್ತು. ಅವರು ಏನು ಹೇಳಿದ್ದಾರೆಂದರೆ: **XXX (ಗೊಂದಲ)** ಇದರ ಬಗ್ಗೆ ಚರ್ಚೆ ಅವಕಾಶ ಕೊಡಬೇಕೆಂದು ನಾನು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತಿದ್ದೇನೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, **XXX**

(ಗೊಂದಲ)

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಮುಂದು)

(1120) 22.12.2022, 1.10, TCH-AK

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಿಯಮ 68ರ ಅಡಿಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕೆಂದು ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ನನಗೆ ಅದರ ಪಟ್ಟಿಯನ್ನು ಕೊಡಬೇಕು. ಅಂದರೆ ಯಾರ್ಯಾರು ಎಷ್ಟು ಗಳಿಸಿಕೊಂಡಿದ್ದಾರೆ. ಎಷ್ಟು ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದ್ದಾರೆ; (ಗೊಂದಲ) ಯಾರ್ಯಾರು ಎಂ.ಎಲ್.ಎ., ಆಗಿದ್ದರು, ಯಾರ್ಯಾರು ಎಂ.ಪಿ., ಆಗಿದ್ದರು ಮತ್ತು ಯಾರ್ಯಾರು ಸಚಿವರಾಗಿದ್ದರು; ಎಷ್ಟು ಫಂಡ್ ಬಂದಿದೆ, ಯಾರ್ಯಾರಿಗೆ ಎಷ್ಟೆಷ್ಟು ಹೋಗಿದೆ; ಇದೆಲ್ಲದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು. (ಗೊಂದಲ) ನಾವು ಕೂಡ with preparation ಬರುತ್ತೇವೆ.

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರು, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚಿವರು ಮತ್ತು ಶ್ರೀ ಸಲೀಂ ಅಹಮದ್ ರವರನ್ನು ಹೊರತುಪಡಿಸಿ, ಕಾಂಗ್ರೆಸ್ ಪಕ್ಷದ ಇನ್ನುಳಿದ ಸದಸ್ಯರು ಸದನದ ಬಾವಿಯಲ್ಲಿ ಧರಣಿ ನಿರತರಾಗಿದ್ದರು)

(ಗೊಂದಲ)

ಶ್ರೀ ಸಲೀಂ ಅಹಮದ್:- ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ., ಅವರದ್ದು 40% ಕಮಿಷನ್ ಸರ್ಕಾರ. ಇವರು ಇವತ್ತು ನಮಗೆ ಹೇಳುವುದಕ್ಕೆ ಬರುತ್ತಿದ್ದಾರೆ. ಅವರು ಆ ರೀತಿ ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ, ಇವರು ಬೇಜವಾಬ್ದಾರಿಯ ಹೇಳಿಕೆಯನ್ನು ಕೊಡುತ್ತಿದ್ದಾರೆ. ಅದಕ್ಕಾಗಿ ಅವರು ಕ್ಷಮಾಪಣೆ ಕೇಳಬೇಕು.

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ತಮ್ಮ ಪಕ್ಷದ ಸದಸ್ಯರಿಗೆ ಕುಳಿತುಕೊಳ್ಳಲು ಹೇಳಿ; ನಿಮ್ಮ ನಾಯಕರು ಮಾತನಾಡುತ್ತಾರೆ, ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಯಾರೇ ಸದಸ್ಯರು ಏನು ಬೇಕಾದರೂ ಮಾತನಾಡಬಹುದು. ಆದರೆ, ಈ ಸದನದಲ್ಲಿ ಅದನ್ನು substantiate ಮಾಡಬೇಕಾಗುತ್ತದೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- XXX

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರುಗಳೇ, ವಿರೋಧ ಪಕ್ಷದ ನಾಯಕರು ಮಾತನಾಡಲಿ, ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಡಾ.ತೇಜಸ್ವಿನಿ ಗೌಡ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ನಮ್ಮ ಲೋಕಸಭಾ ಸದಸ್ಯರು ಈ ಸದನದ ಸದಸ್ಯರಲ್ಲ. ಆದ್ದರಿಂದ ಅವರನ್ನು ಅವರು ಡಿಫೆಂಡ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅದಕ್ಕೆ ಅವಕಾಶ ಇದೆಯೇ?

(ಗೊಂದಲ)

ಸಭಾಪತಿಯವರು:- ಡಾ.ತೇಜಸ್ವಿನಿಗೌಡರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ. ನಾನು ಹೇಳುತ್ತೇನೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಸಭಾಪತಿಯವರು:- ಎಲ್ಲರೂ ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಬಿ.ಕೆ.ಹರಿಪ್ರಸಾದ್ ರವರೇ, ತಾವು ಒಂದು ನಿಮಿಷ ಮಾತನಾಡಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಸಭಾಪತಿಯವರು:- ನೀವೆಲ್ಲಾ ಈ ರೀತಿ ಮಾತನಾಡುತ್ತಿದ್ದರೆ, ಸದನವನ್ನು ಅಡ್ಡರ್ನ್ ಮಾಡಿ ಹೋಗುತ್ತೇನೆ. ನಾನು ಹೇಳುವುದನ್ನು ಸ್ವಲ್ಪ ಕೇಳಿ.

(ಗೊಂದಲ)

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ.ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, . . . (ಗೊಂದಲ)

ಸಭಾಪತಿಯವರು:- ಈಗ ತಾವೆಲ್ಲರೂ ಒಂದು ನಿಮಿಷ ಸುಮ್ಮನೆ ಇರಬೇಕು.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, . . .

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅವರು ವಿಷಯದ ಬಗ್ಗೆ ಮಾತನಾಡಬೇಕು. XXX

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಸಭಾಪತಿಯವರು:- ಮಾನ್ಯ ಎನ್.ರವಿಕುಮಾರ್‌ವರೇ, ತಾವು ಸ್ವಲ್ಪ ಕುಳಿತುಕೊಳ್ಳಿ.

(ಗೊಂದಲ)

ಸಭಾಪತಿಯವರು:- ನೋಡಿ, ಈ ಸದನದಲ್ಲಿ ಸದಸ್ಯರಲ್ಲದವರ ಬಗ್ಗೆ ಮಾತನಾಡಿದ್ದರೆ, ಅದನ್ನು ಕಡತದಿಂದ ತೆಗೆದುಹಾಕಲು ಹೇಳುತ್ತೇನೆ. ದಯಮಾಡಿ ಧರಣಿ ನಿರತರಾಗಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, XXX

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಸಭಾಪತಿಯವರು:- ಈಗ ಸದನವನ್ನು ಮಧ್ಯಾಹ್ನ 3 ಗಂಟೆ 30 ನಿಮಿಷದವರೆಗೆ ಮುಂದೂಡುತ್ತಿದ್ದೇನೆ.

(1121) 22-12-2022 3.20 ಡಿಎಸ್-ಬಿಎನ್‌ಎಸ್

(ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 1 ಗಂಟೆ 14 ಮುಂದೂಡದ ಸದನವು ಪುನಃ 3 ಗಂಟೆ 20

ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನಲಂಕರಿಸಿದರು)

೦7. ಗಮನ ಸೆಳೆಯುವ ಸೂಚನೆ

ಅ) ವಿಷಯ: ನೆಟಿ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೋಗರಿ ಬೆಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೆ, ನೆಟಿ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೋಗರಿ ಬೆಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾನ್ಯ ಕೃಷಿ ಸಚಿವರ ಗಮನವನ್ನು ಸೆಳೆಯುತ್ತಿದ್ದೇನೆ.

ಶ್ರೀ ಬಿ.ಸಿ.ಪಾಟೀಲ್(ಕೃಷಿ ಸಚಿವರು):- ಮಾನ್ಯ ಸಭಾಪತಿಯವರೆ,

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಲಬುರ್ಗಿ ಜಿಲ್ಲೆ ಮತ್ತು ಬೀದರ್ ಜಿಲ್ಲೆಯಲ್ಲಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಅಲ್ಲಿ ತೋಗರಿ ಬೆಳೆಗೆ ಸಾಕಷ್ಟು ನಷ್ಟವಾಗಿದೆ. ಕಲಬುರ್ಗಿ ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳನ್ನು ನೇಮಕ ಮಾಡಿ ಆ ಕಾಯಿಲೆ ಏಕೆ ಬಂದಿದೆ ಎಂದು ಪತ್ತೆ ಮಾಡಿ ವರದಿ ಕೊಡಬೇಕೆಂದು ಆದೇಶ ಮಾಡಿದ್ದೇವೆ. ಅದರ ಪ್ರಕಾರ ವಿಜ್ಞಾನಿಗಳು ಆ ಸ್ಥಳಗಳಿಗೆ ಭೇಟಿ ನೀಡಿದಾಗ ಈ ವರ್ಷ ಅತೀ ಹೆಚ್ಚು ಮಳೆ ಸುರಿಯಿತು. ಜೂನ್ ತಿಂಗಳಿನಲ್ಲಿ ಹೆಚ್ಚು ಮಳೆಯಾಯಿತು. ಬೆಳೆ ನಾಶ ಆಯಿತು, ನಂತರ 15 ದಿವಸಗಳ ಕಾಲ ಮಳೆ ಸಂಪೂರ್ಣವಾಗಿ ನಿಂತು ಹೋಯಿತು. ಮತ್ತೆ ಜುಲೈನಲ್ಲಿ ಪುನಃ ಬತ್ತನೆ ಮಾಡಿದರು. ಅದು ಕೂಡ ಭಾರಿ ಮಳೆಯಿಂದ ಬೆಳೆ ನಷ್ಟ ಆಗಿ 15 ದಿವಸಗಳ ಕಾಲ ಮಳೆ ನಿಂತಿದ್ದರಿಂದ ಮತ್ತು ಪೂರ್ವ ದಿಕ್ಕಿನಿಂದ ಹೆಚ್ಚು ಗಾಳಿ ಬೀಸಿದ್ದರಿಂದ ಬೇರುಗಳು ಅಲ್ಲಾಡಿ ಬರುಕು ಬಿಟ್ಟದ್ದು, ಅಲ್ಲಿ ನಾಲ್ಕು ರೀತಿಯ ರೋಗಗಳು ಫಂಗಸ್ ಮತ್ತು ವೈರಸ್ ಮೊದಲನೇ ಸಲ ಅಟ್ಯಾಕ್ ಆಗಿ ನಾಲ್ಕು ರೀತಿಯ ಕಾಯಿಲೆಗಳು ಒಟ್ಟಿಗೆ ಬಂದಿವೆ. Usually, ಒಂದೆರಡು ರೀತಿಯ ಕಾಯಿಲೆ ಬರುತ್ತಿತ್ತು. ಆದರೆ ನಾಲ್ಕು ರೀತಿಯ ಕಾಯಿಲೆಗಳು ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಇವತ್ತು ನಷ್ಟವಾಗಿದೆ.

(ಈ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಸದನದ ಬಾವಿಗೆ ಬಂದರು)

ಅದಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ input subsidy ಗುಲ್ಬರ್ಗಾ ಜಿಲ್ಲೆಯಲ್ಲಿ 2,59,404 ರೈತರಿಗೆ 239.99 ಲಕ್ಷ ರೂಪಾಯಿಗಳ ಪರಿಹಾರ ಹಣವನ್ನು ನಾವು ಬಿಡುಗಡೆ ಮಾಡಿದ್ದೇವೆ. ಬೀದರ್ ಜಿಲ್ಲೆಯಲ್ಲಿ 88 ಲಕ್ಷ 557 ರೈತರಿಗೆ 88.22 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಬಿಡುಗಡೆ ಮಾಡಿದ್ದೇವೆ. ಫಸಲು ಬಿಡುಗಡೆ ಯೋಜನೆಯಲ್ಲಿ ಗುಲ್ಬರ್ಗಾ ಜಿಲ್ಲೆಯಲ್ಲಿ 3,64,000 ರೈತರು 4,87,000 ಹೆಕ್ಟೇರ್‌ನಲ್ಲಿ ತೋಗರಿ ಬೆಳೆ ಬೆಳೆದಿದ್ದರು. ಅದರಲ್ಲಿ 1,21,000 ರೈತರು enroll ಮಾಡಿದ್ದಾರೆ. 40,000 ರೈತರಿಗೆ localised calamity ನಲ್ಲಿ ಈಗಾಗಲೇ 26.89 ಕೋಟಿ ರೂಪಾಯಿಗಳನ್ನು initiate ಮಾಡಿದ್ದೇವೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನಮ್ಮವರೆಲ್ಲರೂ ಸದನದ ಬಾವಿಯಲ್ಲಿದ್ದಾರೆ. The House is not in order. ನಾವು ಸದನದ ಬಾವಿಯಲ್ಲಿದ್ದಾಗ ತಾವು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸದನವನ್ನು ಮುಂದೂಡಿದ್ದೀರಿ. ತಮಗೆ ವಿಷಯ ಗೊತ್ತಿದೆ. ಗಂಭೀರವಾಗಿ ಒಂದು ಆರೋಪವನ್ನು ಮಾಡಿದ್ದಾರೆ. ನಾನು ನಿಮ್ಮ ಕೊಠಡಿಯಲ್ಲಿ ಬಂದಾಗಲೂ ಹೇಳಿದ್ದೇನೆ. I want to repeat it. ದಯವಿಟ್ಟು ಆಡಿಯೋ ತರಿಸಿ ನೋಡಿ. ಅದರಲ್ಲಿ ಭ್ರಷ್ಟಾಚಾರ ಎಂದು ಇದ್ದರೆ I am prepared to resign for my seat. ಇಲ್ಲದಿದ್ದರೆ ಅವರು ರಾಜೀನಾಮೆಯನ್ನು ಕೊಡಲಿ. ತಾವು ಆಡಿಯೋ ತರಿಸಿ ನೋಡಿ.

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ಬೀದರ್ ಜಿಲ್ಲೆಯಲ್ಲಿ 2 ಲಕ್ಷ ರೈತರು ಬತ್ತನೆ ಮಾಡಿದ್ದು ಅದರಲ್ಲಿ (ಗೊಂದಲ) ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆದಿದ್ದು ಅದರಲ್ಲಿ 1 ಲಕ್ಷ 28 ಸಾವಿರ ರೈತರು enroll ಆಗಿದ್ದರು. ಅದರಲ್ಲಿ 52,828 ರೈತರಿಗೆ 8.49 ಕೋಟಿ ರೂಪಾಯಿಗಳನ್ನು initiate ಮಾಡಿದ್ದೇವೆ. ಅದರಲ್ಲಿ ಎಲ್ಲ black soil ಬಹಳ ಡೀಪ್ ಆಗಿರುವುದಿಲ್ಲ ಅಂತಹ ಪ್ರದೇಶಗಳಲ್ಲಿ ತೊಗರಿ ಬೆಳೆ ಹೆಚ್ಚಾಗಿ ನಷ್ಟವಾಗಿದೆ. NDRF Guidelines 6.1 ಪ್ರಕಾರ pest diseases ಏನು ಬರುತ್ತದೆ ಅದಕ್ಕೆ NDRF ನಲ್ಲೂ ಪರಿಹಾರ ಕೊಡಬೇಕೆಂದು ಕಂದಾಯ ಇಲಾಖೆಗೆ ದಿನಾಂಕ:12-12-2022ಕ್ಕೆ ಪತ್ರವನ್ನು ಕೂಡ ಬರೆದಿದ್ದೇವೆ. ಕಂದಾಯ ಇಲಾಖೆಯವರು ಮುಂದೆ ಕ್ರಮವನ್ನು ಜರುಗಿಸಬೇಕಾಗಿದೆ. ಬಹಳಷ್ಟು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕರ್ನಾಟಕ ಸರ್ಕಾರದಿಂದ input subsidy ಏನು ಕೊಡಬೇಕು ಅದನ್ನು ಈಗಾಗಲೇ ಬೀದರ್, ಗುಲ್ಬರ್ಗಾ ಜಿಲ್ಲೆಗಳಿಗೆ ಕೊಟ್ಟಿದ್ದೇವೆ.

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ.....

ಸಭಾಪತಿಯವರು:- ಈ ವಿಷಯ ಮುಗಿಯಲಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ಸದನದ ಬಾವಿಯಲ್ಲಿ ಧರಣಿ ಮಾಡುತ್ತಿದ್ದೇವೆ. The House is not in order.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನಾನು ಹೇಳುವುದನ್ನು ಮೊದಲು ಕೇಳಿ. ನೀವು ಯಾರು ಸದನದಲ್ಲರಲ್ಲ. ನಾನು ಈಗ ಗಮನ ಸೆಳೆಯುವ ಸೂಚನೆಯನ್ನು ತೆಗೆದುಕೊಂಡಿದ್ದೇನೆ. ಈ ವಿಷಯ ಮುಗಿಯುವವರೆಗೆ ಯಾರು ಮಾತನಾಡಬೇಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ಸದನ 3.30 ಗಂಟೆಗೆ ಪ್ರಾರಂಭವಾಗುತ್ತದೆಂದು ತಾವು ನಮಗೆ ಹೇಳಿದ್ದೀರಿ. ಈಗ ಸಮಯ ಎಷ್ಟು ಎಂಬುದನ್ನು ನೋಡಿ.

ಸಭಾಪತಿಯವರು:- 3.30 ಗಂಟೆಗೆ ಸದನ ಸೇರುತ್ತೇವೆಂದು ಹೇಳಿ 3 ಗಂಟೆಗೆ ಸೇರುತ್ತೇವೆ. ಹೆಚ್ಚು ಕಡಿಮೆಯಾಗುತ್ತದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ತಾವು 10 ನಿಮಿಷ ಮೊದಲೇ ಸದನವನ್ನು ಪ್ರಾರಂಭ ಮಾಡಿದ್ದೀರಿ. ನಾವು ಧರಣಿ ಮಾಡುತ್ತಿದ್ದೇವೆ.

ಸಭಾಪತಿಯವರು:- ಈ ವಿಷಯ ಮುಗಿಯಲಿ.

(ಗೊಂದಲ)

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್‌ರವರೆ, ನೀವು ನನ್ನ ಮಾತನ್ನು ಕೇಳಿ. ನೀವು ಯಾರು ಸದನದಲ್ಲರಲ್ಲ. ಈಗ ಗಮನ ಸೆಳೆಯುವ ಸೂಚನೆಯನ್ನು ತೆಗೆದುಕೊಂಡಿದ್ದೇನೆ. ಆ ವಿಷಯ ಮುಗಿದ ನಂತರ ಮಾತನಾಡಿ. ಅಲ್ಲಿಯವರೆಗೆ ಸುಮ್ಮನೆ ಕುಳಿತುಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ನಾನು ಹೇಳುವುದು ಇಷ್ಟೆ....

ಸಭಾಪತಿಯವರು:- ಈ ವಿಷಯ ಮುಗಿಯಲಿ. ನೀವು ಸಭಾಪತಿಯವರಿಗೆ ಗೌರವ ಕೊಡುವುದಿಲ್ಲವೇ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ನಾವು ಧರಣಿ ಮಾಡುತ್ತಿರಬೇಕಾದರೆ ನೀವು 3.30 ಗಂಟೆಗೆ ಸದನ ಪ್ರಾರಂಭ ಮಾಡುತ್ತೇನೆಂದು ಹೇಳಿ 3.20 ಗಂಟೆಗೆ ಸದನವನ್ನು ಪ್ರಾರಂಭ ಮಾಡಿದರೆ ಹೇಗೆ?

ಸಭಾಪತಿಯವರು:- ಈಗ ಏನಾಯಿತು? ಮೊದಲು ಪ್ರಾರಂಭ ಮಾಡಿದ್ದು ತಪ್ಪಾ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ತಾವು ನಮಗೆ ಹೇಳಿದ್ದರೆ 3 ಗಂಟೆಗೆ ಸದನಕ್ಕೆ ಬಂದುಬಿಡುತ್ತಿದ್ದೆವು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರು ಈಗ ಸದನವನ್ನು ಪ್ರಾರಂಭ ಮಾಡಿದ್ದಾರೆ. ಮಾನ್ಯ ಸಚಿವರು ತೊಗರಿ ಬೆಳೆ ಬಗ್ಗೆ ಉತ್ತರ ಕೊಡುತ್ತಿದ್ದಾರೆ. ನಂತರ ಮಾತು ಮುಂದುವರೆಸೋಣ.

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್‌ರವರೆ, ಈಗ ಒಂದು ಸಲ ಕರೆದಿದ್ದೇನೆ ಅದು ಮುಗಿಯುವವರೆಗೆ ಏನು ಮಾತನಾಡಬೇಡಿ. ಅದು ಮುಗಿದ ನಂತರ ಮಾತನಾಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ಅದು ಹೇಗೆ? ನಾವು ಧರಣಿಯನ್ನು ಮಾಡುತ್ತಿದ್ದೇವೆ, ನೀವು ಸದನವನ್ನು ಪ್ರಾರಂಭ ಮಾಡಿಬಿಟ್ಟಿದ್ದೀರಿ.

ಸಭಾಪತಿಯವರು:- ಅದರಲ್ಲಿ ಏನು ದೊಡ್ಡ ತಪ್ಪಾಗಿದೆ?

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೆ, ಎಲ್ಲರಿಗೂ ಗೊತ್ತಿದೆ, 3.30 ಗಂಟೆಗೆ ಸದನ ಸೇರುತ್ತದೆಂದು ತಾವು ಹೇಳಿದ್ದೀರಿ.

(ಈ ಹಂತದಲ್ಲಿ ಮಾನ್ಯ ಎಂ.ನಾಗರಾಜುರವರು ಸದನದ ಬಾವಿಯಲ್ಲಿ ನಿಂತು ಮಾತನಾಡುತ್ತಿದ್ದರು)

ಸಭಾಪತಿಯವರು:- ಆಯಿತು ಇದೇನು ಸುಪ್ರೀಮ್ ಕೋರ್ಟ್?

ಶ್ರೀ ಎಂ.ನಾಗರಾಜು:- ಮಾನ್ಯ ಸಭಾಪತಿಯವರೆ, ಹಾಗಲ್ಲ, ನಿಮ್ಮ ಆದೇಶವನ್ನು ಪಾಲನೆ ಮಾಡುವವರು ನಾವು. ಅದನ್ನು defy ಮಾಡುವ ಪ್ರಶ್ನೆಯೇ ಇಲ್ಲ.

(ಈ ಹಂತದಲ್ಲಿ ಮಾನ್ಯ ಎಂ.ನಾಗರಾಜುರವರು ಸದನದ ಬಾವಿಯಲ್ಲಿ ನಿಂತು ಮಾತನಾಡುತ್ತಿದ್ದರು)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ನಾವು ಮೊದಲೇ ನಿಮಗೆ ಅಲ್ಲಯೂ ಹೇಳಿದ್ದೇವೆ. ಸಾಕಷ್ಟು ಸಮಸ್ಯೆಗಳಿವೆ.

ಸಭಾಪತಿಯವರು:- ಸಮಸ್ಯೆ ಬಗ್ಗೆ ಮಾತನಾಡುವುದಕ್ಕೆ ಬಂದಿಲ್ಲ. ಬರೀ ಜಗಳ ಮಾಡುವುದಕ್ಕೆ ಇಲ್ಲಗೆ ಬಂದಿದ್ದೀರಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ನೀವು ನಮಗೆ ನ್ಯಾಯ ಕೊಡಬೇಕಲ್ಲವೇ?

ಸಭಾಪತಿಯವರು:- ನಿಮಗೆ ಕಿಮ್ಮತ್ತು ಇಲ್ಲವೇ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ತಮಗೆ ನೋಟಿಸ್‌ನ್ನು ಕೊಟ್ಟಿದ್ದೇವೆ. ನಾವು ಧರಣಿ ಮಾಡುತ್ತಿದ್ದೇವೆ. 3.30 ಗಂಟೆಗೆ ಸದನ ಪ್ರಾರಂಭ ಮಾಡುತ್ತೇನೆಂದು ಹೇಳಿ 3.20 ಗಂಟೆಗೆ ಪ್ರಾರಂಭ ಮಾಡಿಬಿಟ್ಟಿದ್ದೀರಿ.

ಸಭಾಪತಿಯವರು:- ಏಕೆ ಮಾಡಬಾರದು, ನಿಮ್ಮನ್ನು ಕೇಳಿ ನಾನು ಸದನವನ್ನು ಪ್ರಾರಂಭ ಮಾಡಬೇಕೇ? ಮೊದಲೇ ಸದನವನ್ನು ಏಕೆ ಪ್ರಾರಂಭ ಮಾಡಬಾರದು? ಆಯಿತು, ಈಗ 3.20 ಗಂಟೆಗೆ ಪ್ರಾರಂಭ ಮಾಡಿದ್ದೇನೆ, ಈಗ ಏನು ತಪ್ಪಿದೆ? ಸದನ ಪ್ರಾರಂಭವಾದಾಗ ಸದನಕ್ಕೆ ಬರುವುದು ನಿಮ್ಮ ಕರ್ತವ್ಯವಾಗಿದೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೆ, ಹೌದು, ನಾನು ಇಲ್ಲ ಎಂದು ಹೇಳುತ್ತಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, 3.30 ಗಂಟೆಗೆ ಸದನ ಪ್ರಾರಂಭ ಮಾಡುತ್ತೇನೆಂದು ತಾವು ಹೇಳಿದ್ದೀರಿ. ನಾನು ಕೂಡ ಅಲ್ಲ ಇದ್ದೆ. ಕಾನೂನು ಸಚಿವರು ಇದ್ದರು. ತಾವು 3 ಗಂಟೆ ಎಂದು ಹೇಳಿದಿರಿ, ಅವರು 3.30 ಗಂಟೆಗೆ ಸೇರೋಣವೆಂದು ಹೇಳಿದರು. ಅಲ್ಲ ಮಾನ್ಯ ಸಭಾನಾಯಕರು ಇದ್ದರು. ತಾವು 3.30 ಗಂಟೆಗೆ ಎಂದು ಹೇಳಿದ ಮೇಲೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇರೆ ಕೆಲಸಗಳೆಲ್ಲಾ ಮಾಡಿಕೊಂಡು ನಾವು ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಬರುತ್ತೇವೆ. ಆ ರೀತಿ ಯಾವಾಗ ಬೇಕಾದರೂ ಕರೆಯಬಹುದು. ನಮ್ಮದೇನೂ ಅಭ್ಯಂತರವಿಲ್ಲ. ನೀವು ಬರಬೇಡಿ ಎಂದು ಹೇಳಿದರೆ ಸೀದಾ ನಾವು ಹೋಗುತ್ತಿರುತ್ತೇವೆ. ಅದಕ್ಕೂ ಅಭ್ಯಂತರವಿಲ್ಲ. ಸದನದಲ್ಲಿ ಚರ್ಚೆಯಾಗಬೇಕೆಂದರೆ, ತಾವೇ ನಿಯಮ ಎಂದು ಹೇಳುತ್ತೀರಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ಮಾನ್ಯ ತಿಪ್ಪೇಸ್ವಾಮಿಯವರು ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಕೃಷಿ ಸಚಿವರು ಉತ್ತರ ಕೊಡುತ್ತಿದ್ದಾರೆ. ಅದು ಮುಗಿಯಲಿ. ಆಮೇಲೆ ಚರ್ಚೆ ಮಾಡೋಣ.

(ಮುಂದು)

(1122) 22/12/2022/ಎಸ್‌ಪಿಆರ್-ಜಿಆರ್/3:30

(ಸಭಾಪತಿಯವರ ಉಪಸ್ಥಿತಿ)

(ಈ ಹಂತದಲ್ಲಿ ವಿರೋಧಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿಪ್ರಸಾದ್‌ವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಇನ್ನುಳಿದ ಎಲ್ಲಾ ಸದಸ್ಯರು ಸದನದ ಬಾವಿಯಲ್ಲಿದ್ದರು)

ಸಭಾಪತಿಯವರು:- ನಾನು ಕೇಳಿದಾಗ ಕೋರ್ಂ ಇದೆ ಎಂದು ತಿಳಿಸಿದರು. ನಾನು ಸಾಮಾನ್ಯವಾಗಿ 10 ನಿಮಿಷಗಳ ಮೊದಲು ಬರುತ್ತೇನೆ; ಅದು ನಿಜ. ಸದಸ್ಯರು ಎಲ್ಲಗೋ ತುರ್ತಾಗಿ ಹೋಗುವವರಿದ್ದರು; ಹೀಗಾಗಿ ಅವರ ಗಮನ ಸೆಳೆಯುವ ಸೂಚನೆಯನ್ನು ಮೊದಲು ತೆಗೆದುಕೊಳ್ಳುವಂತೆ ಕೇಳಿದರು. ಹೀಗಾಗಿ ಅದನ್ನು ತೆಗೆದುಕೊಳ್ಳಲಾಯಿತು. ಈಗ ಅದು ಮುಗಿಯುವವರೆಗೆ ತಡೆಯಿರಿ, ಅದು ಮುಗಿದ ತಕ್ಷಣವೇ ಮಾತನಾಡೋಣ ಎಂದು ಹೇಳಿದ್ದೇನೆ. ಇದರಲ್ಲಿ ಏನು ತಪ್ಪಿದೆ?

೦೩. ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳನ್ನು ನೇಮಕ ಮಾಡುವುದಕ್ಕೆ ಸುಮಾರು ೮ ರಿಂದ 15 ಕೋಟಿ ರೂಪಾಯಿಗಳಷ್ಟು ಲಂಚ ಕೊಡಬೇಕೆಂದು ಹೇಳಿರುವ ಬಗ್ಗೆ (ಮುಂದುವರೆದ ಚರ್ಚೆ)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದರಲ್ಲಿ ತಪ್ಪೇನು ಇಲ್ಲ. ನಾವು ನಿಮಗೆ ತಪ್ಪು ಎಂದು ಹೇಳುವುದೇ ಇಲ್ಲ. ಇದು ತಪ್ಪಲ್ಲ. ಆದರೆ, ನಾವು ಬೆಳಗ್ಗೆ ಆಗಿರುವ ವಿಚಾರವನ್ನು ತೆಗೆದುಕೊಳ್ಳಬೇಕೆಂದು ಕೇಳುತ್ತಿದ್ದೇವೆ; ಏಕೆಂದರೆ, ಅದು ಬಹಳ ಗಂಭೀರವಾದ ವಿಚಾರವಾಗಿದೆ. ಸದಸ್ಯರೊಬ್ಬರು ಈ ರಾಷ್ಟ್ರದ ಪ್ರಧಾನ ಮಂತ್ರಿಗಳಿಗೆ ಬಹಳವಾಗಿ ಅಪವಾದವನ್ನು ಮಾಡಿದ್ದಾರೆ; ಮತ್ತು ನಮ್ಮ ಪಕ್ಷದ ಮಾಜಿ ಸಭಾಧ್ಯಕ್ಷರವರು ಮಾಡಿದ ಭಾಷಣದ ಬಗ್ಗೆ ಭ್ರಷ್ಟಾಚಾರ ಎಂಬುದಾಗಿ ಹೇಳಿದ್ದಾರೆ. ಒಂದು ವೇಳೆ, XXX ಭ್ರಷ್ಟಾಚಾರ ಎಂಬುದಾಗಿ ಹೇಳಿದ್ದರೆ, ನಾನು ಈ ಸದನದ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುತ್ತೇನೆ. ಒಂದು ವೇಳೆ ಇಲ್ಲವೆಂದಾದರೆ, ಅವರು ರಾಜೀನಾಮೆ ನೀಡುತ್ತಾರೆಯೇ ಎಂದು ತಾವು ಕೇಳಬೇಕು. ನಾನು ಎರಡಕ್ಕೂ ಸಿದ್ಧನಿದ್ದೇನೆ. ಯಾರ ಮೇಲೆಯೂ ಸುಮ್ಮನೆ ಆಪಾದನೆ ಮಾಡಿ, ಓಡಿ ಹೋಗುವುದಕ್ಕಾಗುವುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ shoot and scoot ಎಂದು ಹೇಳುತ್ತಾರೆ. ಆದ್ದರಿಂದ XXX ಅವರು ಹೇಳಿದ್ದನ್ನು ಹಿಂತೆಗೆದುಕೊಂಡು ಕ್ಷಮಾಪಣೆ ಕೇಳಬೇಕು; XXX

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅವರು ಏನು ಹೇಳಿದ್ದಾರೆ ಅದಕ್ಕೆ ನಮ್ಮ ಸದಸ್ಯರು ಉತ್ತರ ಕೊಟ್ಟಿದ್ದಾರೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, XXX ಎಂದು ಹೇಳಿದ್ದಾರೆ.

(ಗೊಂದಲ)

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಭ್ರಷ್ಟಾಚಾರದಲ್ಲ ಮುಳುಗಿರುವ ಜನ ಇವರು. ದಿನನಿತ್ಯ ಶೇಕಡಾವಾರು 40 ರಿಂದ 60ಕ್ಕೆ ಹೋಗುತ್ತದೆ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, XXX

(ಗೊಂದಲ)

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, XXX ... (ಗೊಂದಲ) ವಾಪಸ್ಸು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಅಳಿಯ ಅಲ್ಲ; ಮಗಳ ಗಂಡ ಎನ್ನುವಂತೆ

(ಗೊಂದಲ)

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಶ್ರೀ ಸೋಮಶೇಖರ್‌ವರೇ ನೀವು ಅವರೊಂದಿಗೆ ಮಾತನಾಡಬೇಡಿ. (ಗೊಂದಲ) ಸದನದ ಬಾವಿಯಲ್ಲಿದ್ದವರು ದಯಮಾಡಿ ಯಾರೂ ಸಹ ಮಾತನಾಡಬೇಡಿ. ಇದನ್ನು ನಾನು ಹತ್ತು ಬಾರಿ ಹೇಳಿದ್ದೇನೆ. ಆದರೂ ಮತ್ತೊಮ್ಮೆ ಹೇಳುತ್ತೇನೆ. ಸದನದ ಬಾವಿಯಲ್ಲಿ ಸುಮ್ಮನೆ ನಿಂತುಕೊಳ್ಳಿ.

(ಈ ಹಂತದಲ್ಲಿ ಸದನದ ಬಾವಿಯಲ್ಲಿ ಧರಣಿ ನಿಂತ ಕಾಂಗ್ರೆಸ್ ಪಕ್ಷದ ಸದಸ್ಯರು
ಘೋಷಣೆಗಳನ್ನು ಕೂಗುತ್ತಿದ್ದರು)

ಸಭಾಪತಿಯವರು:- ಇದಕ್ಕೇನಾದರೂ ಮಾನ ಮರ್ಯಾದೆ ಇದೆಯೇ?

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, XXX ಅಂದರೆ ಏನರ್ಥ?

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಸದನದ ಬಾವಿಯಲ್ಲಿರುವವರು ಕೂಗಬಾರದು. (ಗೊಂದಲ) ಇದು ಯಾವ ರೀತಿಯ ನ್ಯಾಯ?

(ಗೊಂದಲ)

ಸಭಾಪತಿಯವರು:- ನಾನು ಹೇಳುವುದನ್ನು ಇವರುಗಳು ಕೇಳುವುದಿಲ್ಲವೆಂದರೆ ಹೇಗೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇವರಿಗೆ ಸದನದ ಬಗ್ಗೆ ಆಸಕ್ತಿ ಇಲ್ಲ. ಕೃಷಿ ಮತ್ತು ಪಶುಸಂಗೋಪನೆಯ ವಿಷಯಗಳ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ಸದನವನ್ನು ನಡೆಸುವ ಆಸಕ್ತಿ ಇವರಿಗಿಲ್ಲ. ಹೀಗಾಗಿ ಈ ರೀತಿಯಾಗಿ ಇವರೆಲ್ಲಾ ಮಾಡುತ್ತಿದ್ದಾರೆ. (ಗೊಂದಲ) ವಿರೋಧ ಪಕ್ಷದವರು ಎಲ್ಲಗೆ ಹೋಗಿ ಬಂದದ್ದು? ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಲಿಗೆ ಹೋಗಿ ಬಂದದ್ದೇ? ಮಾನ್ಯ ಸಭಾಪತಿಯವರೇ, ತಾವು ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ ಹೇಳಿ. (ಗೊಂದಲ) ಇವರ ಪಕ್ಷದ ಅಧ್ಯಕ್ಷರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿ ಬಂದಿದ್ದೇ?

XXX ಮಾನ್ಯ ಸಭಾಪತಿಯವರ ಅಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಸಭಾಪತಿಯವರು:- ಸಭಾನಾಯಕರೇ, ಒಂದು ನಿಮಿಷ ಕುಳಿತುಕೊಳ್ಳಿ.

(ಗೊಂದಲ)

ಡಾ|| ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಇದು ಸದನದ ಬಾವಿಯಾಗಿದ್ದು; ರಸ್ತೆಯಲ್ಲ. (ಗೊಂದಲ) ವಿಷಯ ಚರ್ಚೆಗೆ ಬರದೇ, ಇದು ಪಲಾಯನವಾದವಾಗಿದೆ. (ಗೊಂದಲ) ಚರ್ಚೆ ಮಾಡುವುದಕ್ಕೆ ಇವರಿಗೆ ನೈತಿಕತೆ ಹಾಗೂ ನೈತಿಕ ಶಕ್ತಿ ಇಲ್ಲ. (ಗೊಂದಲ) ಇದು ಕಾಂಗ್ರೆಸ್‌ನ ಪಲಾಯನವಾದವಾಗಿದೆ.

(ಗೊಂದಲ)

(ಈ ಹಂತದಲ್ಲಿ ಶ್ರೀ ಎನ್.ರವಿಕುಮಾರ್ ಹಾಗೂ ಶ್ರೀ ಮುನಿರಾಜುಗೌಡ ಪಿ.ಎಂ. ರವರುಗಳೂ ಸಹ ತಮ್ಮ ಸ್ಥಾನಗಳಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು)

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ. ವಿರೋಧ ಪಕ್ಷದ ನಾಯಕರೇ ನಾನು ನಿಮ್ಮನ್ನು ಇಷ್ಟೇ ಕೇಳುತ್ತೇನೆ. ಈ ಸಂದರ್ಭದಲ್ಲಿ ನಾನೊಂದು ಉದಾಹರಣೆಯನ್ನು ಉಲ್ಲೇಖಿಸಬಯಸುತ್ತೇನೆ. ನಾವು ಟೋರೆಂಟೋಗೆ ಹೋಗಿದ್ದೇವು. ಅಲ್ಲಿ ನಿಮ್ಮ ಸ್ನೇಹಿತರೊಬ್ಬರು ಇದ್ದರು. ಕನ್ನಡ ಸಂಘದಿಂದ ನಮ್ಮನ್ನು ಸತ್ಕಾರ ಮಾಡಲು ಅಲ್ಲಿಗೆ ಕರೆದಿದ್ದರು. ಅವರು ನನ್ನನ್ನು ಕುರಿತು “ತಾವು ಬಹಳ ಹಿರಿಯ ಸದಸ್ಯರು ಇದ್ದೀರಿ, ನಮ್ಮ ಹರಿಪ್ರಸಾದ್‌ರವರು ಅಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಿಮ್ಮಲ್ಲಿನ ಸದನ ನಡೆಯುವುದನ್ನು ನೋಡಿದರೆ, ನಿಮ್ಮ ವಿಧಾನ ಪರಿಷತ್ತನ್ನು ರದ್ದು ಮಾಡಬೇಕು” ಎಂದು ಅವರು ನನಗೆ ಹೇಳಿದರು. ನೀವು ರೀತಿಯಾಗಿ ವರ್ತಿಸಿದರೆ, ನಾನು ಸದನವನ್ನು ನಡೆಸುವುದಾದರೂ ಹೇಗೆ ಎಂದು ನೀವೇ ನನಗೆ ಹೇಳಿ. ಈ ರೀತಿಯಾಗಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರೆ, ನಿಮಗೆ ಏನೂ ಅನ್ನಿಸುವುದಿಲ್ಲವೇ? ಅದನ್ನು ನನ್ನ ಬಾಯಲ್ಲಿ ತರಿಸಬೇಡಿ. (ಗೊಂದಲ) ಯಾರಾದರೂ ಒಬ್ಬರು ಮಾತನಾಡಿ; ಹುಡುಗಾಡಿಕೆ ಮಾಡುತ್ತೀರಾ? ನಿಮಗೆ ಎಷ್ಟು ಅಂತ ಹೇಳಬೇಕು?

(ಗೊಂದಲ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಅವರುಗಳು ತಮ್ಮ ಬಾಯಿಗೆ ಬಂದ ಹಾಗೆ ಮಾತನಾಡಬಹುದೇ?

ಸಭಾಪತಿಯವರು:- ನೀವು ಏನು ಮಾತನಾಡುತ್ತೀರಿ? ನಿಮಗೆ ತಲೆ ಇದೆಯೇ? ಏನಾದರೂ ಮಾತನಾಡುತ್ತೀರಲ್ಲ?

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, you are the Chairman. you should control the House. You should bring the House into order.

ಸಭಾಪತಿಯವರು:- ನಸೀರ್‌ರವರೇ, ನೀವು ಏನು ಮಾತನಾಡುತ್ತೀರಲ್ಲ? ನಿಮ್ಮನ್ನು ಹೊರಗೆ ಹಾಕಬೇಕಷ್ಟೆ. ನೀವೇನಾದರೂ ಹುಡುಗಾಟಕೆ ಮಾಡುತ್ತೀರಾ?

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ,

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವೊಬ್ಬರೇ ಸದನದ ಬಾವಿಗೆ ಬಂದು ಗಲಾಟೆ ಮಾಡುವವರಲ್ಲ. ಅವರೂ ಸಹ ಅದನ್ನು ಮಾಡಿದ್ದಾರೆ. ನಾನು ಹೇಳುವುದನ್ನು ಕೇಳಿ. ಅವರ ನಾಯಕರಾದ ಅರುಣ್ ಜೆಟ್ಟಿ ರವರು disruption is a part of democracy ಎಂಬುದಾಗಿ ಹೇಳಿದ್ದರು.

ಸಭಾಪತಿಯವರು:- ನಾನು ಹೇಳುವುದನ್ನು ಒಂದು ನಿಮಿಷ ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಅದನ್ನೇ ಮಾಡುತ್ತಿದ್ದೇವೆ. ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಈ ಸದನವನ್ನು ನಡೆಸಲು ಈ ಸದನವನ್ನು ಹೇಗೆ ನಡೆಸಬೇಕು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, disruption ಆಗುತ್ತದೆ ಎಂದು ಹೇಳಿ ಸಂಸತ್ತನ್ನು ಮುಚ್ಚುತ್ತೀರಾ?

ಸಭಾಪತಿಯವರು:- ನಾನು ಸದನವನ್ನು ನಡೆಸಲು ಹೇಳುತ್ತಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸದನವನ್ನು ನಡೆಸಬೇಕಾದರೆ, ಅವರು ಬಳಸಿದ ಪದವನ್ನು ಹಿಂಪಡೆದು, ಕ್ಷಮೆ ಕೇಳಬೇಕು.

ಸಭಾಪತಿಯವರು:- ನಾನು ಅದನ್ನು ಕಡತದಿಂದ ತೆಗೆದು ಹಾಕಿದ್ದೇನೆ. ನಾನು ಹೇಳುವುದನ್ನು ಕೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಇದು ಕಡತದಿಂದ ತೆಗೆಯುವ ಪ್ರಶ್ನೆ ಅಲ್ಲ; ಇಡೀ ಪ್ರಪಂಚ ಮತ್ತು ದೇಶ ಅವರು ಮಾತನಾಡಿರುವುದನ್ನು ನೋಡಿದೆ. ತಾವು ಕಡತದಿಂದ ತೆಗೆದಿರಬಹುದು.

(ಗೊಂದಲ)

ಸಭಾಪತಿಯವರು:- ಒಂದು ನಿಮಿಷ ಕುಳಿತುಕೊಳ್ಳಿ. ನಿಮ್ಮ ಪಕ್ಷದ ನಸೀರ್ ಅಹ್ಮದ್ ರವರಿಗೆ ಮೊದಲು ಚಂದ ಮಾತನಾಡಲು ಕಳಿಸಿಕೊಡಿ. ಕನ್ನಡದಲ್ಲಿ ಮಾತನಾಡಲು ತಿಳಿಸಿ. ಅವರು ಹೇಗೆ ಬೇಕೋ ಹಾಗೆ ಮಾತನಾಡುತ್ತಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ಕಳಿಯುವುದು ಇರಲಿ.

ಸಭಾಪತಿಯವರು:- ಸ್ವಲ್ಪ commonsense ಇರಬೇಕು.

ಶ್ರೀ ನಸೀರ್ ಅಹ್ಮದ್(ತಮ್ಮ ಸ್ಥಾನದಿಂದ):- ಮಾನ್ಯ ಸಭಾಪತಿಯವರೇ, ಅವರು ಸೈಲೆಂಟ್ ಆಗಿದ್ದರೆ, ನಾವು ಚಂದದಲ್ಲಿ ಮಾತನಾಡುವುದನ್ನು ಕಳಿಯುತ್ತೇವೆ.

ಸಭಾಪತಿಯವರು:- ಸುಮ್ಮನೆ ಕುಳಿತುಕೊಳ್ಳಿ. ಒಂದು ನಿಮಿಷ ಯಾರೂ ಮಾತನಾಡಬೇಡಿ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರ ಕರ್ನಾಟಕದ ವಿಷಯವು ಬಹಳ ಗಂಭೀರವಾಗಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಲ್ಲಿ ತೊಗರಿಬೆಳೆ ನಾಶವಾಗಿದೆ. ಇದರ ಬಗ್ಗೆ ಚರ್ಚೆಯಾಗಬೇಕಾದರೆ, ...

ಸಭಾಪತಿಯವರು:- ನಾನು ಏನು ಮಾಡಬೇಕು?

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಹಾಲ ಇರುವ ಅಲ್ಪಾವಧಿಯ ಅಧಿವೇಶನದ ಸಂದರ್ಭದಲ್ಲಿ ಅವಕಾಶ ದೊರೆತಿದೆ. ಹೀಗಾಗಿ ನಾವು ಈ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತರ ಕರ್ನಾಟಕದ ಜನತೆಗೆ ನ್ಯಾಯ ಕೊಡಬೇಕು. ವಿಷಯದ ಬಗ್ಗೆ ಸರಿಯಾದ ಚರ್ಚೆಗಳಾಗಬೇಕು. ಅವರಿಗೆ ನಾವು ಈ ರೀತಿಯ ನ್ಯಾಯವನ್ನು ಕೊಡಬೇಕೇ? ದಯಮಾಡಿ ಗಂಭೀರ ವಿಷಯದ ಬಗ್ಗೆ

ಸಭಾಪತಿಯವರು:- ಶ್ರೀ ಭೋಜೇಗೌಡರೇ, ನಾನು ಏನು ಮಾಡಬೇಕೆಂದು ನನಗೆ ಹೇಳಿ. ಈಗ ನಾನು ಅವರಿಗೆ ಸಮಾಧಾನ ಹೇಳಿದ್ದೇನೆ. ಆದರೂ ಸಹ ಅವರುಗಳು ಈ ರೀತಿಯ ಧಿಕ್ಕಾರವನ್ನು ಕೂಗಿದರೆ ಹೇಗೆ, ಮುಖ್ಯ ಸಚಿವರು ಬಂದು ಇಲ್ಲಿ ಹೀಗೆ ಕೂಗಾಡಿದರೆ ಹೇಗೆ? ಇವರುಗಳಿಗೆ ಏನಾದರೂ ಸರಿ ಎನ್ನಿಸುತ್ತದೆಯೇ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಯಮಾಡಿ ವಿರೋಧ ಪಕ್ಷದ ಸದಸ್ಯರನ್ನು ನೀವು ಟಾರ್ಗೆಟ್ ಮಾಡಬೇಡಿ. ಆಡಳಿತ ಪಕ್ಷದ ಸದಸ್ಯರಿಗೂ ಸಹ ತಾವು ಹೇಳಿ. ಅವರುಗಳು ಮಾತನಾಡುವಾಗ ಅವರ ನಾಲಗೆಯ ಹಿಡಿತವಿರಲಿ. ನಮಗೂ ಸಹ ಆ ರೀತಿಯ ಭಾಷೆಗಳನ್ನು ಮಾತನಾಡಲು ಬರುತ್ತದೆ.

ಸಭಾಪತಿಯವರು:- ಒಂದು ನಿಮಿಷ. ನಾನು ಹೇಳುವುದನ್ನು ನೀವು ಕೇಳುವುದಕ್ಕೆ ತಯಾರಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಯವಿಟ್ಟು ವಿರೋಧ ಪಕ್ಷದ ಸದಸ್ಯರನ್ನು ನೀವು ಟಾರ್ಗೆಟ್ ಮಾಡಬೇಡಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಒಂದು ನಿಮಿಷ ನಾನು ಹೇಳುವುದನ್ನು ಕೇಳಿ. ಯಾರು ತಪ್ಪು ಮಾಡಿದರೂ ಸಹ ನಾನು ಹೇಳುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರೂ ಸಹ ತಪ್ಪು ಮಾಡಿದ್ದಾರೆ. ಹೀಗಾಗಿ ಕ್ಷಮೆಯನ್ನು ಕೇಳುವುದಕ್ಕೆ ಹೇಳಿ.

ಸಭಾಪತಿಯವರು:- ನಾನು ಅವರಿಗೆ ಹೇಳುತ್ತಿದ್ದೇನೆ. ನಾನು ಹೇಳುವವರೆಗೆ ತಾವು ಸುಮ್ಮನಿರುವುದಿಲ್ಲ. ನೀವುಗಳು ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆಯಿತು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿ. ಉಭಯೇತರರನ್ನು ದಯವಿಟ್ಟು ತಮ್ಮ ಕಛೇರಿಗೆ ಕರೆದು, ಮಾತನಾಡಿ.

(ಮುಂದು)

1123/22-12-2022/3-40/bkp-gr

ಸಭಾಪತಿಯವರು:- ಶ್ರೀಯುತ ರವಿಕುಮಾರ್‌ವರೇ, ಈ ವಿಚಾರವಾಗಿ ನೀವು ಏನು ಮಾತನಾಡಿದಿರಿ ಎಂದು ಹೇಳಿ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಇದರ ಬಗ್ಗೆ ಸ್ಪಷ್ಟೀಕರಣ ಕೊಡುತ್ತೇನೆ.

ಸಭಾಪತಿಯವರು:- ನೀವು ಮಾತನಾಡಿರುವುದನ್ನೆಲ್ಲಾ ಈಗಾಗಲೇ ಕಡತದಿಂದ ತೆಗೆದು ಹಾಕಿದ್ದೇನೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಮಾತನಾಡುವಾಗ ಕಾಂಗ್ರೆಸ್ ನಾಯಕರಾದ, ಗೌರವಾನ್ವಿತ ಶ್ರೀ ರಮೇಶ್ ಕುಮಾರ್‌ವರು ಏನು ಭಾಷಣ ಮಾಡಿದ್ದಾರೆಂದರೆ, ನಾವು ನೆಹರು ಕಾಲದಿಂದ ಹಿಡಿದುಕೊಂಡು ಇವತ್ತಿನವರೆಗೆ. . .

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು) ಮಾನ್ಯ ಸಭಾಪತಿಯವರೆ,

ಶ್ರೀ ಎನ್. ರವಿಕುಮಾರ್:- ಶ್ರೀಯುತ ಪ್ರಕಾಶ್ ಕೆ. ರಾಥೋಡ್ ರವರೆ, ನಾನು ಮಾತನಾಡುವುದನ್ನು ಮುಗಿಸಲಕ್ಕೆ ಬಿಡಿ. ಮಾನ್ಯ ಸಭಾಪತಿಯವರು ನನಗೆ ಮಾತನಾಡಲಕ್ಕೆ ಅವಕಾಶ ಕೊಟ್ಟಿದ್ದಾರೆ. ಮುಗಿಸೋಣ.

ಸಭಾಪತಿಯವರು:- ಒಂದು ನಿಮಿಷ. ಅವರು ಏನು ಹೇಳಿದ್ದಾರೆನ್ನುವುದನ್ನು ನೀವು ಕೇಳಲ ಎಂದು ನಾನು ಅವರಿಗೆ ಮತ್ತೊಮ್ಮೆ ಮಾತನಾಡಲಕ್ಕೆ ಅವಕಾಶ ಕೊಟ್ಟಿದ್ದೇನೆ .

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಅವರ ಎರಡು ಪದಗಳಿಗೆ ನಿಮಗೆ ಅಭ್ಯಕ್ತ ಮಾಡಿದ್ದೇವೆ . ಅವರು ಹೇಳಿರುವಂತಹದ್ದು.

XXX

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೆ, ನಾನು ಏನು ಹೇಳಿದ್ದೇನೆಂದು ಒಂದೆರಡು ಲೈನ್‌ಗಳಲ್ಲಿ ಹೇಳುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು) ಮಾನ್ಯ ಸಭಾಪತಿಯವರೆ, ಅವರು ಮತ್ತೆ ಏನು ಹೇಳುತ್ತಾರೆ. ಮತ್ತೆ ಶ್ರೀ ರಮೇಶ್ ಕುಮಾರ್ ಎಂದೇ ಪ್ರಾರಂಭ ಮಾಡುತ್ತಾರೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೆ XXX

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ||ತೇಜಸ್ವಿನಿ ಗೌಡ: ಮಾನ್ಯ ಸಭಾಪತಿಯವರೆ, ಪೀಠದಿಂದ ತಾವು ಅವರು ಮಾತನಾಡಲಕ್ಕೆ ಅವಕಾಶ ಕೊಟ್ಟಿದ್ದೀರಿ. ಅದು ಅವರ ಹಕ್ಕು. ಆದರೆ, ಮಾನ್ಯ ಸದಸ್ಯರು ಸ್ಪಷ್ಟನೆ ಕೊಡಲಕ್ಕೆ ಅವಕಾಶ ಕೊಡದಿದ್ದರೆ ಇದು ದಬಾವಣೆ ಅಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, 3-4 ತಲೆಮಾರು ಎಂದರೆ ಭ್ರಷ್ಟಾಚಾರ ಮಾಡಿ ಹಣ ಮಾಡಿಲ್ಲ. ನಮ್ಮ ಕುಟುಂಬದವರು ವ್ಯವಸಾಯ ಮಾಡುತ್ತಾರೆ, ವ್ಯವಹಾರಗಳನ್ನಿಟ್ಟುಕೊಂಡಿದ್ದಾರೆ, ಅದರಿಂದ ಹಣ ಮಾಡಿದ್ದೇವೆಂದು ಹೇಳುತ್ತಾರೆ. ಇದನ್ನು ಭ್ರಷ್ಟಾಚಾರದಿಂದ ಮಾಡಿದ್ದೇವೆಂದು ಶ್ರೀ ರಮೇಶ್ ಕುಮಾರ್ ಹೇಳಲಿಲ್ಲ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೆ, ವ್ಯವಸಾಯ ಎಂದು ಹೇಳಲೇ ಇಲ್ಲ. ವ್ಯಾಪಾರ ಎಂದಾಗಲಿ, ಬಿಸಿನೆಸ್ ಎಂದಾಗಲಿ ಹೇಳಲಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಇವರ ತರಹ 40% ಕಮಿಷನ್ ಹೊಡೆದುಕೊಂಡು ಇವರ ಮುಖ್ಯಮಂತ್ರಿಗಳು ಜೈಲಿಗೆ ಹೋದರಲ್ಲಾ, ಅದರಂತೆ ಭ್ರಷ್ಟಾಚಾರದ ಹಣ ತೆಗೆದುಕೊಂಡಿಲ್ಲ. ಅವರು ಏನು ಮಾತನಾಡಿದ್ದಾರೆ, ಅದರ ಬಗ್ಗೆ ಕ್ಷಮೆ ಕೇಳಲಕ್ಕೆ ಹೇಳಿ.

(ಗೊಂದಲ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ಎರಡೇ ಲೈನ್‌ನಲ್ಲಿ ಹೇಳುತ್ತೇನೆ. ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಮಾತನಾಡಲಕ್ಕೆ ಅವಕಾಶ ಕೊಟ್ಟರೆ ಮತ್ತೆ ಅವರು ಅದನ್ನೇ ರಿಪೀಟ್ ಮಾಡುತ್ತಾರೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು: ಒಂದು ಸೆಕೆಂಡ್. ಸಭಾನಾಯಕರು, ಸರ್ಕಾರಿ ಮುಖ್ಯ ಸಚೀತಕರು; ವಿರೋಧ ಪಕ್ಷದ ನಾಯಕರು, ವಿರೋಧ ಪಕ್ಷದ ಮುಖ್ಯ ಸಚೀತಕರು; ಶ್ರೀಯುತ ಮರಿತಿಬ್ಬೇಗೌಡರವರು ಹಾಗೂ ಶ್ರೀ ಎನ್. ಎಲ್.ಬೋಜೇಗೌಡ ರವರು ದಯಮಾಡಿ ನನ್ನ ಚೀಂಬರ್‌ಗೆ ಬನ್ನಿ. ಈಗ ಸದನವನ್ನು 10 ನಿಮಿಷಗಳ ಕಾಲ ...

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, **XXX**

ಸಭಾಪತಿಯವರು:- ಬೇಡ, ಆ ವಿಚಾರಗಳೆಲ್ಲಾ ಈಗ ಬೇಡ. ಈಗ ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿದೆ.

(1124) 22.12.2022 04.30 YL-VK

(ಮಧ್ಯಾಹ್ನ 3 ಗಂಟೆ 42 ನಿಮಿಷಕ್ಕೆ 10 ನಿಮಿಷಗಳ ಕಾಲ ಮುಂದೂಡಿದ ಸದನವು ಪುನಃ 4 ಗಂಟೆ 32 ನಿಮಿಷಕ್ಕೆ ಸಮಾವೇಶಗೊಂಡಿತು)

(ಸಭಾಪತಿಯವರು ಸಭಾಪೀಠದಲ್ಲ ಉಪಸ್ಥಿತರಾದರು)

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಸದನದ ಬಾವಿಗೆ ಬಂದು ಧರಣಿ ನಿರತರಾದರು)

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಘನತೆ-ಗೌರವದ ಪ್ರಶ್ನೆಯಾಗಿದೆ. ಈ ರಾಷ್ಟ್ರದ ಮೊಟ್ಟ ಮೊದಲ ಪ್ರಧಾನ ಮಂತ್ರಿಗಳು ಹಾಗೂ ಸ್ವತಂತ್ರ ಹೋರಾಟಗಾರರ ಪ್ರಶ್ನೆಯಾಗಿರುವುದರಿಂದ ಕ್ಷಮಾಪಣೆ ಕೇಳುವವರೆಗೂ ಸದನ ನಡೆಸುವುದಿಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ತಮಗೆ ವಿಡಿಯೋವನ್ನು ಸಹ ತೋರಿಸಿದ್ದೇನೆ. ಆ ವಿಡಿಯೋದಲ್ಲಿ ಸಹ ಭ್ರಷ್ಟಚಾರ ಎಂಬ ಪದವನ್ನು ಬಳಸಿಲ್ಲ. ಅವರು ಸಾವಿರ ಮಾತುಗಳನ್ನು ಹೇಳಬಹುದು. ಆ ವಿಡಿಯೋವನ್ನು ನೋಡಿ ತಮಗೆ

XXX ಮಾನ್ಯ ಸಭಾಪತಿಯವರ ಅಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನವರಿಕೆಯಾಗಿದ್ದರೆ ದಯವಿಟ್ಟು ಅವರಿಗೆ ಕ್ಷಮಾಪಣೆ ಕೇಳಲು ಹೇಳಿ. ಇಲ್ಲದಿದ್ದರೆ ಅವರು ಹೇಳಿದ ಮಾತನ್ನು ನಾವು ಒಪ್ಪುವುದಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಬೇರೆ ಬೇರೆ ಚರ್ಚೆಗಳು, ವಾದಗಳು ನಡೆದಿವೆ. ಅಂತಹ ಸಂದರ್ಭದಲ್ಲಿ ಪೀಠದಿಂದ ತಾವು ಆಕ್ಷೇಪಾರ್ಹ ವಿಚಾರ ಮಾತುಗಳು, ಧ್ವನಿಗಳು ಇದ್ದಾಗ ಅದನ್ನು ಕಡತದಿಂದ ತೆಗೆದು ಹಾಕುತ್ತೀರಿ. ಇವತ್ತು ತಾವೇ ಸ್ವಯಂ ಪ್ರೇರಿತರಾಗಿ ಕಡತದಿಂದ ಆ ಪದವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದ್ದು, ಕಡತದಿಂದ ಆ ಪದವು ಮರೆಯಾಗಿರುತ್ತದೆ. ಆ ಕಾರಣಕ್ಕಾಗಿ ಇವತ್ತು ನಡೆದಂಥ ಒಟ್ಟು ಘಟನೆಯಲ್ಲಿ ಅವರು ಹೇಳಿರುವಂಥ ವಿಚಾರದಲ್ಲಿ ಮಾನ್ಯ ವಿರೋಧ ಪಕ್ಷ ನಾಯಕರಿಗೆ ಆಕ್ಷೇಪಾರ್ಹ ಎಂದು ಕಂಡು ಬಂದರೆ, ತಾವು ಕಡತದಿಂದ ತೆಗೆದು ಹಾಕಿದ್ದು, ಅದು ಅಲ್ಲಿಗೆ ಚುಪ್ಪವಾಗುತ್ತದೆ. ಅದರಲ್ಲಿ ಮತ್ತೆ ಗೊಂದಲ ಮೂಡುವುದಿಲ್ಲ, ಅಲ್ಲಿಗೆ ಪರಿಹಾರವಾಗುತ್ತದೆ. ಪುನಃ ಬಾವಿಗೆ ಇಳಿದು ಸದನದ ಕಾರ್ಯಕಲಾಪಕ್ಕೆ ಸಮಸ್ಯೆ ಮೂಡುವುದು ಸರಿಯಾಗುವುದಿಲ್ಲ. ಬಹಳ ಗಂಭೀರವಾದ ವಿಚಾರವಿದ್ದು, ಕೃಷಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚೆ ಆಗಬೇಕಾಗಿದೆ. ಈಗಾಗಲೇ ಇನ್ನೂ ಮುನಾಲ್ಕು ಅಜೆಂಡಾಗಳನ್ನು ವಿರೋಧ ಪಕ್ಷದವರೇ ಕೊಟ್ಟಿದ್ದಾರೆ, ಜೊತೆಗೆ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ನಿಲುವಳಿ ಸೂಚನೆಗಳಿವೆ. ನಾನು ತಮ್ಮ ಮೂಲಕ ವಿನಂತಿಸುವುದೇನೆಂದರೆ, ದಯವಿಟ್ಟು ಇಂತಹ ಸಣ್ಣ ವಿಚಾರಗಳಿಗೆ ಸದನದಲ್ಲಿ ಗೊಂದಲ ಮಾಡಿಕೊಳ್ಳುವುದು ಬೇಡ. ಎಲ್ಲವನ್ನೂ ಮರೆತು, ಧರಣಿಯನ್ನು ಬಿಟ್ಟು ಎಲ್ಲರೂ ಅವರವರ ಸ್ಥಾನಕ್ಕೆ ಹೋಗಿ ಕುಳಿತುಕೊಂಡು ಸದನದ ಕಾರ್ಯಕಲಾಪದಲ್ಲಿ ಭಾಗಿಯಾಗಲಿ. ಸದನದ ಕಾರ್ಯಕಲಾಪವನ್ನು ಅಚ್ಚುಕಟ್ಟಾಗಿ ನಡೆಸೋಣ ಎನ್ನುವಂಥ ವಿನಂತಿಯನ್ನು ತಮ್ಮ ಮೂಲಕ ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಆದರೆ, ಮಾನ್ಯ ವಿರೋಧ ಪಕ್ಷದ ನಾಯಕರು ವಿಷಾದ ವ್ಯಕ್ತಪಡಿಸುವವರೆಗೂ ಸದನ ನಡೆಸುವುದಕ್ಕೆ ಬಿಡುವುದಿಲ್ಲವೆಂದು ಹೇಳುತ್ತಿದ್ದಾರೆ. ಈ ರೀತಿಯಾದರೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸದನವನ್ನು ಹೇಗೆ ನಡೆಸಬೇಕು ಎಂಬುದನ್ನು ತಾವೇ ಹೇಳಿ. ಸಭಾಪತಿಯವರಿಗೂ ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ತಾವುಗಳೇ ಅರ್ಥ ಮಾಡಿಕೊಳ್ಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಈಗಾಗಲೇ ಸಂಪ್ರದಾಯದ ಮೂಲಕ ಕಡತದಿಂದ ತೆಗೆದರೆ, ಅಲ್ಲಿಗೆ ಆ ವಿಚಾರ ಮುಗಿದಂತೆ ಎಂದು ಹೇಳಿದ್ದರು. ಆ ರೀತಿ ಓಬರಾಯನ ಕಾಲದಲ್ಲೂ ಮಾಡಿದರೆ ನಡೆಯುತ್ತಿತ್ತು. **XXX** ಅವರ ಕಾಲದಲ್ಲೂ ಕಡತದಿಂದ ಅಂತಹ ಪದಗಳನ್ನು ತೆಗೆದರೆ ಅಲ್ಲಿಗೆ ಎಲ್ಲವೂ ಮುಗಿದಂತೆ ಎಂದು ಅರ್ಥ. ಆದರೆ, ಈಗ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಜವಾಹರಲಾಲ್ ನೆಹರುರವರ ಕಾಲ ಇಲ್ಲ, ಸೋಶಿಯಲ್ ಮಿಡಿಯಾದವರ ಕಾಲವಾಗಿದೆ. ಇಡೀ ದೇಶದಲ್ಲೂ ಸೋಶಿಯಲ್ ಮಿಡಿಯಾ ಮೂಲಕ ಅವರು ಹೇಳಿದ ಮಾತು ವರದಿಯಾಗಿ ಬಿಟ್ಟಿದೆ. ಆದ್ದರಿಂದ ಮಾಜಿ ಪ್ರಧಾನಮಂತ್ರಿಗಳಾದ **XXX** ಇಲ್ಲದಿದ್ದರೆ ನಾನು ಹೇಳಿದ ಹಾಗೆ **XXX** ಇಲ್ಲದಿದ್ದರೆ ಅವರದ್ದು ತೆಗೆದುಕೊಳ್ಳಿ. ಮಾನ್ಯ ರಮೇಶ್‌ಕುಮಾರ್‌ರವರು ಈ ರೀತಿ ಮಾತನಾಡಿರಬಹುದು, ಆ ರೀತಿ ಮಾತನಾಡಿರಬಹುದು ಎಂದು ಹೇಳುವುದಕ್ಕೆ ನಾವು ಆ ಯೂನಿವರ್ಸಿಟಿಯಿಂದ ಬಂದಿರುವುದಿಲ್ಲ. ಸ್ಪಷ್ಟವಾಗಿ ನಾವು ಅವರು ಏನು ಹೇಳಿದ್ದಾರೆ, ಅದನ್ನು ಕೇಳುವುದಕ್ಕೆ ಬಂದಿದ್ದೇವೆ. **XXX** ಎಂಬುದನ್ನು ತಮಗೂ ಸಹ ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ ತೋರಿಸಿದ್ದೇವೆ. ತಾವು ಸಭಾನಾಯಕರಿಗೂ ಸಹ ಹೇಳಿದ್ದು, ಅದನ್ನು ಅವರು ಕೇಳಿದ್ದಾರೆ. ಆದ್ದರಿಂದ ದಯವಿಟ್ಟು ಅವರಿಗೆ ಕ್ಷಮಾಪಣೆ ಕೇಳುವುದಕ್ಕೆ ಹೇಳಿ. ನಂತರ ನಮ್ಮ ಪಕ್ಷದವರೆಲ್ಲರೂ ತಮ್ಮ ತಮ್ಮ ಸ್ಥಾನಕ್ಕೆ ವಾಪಸ್ಸು ಬರುತ್ತಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಈಗಾಗಲೇ ನೇರವಾಗಿ ಪ್ರಸಾರವಾಗಿದ್ದು, ಜಗತ್ತಿನ ಮೂಲೆ-ಮೂಲೆ ಮಾಹಿತಿ ತಲುಪಿದೆ ಎಂದು ಹೇಳಿದ್ದರು. ಹಾಗಾಗಿ ಅವರು ಹೇಳಿದ ಮಾತಿನಲ್ಲಿ ಅರ್ಥ ಇದೆ. ಜೊತೆಗೆ ತಾವು ಆ ಪದವನ್ನು ಕಡತದಿಂದ ತೆಗೆಯಿರಿ ಎಂದು ಹೇಳುವುದು ಮಾಧ್ಯಮದಲ್ಲಿ ಪ್ರಸಾರವಾಗಿರುತ್ತದೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗಾಗಿ ಸದನದಲ್ಲಿ ಗೊಂದಲ ಮಾಡುವುದಕ್ಕೆ ಅವಕಾಶ ನೀಡುವುದು ಬೇಡ ಎಂದು ಮನವಿ ಮಾಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, "ಸಂತೆಯಲ್ಲಿ ಎಕ್ಕಡದಲ್ಲ ಹೊಡೆದು, ಅಡಿಗೆ ಮನೆಯಲ್ಲಿ ಕಾಲು ಹಿಡಿದರು" ಎನ್ನುವಂತೆ ಆಗಿದೆ.

ಸಭಾಪತಿಯವರು:- ಒಂದು ನಿಮಿಷ. ಮಾನ್ಯ ಎಸ್.ಎಲ್.ಭೋಜೇಗೌಡರವರು ಮಾತನಾಡುತ್ತಾರೆ.

ಶ್ರೀ ಎಸ್.ಎಲ್.ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಲ್ಲಿ ಬಹಳಷ್ಟು ಮಂದಿ ಹಿರಿಯ ಸದಸ್ಯರಿದ್ದು, ಅವರಿಗಿಂತ ದೊಡ್ಡವನ್ನು ನಾನಲ್ಲ. ಆದರೆ, ಸದನದ ಸಮಯ ಎಲ್ಲದಕ್ಕಿಂತ ದೊಡ್ಡದ್ದು. ಸದನವು 10 ದಿವಸಗಳ ಕಾಲ ನಡೆಯುವಂಥ ಸಮಯದಲ್ಲಿ ನಾವು ವಿಶೇಷವಾಗಿ ಉತ್ತರ ಕರ್ನಾಟಕದ ವಿಷಯದ ಬಗ್ಗೆ ಮಾತನಾಡುವುದು ಬಹಳ ಗಂಭೀರವಾದ ವಿಚಾರವಾಗಿದೆ. ಇದರಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರಿಬ್ಬರ ಜವಾಬ್ದಾರಿಯೂ ಮುಖ್ಯವಾಗಿದೆ. ಆಡಳಿತ ಪಕ್ಷದವರು ಈ ವಿಚಾರದಲ್ಲಿ ಸ್ವಲ್ಪ ಸೋಲಲೇಬೇಕಾಗುತ್ತದೆ. ಇದರಲ್ಲಿ ಸೋಲುವಂಥ ಮನೋಭಾವ ಇದ್ದರೆ ಅದೇನು ದೊಡ್ಡ ವಿಚಾರವಾಗುವುದಿಲ್ಲ. ಅದರಲ್ಲಿ interpretation ಬೇರೆ ಬೇರೆ ತರಹದಲ್ಲಿ ಏನು ಬೇಕಾದರೂ ಆಗಬಹುದು. ನಾನು ಈಗಾಗಲೇ ಮಾತನಾಡುವಾಗ ಹೇಳಿದ್ದೇನೆ. "In the name of." "ನಾನು ಇನ್ನೊಬ್ಬರ ಹೆಸರನ್ನು ಹೇಳಿ ಬೇಕಾದಷ್ಟು ಹಣವನ್ನು ಗಳಿಸಿದ್ದೇನೆ, ಹಣವನ್ನು ಗಳಿಸುವಂಥ ಸಂದರ್ಭದಲ್ಲಿ ನೀನು ಗಳಿಸಿಕೊಂಡು ಚೆನ್ನಾಗಿ ಇದ್ದೀಯಾ, ಬೇರೆಯವರು ತೊಂದರೆಯಲ್ಲಿದ್ದಾರೆ, ಆ ತೊಂದರೆಯಲ್ಲರುವಂಥ ಸಂದರ್ಭದಲ್ಲಿ ಇನ್ನೊಬ್ಬರ ಹೆಸರನ್ನು ಹೇಳಿ ಗಳಿಸಿದ್ದೀಯಲ್ಲಾ ನೀನು, ಅದನ್ನು ಸರಿಯಾದ ರೀತಿಯಲ್ಲಿ ಆ ತೊಂದರೆಗೆ ನೀನು ಬಂದು ಸಹಾಯ ಮಾಡು" ಎಂದು ಮಾನ್ಯ ರಮೇಶ್ ಕುಮಾರ್‌ರವರು ಹೇಳಿದ್ದಾರೆ. ಆ ಮಾತನ್ನು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಮಾಜಿ ಪ್ರಧಾನ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಂತ್ರಿಗಳಾದ XXX ಕಾಂಗ್ರೆಸ್ ಸಂಸ್ಥೆ ಮೂರು ತಲೆಮಾರಿಗಾಗುವಷ್ಟು ದುಡಿದು ಗಳಿಸಿದ್ದಾರೆ ಎನ್ನುವಂಥ ವಿಚಾರ ಏನಿದೆ, ಆ ಮಾತನ್ನು XXX ಆದರೆ, ಮಾನ್ಯ ರವಿಕುಮಾರ್‌ರವರು, ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಮಾತನಾಡಿದ್ದರು.

ಹಾಗೆಯೇ ಮಾನ್ಯ ಗೋವಿಂದ ಕಾರಜೋಳರವರು ಇನ್ನೊಂದು ವಿಚಾರವನ್ನು ಹೇಳಿದ್ದರು. ಅದೇನೆಂದರೆ, “ನಾವು ಯಾರೇ ಆಗಲಿ, ಮಾನ್ಯ ಪ್ರಧಾನ ಮಂತ್ರಿಗಳಾದ XXX ಹೆಸರನ್ನು ಪ್ರಸ್ತಾಪ ಮಾಡುವಷ್ಟು ದೊಡ್ಡವರು ನಾವಲ್ಲ, ಅವರ ಹೆಸರನ್ನು ಯಾವುದೇ ಕಾರಣಕ್ಕೂ, ಯಾವ ಸಂದರ್ಭದಲ್ಲೂ ತರಬಾರದು” ಎನ್ನುವಂಥ ವಿಚಾರವನ್ನು ತೆರೆದ ಹೃದಯದಿಂದ ಬಹಳ ದೊಡ್ಡತನದಿಂದ ಸ್ಪಷ್ಟವಾಗಿ ಹೇಳಿದ್ದರು. ಎಲ್ಲದಕ್ಕಿಂತ ಬಹಳ ಮುಖ್ಯವಾದ ವಿಚಾರವೇನೆಂದರೆ, ಈ ಸದನದ ಸಮಯ ವ್ಯಯವಾಗಬಾರದು. ಕ್ಷುಲ್ಲಕ ವಿಚಾರಕ್ಕೆ ಈ ಸದನದ ಸಮಯ ಬಂದು ಹಾಳಾಗಿತ್ತು ಎಂದು ಸಮಾಜ ನಮ್ಮನ್ನು ದೂರಬಾರದು. ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಮಾತನಾಡಿಕೊಳ್ಳುವಂತಾಗಬಾರದು. ಯಾವುದೇ ಕಾರಣಕ್ಕೂ ಸಹ XXX ಯಾರೋ ಒಬ್ಬ ವ್ಯಕ್ತಿ ದುಡಿದು ಗಳಿಸಿರುವಂಥ ವಿಚಾರವನ್ನು ಅವರು ಮಾತನಾಡಿರುವಂಥ ಸಂದರ್ಭದಲ್ಲ ಅದು ಆ ವ್ಯಕ್ತಿಗೆ ಅನ್ವಯಿಸುತ್ತದೆಯೇ ವಿನಃ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸುವುದಿಲ್ಲ ಎನ್ನುವಂಥ ವಿಚಾರವನ್ನು ಬಹಳ ಸ್ಪಷ್ಟವಾಗಿ ವಿಡಿಯೋದಲ್ಲ ತೋರಿಸಿದ್ದಾರೆ. ಆಡಳಿತ ಪಕ್ಷದವರಲ್ಲ ಕೈ ಮುಗಿದು ಪ್ರಾರ್ಥಿಸುವುದೇನೆಂದರೆ, ಸ್ವಲ್ಪ ಈ ವಿಚಾರದಲ್ಲ ಸೋಲಲಿ. ನೂರಾರು ಜನರು ಈ ಸದನದಲ್ಲ ಕ್ಷಮೆ ಕೇಳಿದ್ದಾರೆ, ವಿಷಾದ ವ್ಯಕ್ತಪಡಿಸಿದ್ದಾರೆ. ವಿಷಾದ ವ್ಯಕ್ತಪಡಿಸಿದವರು ದೊಡ್ಡವರಾಗುತ್ತಾರೆ ವಿನಃ ಯಾವುದೇ ಕಾರಣಕ್ಕೂ ಸಣ್ಣವರಾಗುವುದಿಲ್ಲ. ಹಾಗಾಗಿ ವಿಷಾದ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಕ್ಷಮಾಪಣೆ ಕೇಳಿ ಗಲ್ಲು ಶಿಕ್ಷೆಗೆ ಒಳಗಾದೆ ಎಂದು ಭಾವಿಸಬಾರದೆಂದು ಆಡಳಿತ ಪಕ್ಷದ ಸದಸ್ಯರಲ್ಲ ಕಳಕಳ ಮಾಡಿಕೊಳ್ಳುತ್ತೇನೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಅಡಗೂರ್ ಹೆಚ್ ವಿಶ್ವನಾಥ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಚರ್ಚೆಯಾಗಿರುವುದನ್ನು ಕೇಳಿದ್ದೇನೆ. ಮಾಜಿ ಪ್ರಧಾನ ಮಂತ್ರಿಗಳಾದ **XXX** ಏಕೆಂದರೆ, ಅವರು ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಭಾರತವನ್ನು ಬಲಾಢ್ಯವಾಗಿ ಕಟ್ಟಿದಂಥ ಮತ್ತು ದಿಟ್ಟ ಹೆಜ್ಜೆ ಹಾಕಿದಂತಹ ದೊಡ್ಡ ನೇತಾರರಾಗಿದ್ದಾರೆ. ಬಹುಶಃ 1964ನೇ ಸಾಲಿನಲ್ಲಿ ಅವರು ಅಸ್ತಂಗತವಾದಾಗ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರು ಮಾಡಿರುವಂಥ ಭಾಷಣವನ್ನು ಒಂದು ಸಲ ಓದಿ. ಸಾಧ್ಯವಾದರೆ, ಏನು ಭಾಷಣ ಮಾಡಿದ್ದಾರೆ ಎಂಬುದನ್ನು ಒಂದು ಸಲ circulate ಮಾಡಿ. ಹಾಗಾಗಿ ನವಭಾರತ ನಿರ್ಮಾಣ ನಿರ್ಮಾತ್ಮರಾದ **XXX** ಇದೇನು ಹುಡುಗಾಟವೇ? ಅವರು 33 ಕೋಟಿ ಜನರಿಗೆ ಆಹಾರ ಇಲ್ಲವೆಂದಾಗ, ಆಹಾರದಲ್ಲ ಸ್ವಾವಲಂಬನೆ ತಂದ ಧೀರಾ, ಅನ್ನದಾತರಾಗಿದ್ದಾರೆ. ಅಂಥವರ ಬಗ್ಗೆ ನಾವು ಬಾಯಿಗೆ ಬಂದ ಹಾಗೆ ಇಲ್ಲಿ ಮಾತನಾಡುತ್ತಾ ಕುಳಿತುಕೊಂಡರೆ, ಯಾವ ದೇವರು ನಮ್ಮನ್ನು ಕ್ಷಮಿಸುವುದಿಲ್ಲ. ಹಾಗಾಗಿ ನಾನು ಮಾನ್ಯ ರವಿಕುಮಾರ್‌ರವರಿಗೂ ಹೇಳುವುದೇನೆಂದರೆ, ಈ ಹಿಂದೆ ನಮ್ಮಲ್ಲಿ ಬೆಂಕಿ ಮಹಾದೇವಯ್ಯ ಎಂಬುವವರು ಇದ್ದರು. ಅವರು ಮಂತ್ರಿಯೂ ಆಗಿದ್ದರು. ಹಾಗಾಗಿ ಮಾನ್ಯ ರವಿಕುಮಾರ್‌ರವರು ಬೆಂಕಿ ರವಿಕುಮಾರ್ ಆಗಬಾರದೆಂದು ತಮ್ಮ ಮೂಲಕ ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ತಮ್ಮಲ್ಲಿ ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಸ್ನೇಹಿತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇವತ್ತಿನ ದಿವಸ ಬೇರೆ ಬೇರೆ ವಿಚಾರಗಳು ಬರುತ್ತಿವೆ. ಹಾಗೆಂದು ಬಹಳ ದೊಡ್ಡ ದೊಡ್ಡವರ ಹೆಸರನ್ನು ಎತ್ತಿಕೊಳ್ಳಬಾರದು. **XXX** ಹಾಗೆಯೇ ಮಾಧ್ಯಮಗಳು ಕೂಡಾ ಖರೀದಿ ಆಗುತ್ತಿರಲಿಲ್ಲ. ಆದರೆ, ಈಗ ಮಾಧ್ಯಮಗಳನ್ನು ಖರೀದಿ ಮಾಡಿ, ನಾವೆಲ್ಲಾ ದೊಡ್ಡ ದೊಡ್ಡವರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇದನ್ನು ದಯವಿಟ್ಟು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು ಎಂದು ಹೇಳುತ್ತಾ, ಇಲ್ಲಿನ ಎಲ್ಲಾ ಸ್ನೇಹಿತರಿಗೆ ಕೈ ಮುಗಿದು ವಿನಂತಿ ಮಾಡಿಕೊಳ್ಳುತ್ತೇನೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಮುಂದು)

(1125) 22.12.2022/4.40/ಎಸ್ಕೆ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ್ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ಸದನದಲ್ಲರುವ ಆಡಳಿತ ಪಕ್ಷದ ಸದಸ್ಯರು ಮತ್ತು ವಿರೋಧ ಪಕ್ಷದ ಸದಸ್ಯರು ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ. ನಾವು ಎಲ್ಲೆ ಮೀರಿ ಮಾತನಾಡುತ್ತಿದ್ದೇವೆ. ಸದನಕ್ಕೆ ಗೌರವ ತರುವ ರೀತಿಯಲ್ಲಿ ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರು ವರ್ತಿಸಬೇಕು. ಈ ಮೇಲ್ಕನೇ ತನ್ನದೇ ಆದಂತಹ ಒಂದು ವರ್ಚಸ್ಸು ಇದೆ. ಅದರ ಘನತೆ, ಗೌರವ ಮತ್ತು ಅದರ ಪರಂಪರೆ ಬಗ್ಗೆ ಮೊನ್ನೆ ತಾನೇ ಮಾತನಾಡಿದ್ದೇವೆ. ನಾವು ಇಲ್ಲಿ ನಿಂತ ಈ ಜಾಗದ ನೆಲಗಟ್ಟು ಎಷ್ಟು ಪವಿತ್ರ ಎಂದು ಅರ್ಥಮಾಡಿಕೊಳ್ಳುವುದರಲ್ಲಿ ನಾವು ವಿಫಲರಾದರೆ, ಈ ರೀತಿಯಾದಂತಹ ಘಟನೆಗಳು ನಡೆಯುತ್ತವೆ.

XXX ಮಾನ್ಯ ಎನ್. ರವಿಕುಮಾರ್‌ರವರು **XXX** ಮಾನ್ಯ ಎನ್. ರವಿಕುಮಾರ್‌ರವರು **XXX** ಈ ವಿಚಾರದ ಬಗ್ಗೆ ಚರ್ಚೆ ಮಾಡುವುದು ಅನಗತ್ಯವಾಗಿದೆ. **XXX** ಈ ದೇಶದ ಪ್ರಧಾನಿ ಮಂತ್ರಿಯಾಗಿದ್ದವರು. ಅವರು ಆಯಾಯ ಕಾಲಘಟ್ಟದಲ್ಲಿ ತೀರ್ಮಾನಗಳನ್ನು ಮಾಡಿರುತ್ತಾರೆ. ಇವತ್ತು ನಾವು ಮಾಡುವ ತೀರ್ಮಾನಗಳು ಈ ಪೀಳಿಗೆಗೆ ತಪ್ಪಾಗಿ ಕಾಣಿಸಿದರೂ ಮುಂದಿನ ಪೀಳಿಗೆಗೆ ಅದು ಸರಿಯಾಗಿ ಕಾಣಿಸಬಹುದು. ಆ ಕಾರಣಕ್ಕೆ ನಮ್ಮ ಸ್ನೇಹಿತರಾದ ಮಾನ್ಯ ಎನ್. ರವಿಕುಮಾರ್‌ರವರು ಅತ್ಯಂತ ಕಿರಿಯ ಸದಸ್ಯರಾಗಿದ್ದು, **XXX** ಸರಿ ಎನಿಸುವುದಿಲ್ಲ. ಆ ಕಾರಣಕ್ಕಾಗಿ ಅವರ ಹೆಸರನ್ನು ಕೈಬಿಡುವುದು ಒಳ್ಳೆಯದು. ಪದವನ್ನು ಕಡತದಿಂದ ತೆಗೆದು ಹಾಕುವುದು ದೊಡ್ಡ ವಿಷಯವೇನಲ್ಲ. ಆದರೆ ಅಂತಹ ಹಿರಿಯ ವ್ಯಕ್ತಿಯ ಹೆಸರನ್ನು ಉಲ್ಲೇಖ ಮಾಡಿರುವುದನ್ನು ವಾಪಸ್ಸು ತೆಗೆದುಕೊಳ್ಳಲಿ. ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನು ಏಕೆ ಮಾಡಿರುತ್ತೀರಾ. ನಾವು ಕೂಡ ಏಕೆ ಮಾಡೋಣ. ಆದರೆ ಎದೆಯಲ್ಲಿ ನಂಜು ಉಳಿಯುವುದು ಬೇಡ. ನಮಗೆ ಪಾರ್ಲಿಮೆಂಟರಿ ಸಿಸ್ಟಂಗಳ

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಊಕೆಗಲು ಬರಲ. ನಮ್ಮ ಂದೆಯೊಳಗೆ ವಿಷ ತುಂಜ ಬಾಯಿಯೊಳಗೆ ಉಗುಳುವಾದಂತಹದ್ದು ಆಗಬಾರದು. ನಾವು ಇಲ್ಲ ಒಂದು ರೀತಿಯ ಪೈಪೋಟಿಯ ವೈರತ್ವದ ರೀತಿಯಲ್ಲ behave ಮಾಡುವುದಕ್ಕೆ ಬಂದಿಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರಿಗೆ ವಿನಂತಿ ಮಾಡುವುದೇನೆಂದರೆ, ತಾವು ನಮ್ಮನ್ನು ಊಕೆ ಮಾಡಿ. ಆಗಾಗ **XXX** ಇತ್ಯಾದಿ ಪದಗಳನ್ನು ತಾವು ಬಳಸಬೇಡಿ. ಒಂದು ಸಂಘಟನೆಗೆ ಂಲೆಲ್ಲ ಒಂದು ಕಡೆ ನೋವಾಗುತ್ತದೆ. ಆದರೂ ಕೂಡ ಅನುಭವದ ಹಿನ್ನೆಲೆಯಲ್ಲ ಗೌರವವಾಗಿ ಕುಳಿತುಕೊಳ್ಳುತ್ತೇವೆ. ಒಬ್ಬ ವ್ಯಕ್ತಿಯ ಬಗ್ಗೆ ಹೇಳಿದಾಗ, ಂಷ್ಟೊಂದು ಬೇಸರ ಮತ್ತು ಕೋಪ ಬರುತ್ತದೆಯೋ, ಒಂದು ಸಂಘಟನೆಯ ಬಗ್ಗೆ ಹೇಳಿದಾಗ, ಅದೇ ರೀತಿ ಅಂತರೀಕ ಭಾವನೆಗಳು ಂದ್ದು ಹೇಳುತ್ತದೆ. ಆ ತರಹ ಹಳೆಯ ವಿಷಯವನ್ನು ಮರೆತು ಬಿಡೋಣ. ಯಾವುದನ್ನು ಚರ್ಚೆಗೆ ತೆಗೆದುಕೊಳ್ಳುವುದು ಬೇಡ. ಆಡಳಿತ ಪಕ್ಷದವರನ್ನು ಊಕೆ ಮಾಡುವುದಕ್ಕೆ ವಿರೋಧ ಪಕ್ಷದವರು ಬಂದಿದ್ದಾರೆ. ವಿರೋಧ ಪಕ್ಷದವರನ್ನು ಊಕೆ ಮಾಡುವುದಕ್ಕೆ ಆಡಳಿತ ಪಕ್ಷದವರು ಇದ್ದಾರೆ. ಆ ಹಕ್ಕನ್ನು ಉಳಿಸಿಕೊಳ್ಳೋಣ. ಪರಸ್ಪರ ಅತ್ಯಂತ ಸಂತೋಷಕರವಾದ ಮತ್ತು ಆರೋಗ್ಯಕರವಾದ ಊಕೆಗಳನ್ನು ಮಾಡೋಣ. ಅದಕ್ಕೋಸ್ಕರವಾಗಿ, ನಾನು ಮಾನ್ಯ ಂನ್ ರವಿಕುಮಾರ್‌ರವರಲ್ಲ ವಿನಂತಿ ಮಾಡುವುದೇನೆಂದರೆ, **XXX** ಹೆಸರನ್ನು ದಯವಿಟ್ಟು ವಾಪಸ್ಸು ತೆಗೆದುಕೊಳ್ಳಿ. ಅವರು ಹಿರಿಯರು ಮತ್ತು ಗೌರವಾನ್ವಿತರು, ಂದು ನಾನು ಮಾನ್ಯ ಸದಸ್ಯರಿಗೆ ವಿನಂತಿ ಮಾಡುತ್ತೇನೆ. ಸಭಾಪತಿಯವರನ್ನು ಪೀಠದಲ್ಲ ಕೂರಿಸುವಾಗ, ತಮ್ಮನ್ನು ಹಾಡಿ ಹೊಗಳಿದ್ದೇವೆ. ಆದರೆ ಒಂದೇ ದಿನದಲ್ಲ ಅದಕ್ಕೆ ಚ್ಯುತಿ ಬಂತು ಂನ್ನುವ ನೋವಿದೆ. ಅದು ಬರಬಾರದು. ಯಾವುದೇ ಸಂದರ್ಭದೊಳಗೆ ಆ ಪೀಠ ಅಸಹಾಯಕವಾಗಬಾರದು. ಆದರೆ ಸ್ವಲ್ಪ ಪರವಾಗಿಲ್ಲ, ತಾವು ಂದ್ದು ನಿಂತಾಗ, ಬಹಳ ಜನ ಕುಳಿತಿದ್ದಾರೆ. ಅದರೂ ಕೂಡ ಒಂದು ಪರಂಪರೆಯನ್ನು ತಾವು ಬೀಗಿ ಮಾಡಿ, ಒಂದು ಬಾರಿ ಸದನದ ಬಾವಿಯೊಳಗೆ ಬಂದ ಮೇಲೆ ಮತ್ತೆ ಹೋಗಿ ಮಾತನಾಡಬಾರದು. ಮಾತನಾಡುವುದಾದರೆ, ಮತ್ತೆ ಸದನದ ಬಾವಿಯೊಳಗೆ ಬರಬಾರದು. ಅದರದೇ ಆದ ಒಂದು ಪದ್ಧತಿ ಇದೆ. ಸದಸ್ಯರು ಸದನದ

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಾವಿಯಲ್ಲಿ ಹೋಗಿ ಕೂಗುವುದು ಮತ್ತೆ ಅವರ ಸ್ಥಾನಕ್ಕೆ ಹೋಗಿ ಮಾತನಾಡುವುದು, ಮತ್ತೆ ಸದನದ ಬಾವಿಗೆ ಬರುವುದು ಈ ರೀತಿ ಬಳಕೆ ಮಾಡಬಾರದು.

ಸಭಾಪತಿಯವರು:- ಸದಸ್ಯರು ಸದನದ ಬಾವಿಯಲ್ಲಿದ್ದಾಗ ಮಾತನಾಡಬಾರದು.

ಶ್ರೀ ಆಯನೂರು ಮಂಜುನಾಥ್:- ಸದಸ್ಯರು ಸದನದ ಬಾವಿಯಲ್ಲಿದ್ದಾಗ ಮಾತನಾಡಬಾರದು. Well ನಲ್ಲರುವವರು except ವಿರೋಧ ಪಕ್ಷದ ನಾಯಕರು ಮತ್ತು ಸಭಾ ನಾಯಕರು ಮಾತನಾಡುತ್ತಾರೆ. ಅದೂ ಸಹ ಸಂದರ್ಭವನ್ನು ತಿಳಿಗೊಳಿಸುವುದಕ್ಕೆ ಅವರು ಹೋಗಬಹುದು. ಸದಸ್ಯರೆಲ್ಲರು ಸದನದ ಬಾವಿಗೆ ಹೋಗುವುದು ಮತ್ತೆ ತಮ್ಮ ಸ್ಥಾನಕ್ಕೆ ಬಂದು ಭಾಷಣ ಮಾಡುವುದು. ಪುನಃ ಸದನದ ಬಾವಿಗೆ ಬರುವುದು. ಸಂಪ್ರದಾಯಕ್ಕೆ ವಿರುದ್ಧವಾದಂತಹ ಪರಂಪರೆಯನ್ನು ನಾವು ಹಾಕಬಾರದು. ಆ ಕಾರಣಕ್ಕೋಸ್ಕರ ನಿನ್ನೆ ಕೂಡ ಆಡಳಿತ ಮತ್ತು ವಿರೋಧ ಪಕ್ಷಗಳು ಸೇರಿ ಇದಕ್ಕೆ ಹೊಣೆಗಾರರಾಗಿದ್ದೇವೆ. ಒಂದಿಷ್ಟು ಒಳ್ಳೆಯ ಸಂಪ್ರದಾಯವನ್ನು ಹಾಕುವಂತಹ ಪ್ರಯತ್ನ ಮಾಡೋಣ. ಅದು ಮುಂದಿನ ದಿನಗಳಲ್ಲಿ ನಮಗೆಲ್ಲರಿಗೂ ಸವಿ ನೆನಪಿನ ಬುತ್ತಿಯಾಗಿ ಉಳಿಯುತ್ತಿದೆ. ಆ ಕಾರಣಕ್ಕಾಗಿ ದಯವಿಟ್ಟು ಇವತ್ತಿನ ಘಟನೆ ಏನಾಗಿದೆ, ಅದು ಹೇಗೆ ಖುಷಿ ಕೊಡುವುದಿಲ್ಲವೋ ಹಾಗೇ ನಮಗೂ ಕೂಡ ಖುಷಿ ಕೊಡುವುದಿಲ್ಲ. ಸಮಯ ಸುಮ್ಮನೆ ವ್ಯರ್ಥವಾಗಿ ಹೋಯಿತು. ನಾವು ಆಡಳಿತ ಪಕ್ಷದವರು. ಉತ್ತರ ಕರ್ನಾಟಕದ ಜನತೆಗೆ ಒಂದಿಷ್ಟು ಬದುಕಿಗೆ ಭವಿಷ್ಯ ಕೊಡುವಂತಹ ನಿರ್ಣಯಗಳಾಗಬೇಕೆಂಬ ಬಗ್ಗೆ ಜನಗಳು ನಿರೀಕ್ಷೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಣ್ಣ-ಪುಟ್ಟ ಘಟನೆಗಳಿಂದ ಸದನದ ಕಾರ್ಯಕಲಾಪಗಳನ್ನು ತುಂಡಾರಿಸುವುದು ಬೇಡ. ಸದನವನ್ನು ಎಲ್ಲರೂ ಅನೋನ್ಯವಾಗಿ ನಡೆಸೋಣ ಎನ್ನುವಂತಹ ಮಾತನ್ನು ಹೇಳುತ್ತೇನೆ. ನಾನು ತಮ್ಮ ಮೂಲಕ ಮಾನ್ಯ ಸಭಾ ನಾಯಕರ ಅನುಮತಿಯ ಮೇರೆಗೆ ನನ್ನ ಸ್ನೇಹಿತರವರು **XXX** ಎಂಬ ಹೆಸರನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ತಾವು ಸೂಚಿಸಬೇಕೆಂದು ನಾನು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಸಭಾಪತಿಯವರು:- ಡಾ|| ತೇಜಸ್ವಿನಿ ಗೌಡರವರೇ, ತಾವು ಮಾತನಾಡಿ.

ಡಾ|| ತೇಜಸ್ವಿನಿ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು, ನಿನ್ನೆ ಮಾನ್ಯ ಪುಟ್ಟಣ್ಣನವರು ಇನ್ನು ಅನೇಕ ವಿರೋಧ ಪಕ್ಷದ ಸದಸ್ಯರು ಈ ಸದನದ ಮಹತ್ವವನ್ನು ಹೆಚ್ಚಿಸಬೇಕೆಂದು ಹೇಳಿ, ತಮ್ಮ ಹಿರಿತನದ ಹಿನ್ನೆಲೆಯಲ್ಲಿ ತಾವು ಸಭಾಪತಿ ಪೀಠದಲ್ಲ ಕುಳಿತಾಗ ಇನ್ನು ದೊಡ್ಡ ದೊಡ್ಡ ಕನಸುಗಳನ್ನು ನಿನ್ನೆ ದಿನ ನಾವು ಕಂಡೆವು. ನಿಯಮಾವಳಿಗಳ ಪ್ರಕಾರ ಸ್ಪಷ್ಟವಾಗಿದೆ. ಯಾರೇ ವ್ಯಕ್ತಿಯಾಗಲೀ, ಈ ಸದನಕ್ಕೆ ಬಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಕ್ಕಾಗುವುದಿಲ್ಲ. ಯಾವುದೇ ಪಕ್ಷದವರಾಗಿರಲೀ, ಯಾವುದೇ ಹೊರಗಿನ ಹಿರಿಯರಾಗಿರಲೀ, ಅವರ ಹೆಸರನ್ನು ಉಲ್ಲೇಖ ಮಾಡಬಾರದು ಎನ್ನುವುದು ನಿಯಮಗಳಲ್ಲಿ ಸಪಷ್ಟವಾಗಿದೆ. ಆದರೆ ಎರಡು ಪಕ್ಷಗಳಿಂದ ಈ ನಿಯಮ ಉಲ್ಲಂಘನೆಯಾಗಿದೆ. ಮೊದಲೇ ಸೂಚನೆ ಕೊಟ್ಟಾಗಲೀ, ವಿರೋಧ ಪಕ್ಷದ ನಾಯಕರು ಯಾವೊಬ್ಬ ಲೋಕಸಭಾ ಸದಸ್ಯರ ಹೆಸರನ್ನು ಉಲ್ಲೇಖ ಮಾಡಿದರು. ಅವರು ಇಲ್ಲ ಬಂದು ಸಮರ್ಥನೆ ಮಾಡಿಕೊಳ್ಳುವುದಕ್ಕಾಗುವುದಿಲ್ಲ. ಅದೇ ತರಹ ಮಾನ್ಯ ಎನ್. ರವಿಕುಮಾರ್‌ರವರು ಹೇಳಿದ್ದು ಕೂಡ ಅದಕ್ಕೆ ಒಂದು ಪ್ರತ್ಯುತ್ತರ ರೂಪದಲ್ಲಿ ಎರಡೂ ಘಟನೆಗಳು ಸಂಭವಿಸಿವೆ. ಮಾನ್ಯ ಎನ್. ರವಿಕುಮಾರ್‌ರವರು ಬಾಲ್ಯದ ದಿನೆಯಿಂದ ಅವರು ಸಮಾಜ ಮುಖಿಯಾಗಿ, ತಮ್ಮ ಜೀವನವನ್ನೇ ಸಮರ್ಪಣೆ ಮಾಡಿರುವಂತಹ ಒಬ್ಬ ಆದರ್ಶ ಜನ ಪ್ರತಿನಿಧಿಯಾಗಿ ಬೆಳೆಯುತ್ತಿರತಕ್ಕಂಥವರು. ಅಲ್ಲ ಅವರ ತಪ್ಪಿಲ್ಲ. ನಾವು ಯಾರೇ ತಪ್ಪು ಮಾಡಿದ್ದರೂ, ಅದನ್ನು ತಿದ್ದುವುದಕ್ಕೆ ಈ ಸದನದಲ್ಲರುವ ಪ್ರತಿಯೊಬ್ಬರಿಂದಲೂ ಕಾಯಬೇಕಾಗಿರುವಂತಹದ್ದು ಇದೆ. ಅವರು ಕಆಕೆಯ ವಿದ್ಯಾರ್ಥಿ. ಅವರು ಅನೇಕ ಸಂದರ್ಭಗಳಲ್ಲಿ ಹೇಳಿರುವಂತಹ ಎಷ್ಟೋ ವಿಚಾರಗಳನ್ನು ನಾವು ಮೆಚ್ಚುತ್ತೇವೆ. ಈಗಲೂ ಕೂಡ ನಾವು ಅದನ್ನೇ ಮಾತನಾಡುತ್ತಿದ್ದೇವೆ. ತಾವು ಈಗಾಗಲೇ ಅದಕ್ಕೊಂದು ಪರಿಷ್ಕರಣೆ ಕೊಟ್ಟಿದ್ದೀರಿ. ನಾನು ಶಬ್ದಾರ್ಥದಲ್ಲಿ ಮಾತನಾಡುವುದಾದರೆ, ಅಸಂಸದೀಯ ಪದವನ್ನು ಮಾತ್ರ ತೆಗೆಯುವುದಕ್ಕೆ ನಮಗೆ ಅವಕಾಶ ಇರುವಂತಹದ್ದು. ಭ್ರಷ್ಟಾಚಾರ ಅದರಲ್ಲಿ ಬರುವುದಿಲ್ಲ. ಆದರೆ ಭಾವಾರ್ಥ ಮತ್ತು ಶಬ್ದಾರ್ಥ ಇದು customs ನಮ್ಮ ಸಂವಿಧಾನ ಬಂದಿರುವುದನ್ನೇ ಅಖತ ಮತ್ತು ಪರಂಪರೆ ಪದ್ಧತಿಗಳ ಮೇಲೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಿದೆ. ಕೆಲವೊಂದು ಸಾರಿ ಅವರು ಅರ್ಥ ಮಾಡಿಕೊಂಡಿದ್ದು ಎಂದರೆ, ಮಾನ್ಯ ಎನ್. ರವಿಕುಮಾರ್‌ರವರ ಮಾತಿನ ಹಿನ್ನೆಲೆಯಲ್ಲಿ, ಅವರ ಈ ಒಂದು ಟೀಕಾ ಪ್ರಹಾರದ ಮಾತಿನ ಒಂದು ಪ್ರಯೋಗದಲ್ಲ ಬಂತು. ನಾನು ಕೂಡ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಈ ದೇಶದ ಅತ್ಯುನ್ನತ ವ್ಯಕ್ತಿಗಳ ಬಗ್ಗೆ ಅವರು ಆಯಾ ಕಾಲಕ್ಕೆ ದೇಶವನ್ನು ಮುನ್ನಡಿಸಿರುವ ಅವರ ಪಥ ಬೇರೆ ಇರಬಹುದು ಮತ್ತು ನಮ್ಮ ಪಥ ಬೇರೆ ಇರಬಹುದು. ವಿಷಯಾಧಾರಿತ ಚರ್ಚೆಗಳು ಬಂದಾಗ, ತಾವು ಅವಕಾಶವನ್ನು ಕೊಟ್ಟಿದ್ದೀರಿ. ಒಬ್ಬರು ತೆಗೆದುಕೊಂಡ ಒಂದು ವಿದೇಶಾಂಗ ನೀತಿ ತಪ್ಪು ಎಂದು ಹೇಳುವುದಕ್ಕೆ ನಮಗೆ ಅವಕಾಶವಿದೆ. ಆರ್ಥಿಕ ನೀತಿ ತಪ್ಪು ಎಂದು ಹೇಳುವುದಕ್ಕೆ ನಮಗೆ ಅವಕಾಶವಿದೆ. ಆದರೆ ಆ ವ್ಯಕ್ತಿತ್ವವನ್ನು ತೇಜೋವಧೆ ಮಾಡುವುದಕ್ಕೆ ನಮಗೆ ಅವಕಾಶವಿಲ್ಲ. ವಿರೋಧ ಪಕ್ಷದವರು ಮತ್ತು ಆಡಳಿತ ಪಕ್ಷದವರು ಕೂಡ ತಪ್ಪು ಮಾಡಬಾರದು. ಆ ಹಿನ್ನೆಲೆಯಲ್ಲಿ ಅವರು ಆ ರೀತಿಯ ತಪ್ಪುಗಳನ್ನು ಉದ್ದೇಶಪೂರ್ವಕವಾಗಿ ಮಾಡುವಂತಹ ವ್ಯಕ್ತಿ ಮಾನ್ಯ ಎನ್. ರವಿಕುಮಾರ್‌ರವರಲ್ಲ. ಆದರೂ ಕೂಡ XXX ಲೋಕಸಭಾ ಸದಸ್ಯರು ಕೂಡ ಈ ಸದನಕ್ಕೆ ಬಂದು ಅವರನ್ನು ಅವರು ಸಮರ್ಥಿಸಿಕೊಳ್ಳುವುದಕ್ಕಾಗುವುದಿಲ್ಲ. ಆದ್ದರಿಂದ ಇಬ್ಬರಿಗೂ ಕೂಡ ತಾವು ಸರಿಯಾದ ರೀತಿಯಲ್ಲಿ ಹೇಳಬೇಕು. ಅವರು ಕೂಡ ಅದನ್ನು ವಾಪಸ್ಸು ತೆಗೆದುಕೊಳ್ಳಬೇಕು. ಅದೇ ರೀತಿ ಆಡಳಿತ ಪಕ್ಷದವರಿಗೂ ಮತ್ತು ವಿರೋಧ ಪಕ್ಷದವರಿಗೂ ಒಂದೇ ರೀತಿಯ ಒಂದು ಸೂತ್ರವನ್ನು ತಾವು ಕೊಡಬೇಕೆಂದು ನಾನು ಭಾವಿಸುತ್ತೇನೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ತಾವು ಮಾತನಾಡಿ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದೀಗ ಮಾತನಾಡಿರುವಂತಹ ಹಿರಿಯರಾದಂತಹ ಮಾನ್ಯ ಹೆಚ್. ವಿಶ್ವನಾಥ್‌ರವರು ಹಾಗೂ ಮಾನ್ಯ ಆಯನೂರು ಮಂಜುನಾಥ್‌ರವರು ಬಹಳ ಅರ್ಥಪೂರ್ಣವಾದಂತಹ ಮಾತುಗಳನ್ನು ಎಲ್ಲರಿಗೂ ಮಾರ್ಗದರ್ಶನ ಮಾಡುವಂತಹ ರೀತಿಯಲ್ಲಿ ಹೇಳಿದ್ದಾರೆ. ಈ ಸದನಕ್ಕಿಂತ ದೊಡ್ಡವರು ಯಾರೂ ಇಲ್ಲ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಇಪ್ಪತ್ತೆರಡು ವರ್ಷ ನಿರಂತರವಾಗಿ ಶಾಸಕನಾಗಿ, ಈ ಸದನದಲ್ಲಿ ನಾಲ್ಕು ಬಾರಿ ಕ್ಷಮೆಯಾಚಿಸಿದ್ದೇನೆ. ನಾವು ಕೆಲವೊಂದು ಸಂದರ್ಭ, ಸನ್ನಿವೇಶಗಳಲ್ಲಿ ನಾವು ಕೇಳಿರುವಂತಹ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರವನ್ನು ಪಡೆಯುವ ಸಂದರ್ಭದಲ್ಲಿ ಕೆಲವೊಮ್ಮೆ ಅವೇಶಕ್ಕೆ ಒಳಗಾಗುವಂತಹದ್ದು. ಇವೆಲ್ಲಾ ಸರ್ವೆ ಸಾಮಾನ್ಯ. ಆ ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಂದು ಸಂದರ್ಭಗಳ ಪದ ಬಳಕೆಯಲ್ಲಿ ವ್ಯತ್ಯಾಸವಾಗುವುದು ಸಹಜ. ಆ ಒಂದು ವ್ಯತ್ಯಾಸವೇ ಇವತ್ತು ಕೂಡ ನಾನು ಸದನದಲ್ಲಿ ನೋಡಿರುವಂತಹದ್ದು. ಮಾನ್ಯ ಎನ್. ರವಿಕುಮಾರ್‌ರವರು ಯಾವುದೇ ಉದ್ದೇಶಪೂರ್ವಕವಾಗಿ ಮಾತನಾಡಿದಾಗೇ ಕಾಣಲಿಲ್ಲ. ಈಗ ನಮ್ಮ ವಿರೋಧ ಪಕ್ಷದ ನಾಯಕರು ಮಾತನಾಡಿದಾಗ, ಅವರು ಒಂದು ಉದಾಹರಣೆಯನ್ನು ಕೊಟ್ಟು ಹೇಳಿದರು. ಆ ಮಾತಿನ ಬರದಲ್ಲಿ **XXX** ಇಲ್ಲಿ ವಿರೋಧ ಪಕ್ಷದ ಸದಸ್ಯರೆಲ್ಲರೂ ಕೂಡ ಪ್ರಶ್ನೆ ಮಾಡಿರತಕ್ಕಂಥದ್ದು. ಇಂತಹದ್ದು ಸದನದಲ್ಲಿ ಯಾರೋ ಮೇಲೆಯೂ ಕೂಡ ಯಾವುದೇ ಪಕ್ಷದ ನಾಯಕರ ಮೇಲೂ ಕೂಡ ಈ ತರಹದ ನಿರ್ದಿಷ್ಟವಾದಂತಹ ಮಾತುಗಳನ್ನು ನಾವು ಮಾತನಾಡಿದರೂ ಕೂಡ ತಾವು ಕೂಡಲೇ ಕಡತದಿಂದ ತೆಗೆದು ಹಾಕಿದಿರಿ. ತಾವು ಇವತ್ತು ಸಭಾಪತಿಯ ಪೀಠದಲ್ಲಿ ಕುಳಿತಿರುವುದು, ತಮ್ಮ ಹಿರಿತನದ ಅನುಭವ ಮತ್ತು ಈ ಸದನದಲ್ಲಿ ಎಷ್ಟೊಂದು ಸೌಜನ್ಯವೆ ಮತ್ತು ಗಾಂಭೀರ್ಯತೆಯಿಂದ ತಾವು ನಡೆದುಕೊಂಡಿದ್ದೀರಿ. ಹೀಗಾಗಿ, ತಮ್ಮನ್ನು ಅಷ್ಟೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಈ ಸದನಕ್ಕಿಂತ ನಾವು ಯಾರೂ ಕೂಡ ದೊಡ್ಡವರಲ್ಲ. ಆದ್ದರಿಂದ ಇದರಲ್ಲಿ carrier ಇದೇನೋ ಅವಮಾನ, ಇದೆಲ್ಲವೂ ಒಂದು ಕಡೆ ನಮಗೆ ಬಹಳ degrade ಅನ್ನುವಂತಹದ್ದೇನೂ ಇಲ್ಲ. ಇಂತಹ ಸಂದರ್ಭಗಳು ಬಂದಾಗ, ಸದನ ನಡೆಯಬೇಕು. ಇವತ್ತು ಮಾನ್ಯ ಆಯನೂರು ಮಂಜುನಾಥ್‌ರವರು ಹೇಳಿದ ಹಾಗೇ, ಇವತ್ತು ಈ ಸುವರ್ಣ ಸೌಧವನ್ನು ಕಟ್ಟಿದ್ದು, ಈ ಗಡಿ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಇದು ಉತ್ತರ ಕರ್ನಾಟಕದ ಜನರ ಬಹಳ ದಿನಗಳ ಬೇಡಿಕೆಯಾಗಿತ್ತು.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(1126)22.12.2022/4.50/ಎಂ.ಎಂ-ಬಿ.ಎನ್.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):

ಇಲ್ಲಿ ಒಂದು ಸದನವಾದರೆ, ವರ್ಷದಲ್ಲ ಕೆಲವು ಸಮಯ ಸದನ ನಡೆದರೆ ಈ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತದೆಂಬ ಸದುದ್ದೇಶದಲ್ಲ ಅವತ್ತು ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಅಡಿಗಲ್ಲು ಹಾಕಿದರು. ಮಾನ್ಯ ಯಡಿಯೂರಪ್ಪನವರು ಈ ಸುವರ್ಣಸೌಧವನ್ನು ಕಟ್ಟಿದರು. ಅವರ ಒಂದು ಮಹೋದ್ದೇಶಗಳು, ಆಕಾಂಕ್ಷೆಗಳೇನಿದೆ ಇವತ್ತು ನಾವೆಲ್ಲಾ ಇಲ್ಲಿ ಪ್ರತಿನಿಧಿಗಳಾಗಿ, ಸದಸ್ಯರಾಗಿ ಬಂದಿರುವಂತಹ ಸಂದರ್ಭದಲ್ಲ ಅದರ ಕಡೆ ನಾವು ಹೆಚ್ಚು ಮಹತ್ವ ಕೊಡಬೇಕು. ಇಂತಹ ಸಣ್ಣಪುಟ್ಟ ವಿಚಾರಗಳಲ್ಲಿ ಬಂದಂತಹ ಸಮಸ್ಯೆಗಳನ್ನು ತಮ್ಮ ನೇತೃತ್ವದಲ್ಲ ನಾವು ಕೂಡಲೇ ಬಗೆಹರಿಸಿಕೊಂಡು ಈ ಸದನವನ್ನು ಮುಂದುವರಿಸುವುದಾಗಬೇಕು. ಆದ್ದರಿಂದ ನಾನು ಆ ಭಾಗ, ಈ ಭಾಗವೆಂದಲ್ಲ ಎಲ್ಲಾ ಸದಸ್ಯರ ಪರವಾಗಿ ತಮ್ಮ ಮೂಲಕ ನಾನು ಮಾನ್ಯ ರವಿಕುಮಾರ್‌ರವರಲ್ಲಿ; ತಾವೇನೂ ಉದ್ದೇಶಪೂರ್ವಕವಾಗಿ ಹೇಳಿದ್ದೀರೆಂದಲ್ಲ. ತಮ್ಮ ಬಾಯಿತಪ್ಪಿನಿಂದ ಹೇಳಿರುವಂತಹ ಒಂದು ಮಾತಿಗೆ ವಿಷಾದ ವ್ಯಕ್ತಪಡಿಸಿ, ಇದಕ್ಕೆ ತಿಳಿ ಹೇಳಿ, ದಯವಿಟ್ಟು ಈ ಸದನ ಸೂಕ್ತವಾಗಿ ನಡೆಯುವಂತೆ ಮಾಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ರವಿಕುಮಾರ್‌ರವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎನ್. ರವಿಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ ತಮ್ಮ ಪೀಠಕ್ಕೆ ಮತ್ತು ತಮಗೆ ಕ್ಷಮೆಯನ್ನು ಕೇಳುತ್ತೇನೆ. ಕಾರಣವೇನೆಂದರೆ, ಇದರಲ್ಲ ಬಹಳಷ್ಟು ಜನರ ಸಮಯವಿದೆ. ಹಾಗಾಗಿ ಈ ಸಮಯವನ್ನು ವ್ಯರ್ಥ ಮಾಡುವುದಕ್ಕೆ ನಾನು ಇಷ್ಟಪಡುವುದಿಲ್ಲ. XXX ಸಾರ್ವಜನಿಕರೆಲ್ಲರೂ ಹೇಗೆ ಅರ್ಥ ಮಾಡಿಕೊಂಡರು ಹಾಗೆ ನಾನು ಆ ರೀತಿ ಅರ್ಥಮಾಡಿಕೊಂಡೆ. ಅದು ದೊಡ್ಡ ದೊಡ್ಡದಾಗಿ ಪೇಪರ್‌ಗಳಲ್ಲಿ, ಟಿ.ವಿ.,ಗಳಲ್ಲಿ State level and National level ನಲ್ಲಿ ಒಂದು ವಾರಗಟ್ಟಲೆ ಚರ್ಚೆ ನಡೆಯಿತು. ಇದನ್ನು

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾನು ಹಾಗೆ ಅರ್ಥ ಮಾಡಿಕೊಂಡೆ. **XXX** ಹೆಸರನ್ನು ಹೇಳುವುದರಿಂದ ಅವರಿಗೆ ಘಾಸಿಯಾಗುತ್ತದೆಂದರೆ ನಾನು ಅದನ್ನು ವಾಪಸ್ ಪಡೆಯುತ್ತೇನೆ. ಸದನ ನಡೆಯಬೇಕು. ಆ ಸಮಯದಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಅದಕ್ಕೆ ನಾನು ತಕ್ಷಣವೇ ಅದನ್ನು ವಾಪಸ್ ಪಡೆಯುತ್ತೇನೆ. ಒಂದನ್ನು ಹೇಳುವುದೇನೆಂದರೆ, ವಿರೋಧ ಪಕ್ಷದ ನಾಯಕರು ಆಗಾಗ ನಮಗೆ ಚುಚ್ಚುತ್ತಾರೆ. ಹೇಗೆ ಚುಚ್ಚುತ್ತಾರೆಂದರೆ, ಈ ಕಡೆ ಕುಳಿತುಕೊಂಡವರೆಲ್ಲರೂ ಎದ್ದೇಳಬೇಕು ಹಾಗೆ ಚುಚ್ಚುತ್ತಾರೆ. **XXX** ಎಂದರೆ ಒಂದು ತರಹ ಯಾರಿಗಾದರೂ ಕೂಡ ನೋವಾಗುತ್ತದೆ. ಹಾಗಾಗಿ ನಾನು ವಿನಂತಿ ಮಾಡುತ್ತೇನೆ, ನಾನು **XXX** ಶಬ್ದವನ್ನು ವಾಪಸ್ ಪಡೆಯುತ್ತೇನೆ. ಆದರೆ ಆಗಾಗ ಅವರು ನಮ್ಮನ್ನೇನು ಚುಚ್ಚುತ್ತಾರೆ, ಕೆಣಕುತ್ತಾರೆ; **XXX** ಎಂಬ ಶಬ್ದವನ್ನು ಅವರು ಇನ್ನು ಮುಂದೆ ಉಪಯೋಗಿಸಬಾರದು. ಉದಾಹರಣೆಗೆ **XXX** ಎಂಬ ಶಬ್ದವನ್ನು ಹೇಳಿದರೆ ನಿಮಗೆ ಘಾಸಿಯಾಗುತ್ತದೆಂದು ನಾನು ವಾಪಸ್ ತೆಗೆದುಕೊಂಡೆ. ಅದನ್ನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ **XXX** ಹೇಳುವುದರ ಬಗ್ಗೆ ಸಾರ್ವಜನಿಕರೆಲ್ಲಾ ಹೇಗೆ ಸ್ವೀಕಾರ ಮಾಡಿದ್ದಾರೆ ಹಾಗೆಯೇ ನಾವೂ ಸ್ವೀಕಾರ ಮಾಡುತ್ತೇವೆ. ನಾಗರಿಕರು ಸಮಾಜದಲ್ಲಿ ಅದನ್ನು ಹೇಗೆ ಸ್ವೀಕಾರ ಮಾಡಿದ್ದಾರೆ ಹಾಗೆಯೇ ನಾವೂ ಸ್ವೀಕಾರ ಮಾಡುತ್ತೇವೆ. ಅದಕ್ಕೆ ಅದನ್ನು ವಾಪಸ್ ಪಡೆಯುತ್ತೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಕೂಡ **XXX** ಎಂಬ ಶಬ್ದವನ್ನು ವಾಪಸ್ ಪಡೆಯಬೇಕೆಂದು ಈ ಸಂದರ್ಭದಲ್ಲಿ ಹೇಳುತ್ತಾ ಮಾನ್ಯ ಮರಿತಿಬ್ಬೇಗೌಡರು, ಮಾನ್ಯ ಭೋಜೇಗೌಡರು ಮತ್ತು ಮಾನ್ಯ ಆಯನೂರು ಮಂಜುನಾಥ್‌ರವರು, ಮಾನ್ಯ ವಿಶ್ವನಾಥ್‌ರವರು ಮತ್ತು ಡಾ: ತೇಜಸ್ವಿನಿಗೌಡರು ಅವರೆಲ್ಲರೂ ಕೂಡ ಮಾತನಾಡಿದರು. ಸಮಯದ ಅಭಾವದಿಂದ ಸದನ ತಕ್ಷಣವೇ ಪ್ರಾರಂಭವಾಗಬೇಕು. ಹಾಗಾಗಿ ಪೀಠಾಧ್ಯಕ್ಷರು ಕೂಡ ಎರಡು ಸಲ ಇದರ ಸಲುವಾಗಿ ಮೀಟಿಂಗ್ ಕರೆದರು. ಅದಕ್ಕೆ ನಾನು ಗೌರವ ಕೊಟ್ಟು ಈ ಒಂದು ಶಬ್ದವನ್ನು ನಾನು ವಾಪಸ್ ಪಡೆಯುತ್ತೇನೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಸಭಾಪತಿಯವರು:- ಸಾಕಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಾವು ಸಮಯ ಕೊಟ್ಟಿರಿ ನಾವು ಸಮಾಧಾನದಿಂದ ಕೇಳಿದೆವು. XXX ಹೆಸರು ಹೇಳಿದ್ದಕ್ಕೆ ನಮಗೇನು ಘಾಸಿಯಾಗಲಿಲ್ಲ. ಅವರು XXX ಆ ಪದವನ್ನೂ ವಾಪಸ್ ತೆಗೆದುಕೊಳ್ಳುವುದಕ್ಕೆ ಹೇಳಿ.

ಸಭಾಪತಿಯವರು:- ತೆಗೆದರಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್:- ಎಲ್ಲ ಹೇಳಿದರು? ಅವರು ಹೇಳಿದ್ದು XXX ಹೆಸರು ಹೇಳಿದ್ದಕ್ಕೆ ಘಾಸಿಯಾಗಿದ್ದಾರೆ ಎಂದು ಹೇಳಿದರು. XXX ಹೆಸರು ಹೇಳಿದ್ದಕ್ಕೆ ನಮಗೆ ಘಾಸಿಯಾಗಲಿಲ್ಲ. ಅವರು ಸಾವಿರ ಸಲ ಹೇಳಿಕೊಳ್ಳಲಿ. XXX ಎಂಬ ಪದ ಬಂದಾಗ;

ಡಾ: ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಕಲಾಪವನ್ನು ಮುಂದುವರೆಸೋಣ.

ಶ್ರೀ ಬಿ.ಕೆ. ಹರಿಪ್ರಸಾದ್:- ಅದನ್ನು ವಾಪಸ್ ತೆಗೆದುಕೊಳ್ಳಬೇಕು. ಅದು ಬಹಳ ಮುಖ್ಯ.

ಸಭಾಪತಿಯವರು:- ಅವರು ಮಾತನಾಡಿದ್ದನ್ನು ಹಿಂತೆಗೆದುಕೊಂಡಿದ್ದಾರಲ್ಲವೇ?

ಶ್ರೀ ಬಿ.ಕೆ. ಹರಿಪ್ರಸಾದ್:- ಅವರು ಆ ರೀತಿ ಹೇಳಲಿಲ್ಲ. ಅವರು XXX ಹೆಸರು ಹೇಳಿದರೆ ನಿಮಗದು ಘಾಸಿಯಾದರೆ ಅದನ್ನು ನಾವು ವಾಪಸ್ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. XXX ಹೆಸರು ಹೇಳಿದರೆ ನಮಗೇನು ಘಾಸಿಯಾಗುವುದಿಲ್ಲ. ನೂರು ಸಲ ಬೇಕಾದರೂ ಹೇಳಿ. ಅವರ ಹೆಸರನ್ನು XXX ಜೊತೆಗೆ ಸೇರಿಸಿದರೆ ಅದನ್ನು ನೀವು ವಾಪಸ್ ತೆಗೆದುಕೊಳ್ಳಬೇಕು. ನಾನು ಅದನ್ನು ಹೇಳಲಿಲ್ಲ ಎಂದು ಹೇಳಬೇಕು, ವಿಷಾದ ವ್ಯಕ್ತಪಡಿಸಬೇಕು. ನಾನು XXX ಎಂದು ಹೇಳಿದರೆ; XXX ನಾನು ಕನ್ನಡದ ಭಕ್ತ. ಅವರಿಗೆ XXX ಎಂದು ಗೊತ್ತಿರುವುದು.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನನಗೊಂದು ಅವಕಾಶ ಕೊಡಿ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಮ್ಮ ವಿಶ್ವನಾಥ್‌ರವರು ಹೇಳಿದಹಾಗೆ ಪತ್ರಿಕೆಗಳು ಮೊದಲು ಪತ್ರಿಕೋದ್ಯಮವಾಗಿತ್ತು. ಈಗ ಅದು ಉದ್ಯಮವಾಗಿರುವುದರಿಂದ ಯಾವ ಯಾವ ಪತ್ರಿಕೆಗಳಲ್ಲಿ ಏನೇನು ಬೇಕೋ ಅದನ್ನು ಬರೆಸಬಹುದು. ನಾವೆಲ್ಲರೂ ಅವರ ವಿರೋಧ ಕಟ್ಟಿಕೊಂಡು ಬದುಕಿದವರು. **XXX** ಭಾಷಣ ಮಾಡಿದ್ದನ್ನು ಸಂಪೂರ್ಣವಾಗಿ ತಮಗೂ ಹಾಗೂ ಮಾನ್ಯ ಗೋವಿಂದ ಕಾರಜೋಳರವರಿಗೂ ತೋರಿಸಿದೆವು, ಅದರಲ್ಲೇನಾದರೂ **XXX** ಎಂದು ಹೇಳಿದ್ದಾರೆಯೇ? **XXX** ಕಾಲದಲ್ಲಿ ಎಂದು ಹೇಳಿದ್ದಾರೆ ವಿನಃ **XXX** ಎಂದು ಎಲ್ಲೆಯೂ ಹೇಳಿಲ್ಲ. ಯಾರಿಗೆ ಮನಿ ಬಳಿಯುವುದಕ್ಕೆ ಹೋಗುತ್ತಿದ್ದೀರಿ? ಆದ್ದರಿಂದ **XXX** ಇಲ್ಲದಿದ್ದರೆ ವಿಷಾದವನ್ನು ವ್ಯಕ್ತಪಡಿಸಬೇಕು.

ಶ್ರೀಮತಿ ಭಾರತಿ ಶೆಟ್ಟಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾವು ಯಾರು ಕೂಡ ಇಲ್ಲಿ ಪಕ್ಷೇತರ ಶಾಸಕರಿಲ್ಲ. ಎಲ್ಲರೂ ಕೂಡ ಒಂದೊಂದು ಸಂಘಟನೆಯ ಹಿನ್ನೆಲೆಯಲ್ಲಿ ಬಂದವರು. ನಮ್ಮ ಸಂಘಟನೆ ನಮಗೆ ಶಕ್ತಿ. ನಮ್ಮ ಸಂಘಟನೆಯಲ್ಲಿದ್ದಂತಹ ಯಾರಿಗಾದರೂ ಏನಾದರೂ ಹೇಳಿದರೆ ಸದನದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ನೋವಾಗುವುದು ಸ್ವಾಭಾವಿಕ. ನಾವು ಒಮ್ಮೆ ಹೇಳುತ್ತೇವೆ. **XXX** ಎನ್ನುತ್ತೇನೆ, ತಾವು ಕನ್ನಡ ಭಕ್ತರು ಎಂದು ಅವರು ಹೇಳಿದರು. ಆರ್.ಎಸ್.ಎಸ್. ಅನ್ನು ಸುಲಭ ಶೌಚಾಲಯ ಎಂದು ಹೇಳಿದರು. ನಮ್ಮ ದೇವಾಲಯವನ್ನು ಸುಲಭ ಶೌಚಾಲಯವೆಂದು ಹೇಳುತ್ತಾರೆ. **XXX** ಮಾಡಿದರು ಎಂದು ಹೇಳಿದರೆ ನಿಮಗೆ ನೋವಾದ ಹಾಗೆ ನಮಗೆ ಹೇಳಿದಾಗ ನೋವಾಗುವುದಿಲ್ಲವೇ? ನಿಮ್ಮ ನೋವು ಮಾತ್ರ ನೋವು, ನಮ್ಮ ನೋವು ನೋವಲ್ಲ ಎಂದು ಹೇಳಿದರೆ ಇದು ಯಾವ ನ್ಯಾಯ? ಆದ್ದರಿಂದ ನಾನು ಹೇಳುವುದೇನೆಂದರೆ, ಇವತ್ತು ಏನು ರವಿಕುಮಾರ್‌ರವರು ವಾಪಸ್ ತೆಗೆದುಕೊಂಡಿದ್ದಾರೆ ಅದೇ ರೀತಿ

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಅವರು ಕೂಡ ಅವರು ಹೇಳಿದ ಶಬ್ದಗಳನ್ನು ವಾಪಸ್ ತೆಗೆದುಕೊಳ್ಳಬೇಕು. ನಮ್ಮ ದೇವಾಲಯವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸುಲಭ ಶೌಚಾಲಯವೆಂದು ಕರೆದಾಗ ಇಡೀ ರಾಷ್ಟ್ರಕ್ಕೆ ಬೆಳಕು ಕೊಡುವಂತಹದ್ದು, ಇಡೀ ರಾಷ್ಟ್ರದ ಕೊಳಕನ್ನು ಹೊರಗೆ ಹಾಕುವಂತಹ ಒಂದು ಶಕ್ತಿಯ ಬಗ್ಗೆ ಅಷ್ಟು ಕೇವಲವಾಗಿ ಮಾತನಾಡುವಾಗ ನಮಗೆ ನೋವಾಗುವುದಿಲ್ಲವೇ? ನಿಮ್ಮ ನೋವು ಮಾತ್ರ ನೋವೇ? ನೀವು ಸಾವರ್ಕರ್‌ರವರಿಗೆ ಹೇಳುತ್ತೀರಿ, ಬಟ್ಟರೆ ಸ್ವಾಮಿ ವಿವೇಕಾನಂದರಿಗೆ ಹೇಳುತ್ತೀರಿ. ಹಿಂದುತ್ವದ ಬಗ್ಗೆ, ಎಲ್ಲದರ ಬಗ್ಗೆಯೂ ಹೇಳುತ್ತೀರಿ. ಏತಕ್ಕೆ ನೀವು ನಮ್ಮ ನಾಯಕರ ಬಗ್ಗೆ ಹೇಳುವುದಿಲ್ಲವೇ? ಶ್ರೀ ಅರುಣ್ ಜೇಟ್ಟಿಯವರು ಇವತ್ತು ನಮ್ಮ ಮಧ್ಯೆ ಇಲ್ಲ. ಅವರ ಬಗ್ಗೆ ಉಲ್ಲೇಖ ಮಾಡುವಾಗ ನಿಮ್ಮ ನಾಯಕರು ಏಕವಚನದಲ್ಲಿ ಮಾತನಾಡಿದರು.

ಶ್ರೀ ಬಿ.ಕೆ. ಹರಿಪ್ರಸಾದ್:- ಅದನ್ನು ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ಅಕಸ್ಮಾತ್ ಏಕವಚನ ಅನಿಸಿದರೆ ನಾನು ಅದನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಅವರು ನನಗೂ ಒಳ್ಳೆಯ ಸ್ನೇಹಿತರು.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, . . .

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ, ನಾನು ಮುಗಿಸುತ್ತೇನೆ. ಆದ್ದರಿಂದ ಒಂದು ಗಾಜಿನಮನೆಯಲ್ಲಿ ಕುಳಿತುಕೊಂಡು ಕಲ್ಲು ಒಡೆಯಬಾರದು. ಪ್ರತಿ ಸಲ 40 ಪರ್ಸೆಂಟ್ ಕಮಿಷನ್ ಸರ್ಕಾರ, ಬಿ.ಜೆ.ಪಿ., ಭ್ರಷ್ಟಾಚಾರ ಎಂದು ಇವರು ಹೇಳಬಹುದು. ಆದರೆ ನಾವು ಮಾತ್ರ ಹೇಳಬಾರದು. ಇವರಿಗೆ ಕಲ್ಲು ಹೊಡೆಯುವ ತಾಕತ್ತಿದ್ದರೆ ನಾವು ಕಲ್ಲು ಹೊಡೆದಾಗ ಅದನ್ನು ಸ್ವೀಕಾರ ಮಾಡುವ ತಾಕತ್ತು ಸಹ ಅವರಿಗಿರಬೇಕು.

ಶ್ರೀ ಬಿ.ಕೆ. ಹರಿಪ್ರಸಾದ್:- ತಾಕತ್ತು, ಧಮ್ಮು ನಮಗಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ:- XXX ಮಾಡಿಲ್ಲ ಎಂದು ಹೇಳುವುದಕ್ಕೆ ನಾವಿಲ್ಲ ಕುಳಿತಿಲ್ಲ. ಎಲ್ಲರೂ ಕೂಡ ಎಲ್ಲರ ಬಗ್ಗೆ ಉಳಿ ಮಾಡುತ್ತಾರೆ. XXX ಬಗ್ಗೆ, XXX ಬಗ್ಗೆ ಉಳಿ ಮಾಡುತ್ತಾರೆ. ನಮ್ಮ XXX ಬಹಳಷ್ಟು ಉಳಿ ಮಾಡಿದ್ದಾರೆ. ಎಷ್ಟು ಉಳಿ ಮಾಡಿದ್ದಾರೆ ಎಂದು ಹೇಳಿದರೆ XXX ಎಂಬ ಶಬ್ದವನ್ನು ಕೂಡ ಇವರು ಬಳಸಿದ್ದಾರೆ. XXX ಎಂದು ಸಹ ಹೇಳಿದ್ದಾರೆ. ಆದ್ದರಿಂದ ಇದನ್ನು ಎರಡೂ ಕಡೆ ಸ್ವೀಕಾರ ಮಾಡಬೇಕು. ಅದರ ಬದಲು XXX ಎಂದು ಹೇಳಿದ್ದೇ ತಪ್ಪು ಎನ್ನುವುದನ್ನು ನಾವು ಒಪ್ಪುವುದಿಲ್ಲ.

ಸಭಾಪತಿಯವರು:- ಸಾಕು ಕುಳಿತುಕೊಳ್ಳಿ.

(ಮುಂದು)

(1127)22-12-2022(05-00) bsd-bns

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಂತಹ ವಿಚಾರಗಳಲ್ಲಿ ತಮಗೆ ನನಗಿಂತ one to double ಅನುಭವವಾಗಿದೆ. ಅದನ್ನು ನಾನೂ ನೋಡಿದ್ದೇನೆ. ಒಂದೆರಡು ಮೂರು ತಿಂಗಳ ಹಿಂದೆ ಕೇಂದ್ರ ಸಚಿವರಾದ ಶ್ರೀ ನಿತೀನ್ ಗಡ್ಡರಿ ರವರು ಮಾನ್ಯ ಮನ್‌ಮೋಹನ್ ಸಿಂಗ್ ರವರ ಬಗ್ಗೆ ಒಂದು statement ಮಾಡಿದ್ದರು. ಮಾನ್ಯ ಮನ್‌ಮೋಹನ್ ಸಿಂಗ್‌ರವರು ವಿತ್ತ ಸಚಿವರಾಗಿ ಹಾಕಿದಂತಹ ಭದ್ರ ಬುನಾದಿಯಿಂದ ಆರ್ಥಿಕ ವ್ಯವಸ್ಥೆ ಇಷ್ಟೊಂದು ಸದೃಢವಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು. ಒಂದೆರಡು-ಮೂರು ತಿಂಗಳ ಹಿಂದೆ ಇದನ್ನು paper statement ನಲ್ಲಿ ನೋಡಿದೆ. ಪ್ರಧಾನ ಮಂತ್ರಿಯಾಗಿರುವ ಮಾನ್ಯ ನರೇಂದ್ರ ಮೋದಿರವರು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಗುಲಾಂ ನಬೀ ಆಜಾದ್‌ರವರು retire ಆದ ದಿವಸ ಇಂತಹ ಒಳ್ಳೆಯ ಸ್ನೇಹಿತ ಈ ದಿನ ಸದನ ಬಿಟ್ಟು ಹೋಗುತ್ತಿದ್ದಾರೆಂದು ಕಣ್ಣಿಲ್ಲ ನೀರು ಹಾಕಿದರು.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಷ್ಟ್ರನಾಯಕರು, ರಾಷ್ಟ್ರವನ್ನು ಆಳದಂತಹವರು, ಕೆಲಸ ಮಾಡಿದವರು ಯಾರೇ ಆಗಲೀ, ನನಗಂತೂ ಬಹಳ ನೋವಾಯಿತು. ಮಾನ್ಯ ರವಿಕುಮಾರ್ ರವರು ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀ ನೆಹರೂ ವಿಚಾರವನ್ನು ಎತ್ತಿಕೊಂಡರು. ಅವರು ಮಾನ್ಯ ಅಮಿತ್ ಶಾ ರವರ ವಿಚಾರವನ್ನು ಎತ್ತಿಕೊಂಡರು. ಇದೆಲ್ಲ ಎಷ್ಟರಮಟ್ಟಿಗೆ ಸರಿ? ಮಾನ್ಯ ಅಮಿತ್ ಶಾ ರವರು ಇಲ್ಲಿಗೆ ಬಂದಿದ್ದರೇ? ಮಾನ್ಯ ನೆಹರೂರವರು ಬಂದಿದ್ದರೇ? ಹೆಸರನ್ನು ಎತ್ತಿ ಹೇಳುವುದು ಬಹಳ ಅವಮಾನ. ಇದನ್ನು ಯಾರಾದರೂ ಹೇಳಲಿ, ಅದು ಅವಮಾನ. ಇದು ಅವರಿಗೆ ಮಾಡುವ ಅವಮಾನ ಆಗಿದೆ. ಆವತ್ತಿನ ತೀರ್ಮಾನ ಆವತ್ತು ಸರಿ ಇರುತ್ತದೆ, ಆದರೆ ಇವತ್ತು ಸರಿಯಾಗಿಲ್ಲ ಎಂದು ಕಾಣಬಹುದು. ಅವರೆಲ್ಲರೂ ರಾಷ್ಟ್ರಕ್ಕಾಗಿ ಕೆಲಸ ಮಾಡಿದ್ದಾರೆ. ಮಾನ್ಯ ವಾಜಪೇಯಿ ರವರು ಇರಬಹುದು, ಮಾನ್ಯ ನೆಹರೂ ಮತ್ತು ಶ್ರೀಮತಿ ಇಂದಿರಾಗಾಂಧಿ ರವರು ಇರಬಹುದು, ಮಾನ್ಯ ಅಡ್ವಾನಿ ರವರು Prime Minister ಆಗಲಿಲ್ಲ, ಆದರೆ ಈ ದೇಶಕ್ಕಾಗಿ ಅವರು ಕೆಲಸ ಮಾಡಲಿಲ್ಲವೇ? ಅವರು ಎಷ್ಟು ಕೆಲಸ ಮಾಡಿದ್ದಾರೆ, ಎಷ್ಟು ಒಳ್ಳೆಯದನ್ನು ಬಯಸಿದ್ದಾರೆ ಮತ್ತು ಒಳ್ಳೆಯದನ್ನು ಮಾಡಿದ್ದಾರೆ. ನಾನು ಎಲ್ಲರಲ್ಲಿಯೂ request ಮಾಡುವುದೇನೆಂದರೆ, ತಂದಿರುವ ವಿಷಯದ ಬಗ್ಗೆ ವಿಷಯಾಧಾರಿತವಾಗಿ fight ಮಾಡಬೇಕು, ಚರ್ಚೆ ಮಾಡಲಿ, ಯಾರೂ ಬೇಡ ಎನ್ನುವುದಿಲ್ಲ. ನಾವು ಆ ಕಡೆ ಕುಳಿತುಕೊಂಡಿರುವಾಗ ಎಷ್ಟು ಚರ್ಚೆ ಮಾಡಿದ್ದೇವೆ, ಜಗಳ ಮಾಡಿದ್ದೇವೆ, ಹೊರಗೆ ಹೋಗಿದ್ದೇವೆ. ಆದರೆ ಇದುವರೆಗೂ ಯಾವತ್ತೂ ಒಬ್ಬ ರಾಷ್ಟ್ರನಾಯಕರ ಹೆಸರನ್ನು ತೆಗೆದುಕೊಂಡಿಲ್ಲ. ಪ್ರಾರಂಭ ಎಲ್ಲಾದರೂ ಆಗಿರಲಿ, ಅದು ತಪ್ಪೇ ಆಗಿದೆ. ಅದನ್ನು ನಾನು ಸರಿ ಎನ್ನುವುದಿಲ್ಲ. ಅವರು ಕಾಂಗ್ರೆಸ್‌ನವರ ಹೆಸರನ್ನು ಹೇಳಿದರು ಎಂದು ಮಾನ್ಯ ಅಮಿತ್ ಶಾ ಹೆಸರನ್ನು ಹೇಳುವುದು ಎಷ್ಟರಮಟ್ಟಿಗೆ ಸರಿ? It is not correct. ಯಾರೂ ಹೇಳಿದರೂ ಸರಿಯಿಲ್ಲ. ನಮ್ಮ ದೇಶಕ್ಕಾಗಿ ದುಡಿದವರನ್ನು ನೆನೆಯಬೇಕು. ಅವರು ಒಳ್ಳೆಯ ಕೆಲಸ ಮಾಡಿರುವುದನ್ನು ಸದನದಲ್ಲಿ ತೆಗೆದುಕೊಂಡರೇ ತಪ್ಪಿಲ್ಲ. ಆದರೆ ಅವರನ್ನು ತೆಗೆಳುವ ಕೆಲಸವನ್ನು ಯಾವ ಸದಸ್ಯರು ಮಾಡಿದರೂ ತಾವು ನಿರ್ದಾಕ್ಷಿಣ್ಯವಾಗಿ ತಿಳಿ ಹೇಳಬೇಕು ಮತ್ತು ಮಾತನಾಡದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಬೇಕು. ಏಕೆಂದರೆ ಈ ಸದನ ಅಂತಹ ವಿಷಯಗಳಿಗೆ ಗಲಾಟೆ ಮಾಡುವುದಕ್ಕೆ ಇಲ್ಲ. ನಾವು development ಬಗ್ಗೆ ಮತ್ತು ಇರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು ಮತ್ತು ಉತ್ತರ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಹಿಂದೆ ಹೀಗಾಗಿತ್ತು, ಅವರು ಹೀಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿದ್ದರು ಎಂದು ಅದಕ್ಕೆ ಉತ್ತರವನ್ನು ಇಲ್ಲ ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ? ಉತ್ತರವನ್ನು ಎರಡೂ ಕಡೆಯವರು ಕೊಡುವುದಕ್ಕೆ ಆಗುವುದಿಲ್ಲ. ಮಾನ್ಯ ರವಿಕುಮಾರ್ ರವರು ವಿಷಾಧವನ್ನು ವ್ಯಕ್ತ ಮಾಡಿದ್ದು, ತಾವೂ ಅದನ್ನು ಕಡತದಿಂದ ತೆಗೆಯಬೇಕು ಎಂದು ಹೇಳಿದ್ದೀರಿ. ಒಂದು ವಿಚಾರಕ್ಕೆ ತಮ್ಮನ್ನು ಅಭಿನಂದಿಸುವುದೇನೆಂದರೆ, ತಾವು ಆ ಕ್ಷಣದಲ್ಲೆಯೇ ಯಾವುದೂ ಕಡತಕ್ಕೆ ಹೋಗಬಾರದು ಎಂದು ಹೇಳಿದಿರಿ. ದಯಮಾಡಿ ಇದನ್ನು ಇಲ್ಲಗೆ ಬಿಟ್ಟು ಸದನವನ್ನು ನಡೆಸಲು ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್‌ರವರು ಹಿಂದೂ ಸಂಸ್ಕೃತಿಯ ನೆಲೆಗಟ್ಟನ್ನು ಬಹಳವಾಗಿ ನಂಬಿಕೊಂಡು ಬಂದಿರುವವರಾಗಿದ್ದಾರೆ ಮತ್ತು ದೇವರನ್ನು ನಂಬುವವರೆಂದು ತಿಳಿದುಕೊಂಡಿದ್ದೇನೆ. ಆದರೆ ನಾಗ ಎಂದು ಹೇಳಿದ ತಕ್ಷಣ ವಿಷ ಎಂದು ಹೇಳಿದ್ದು ಸಮಾಜಕ್ಕೆ ದೊಡ್ಡ ಅಗೌರವ ತರುವ ಮಾತಾಗಿದೆ. ಏಕೆಂದರೆ ನಾವು ನಾಗನನ್ನು ಈಶ್ವರನಲ್ಲ ನೋಡುತ್ತೇವೆ. ಏನಾದರೂ ನಾಗದೋಷ ಇದ್ದರೆ ಇಡೀ ಪ್ರಪಂಚದ ಜನರು ನಮ್ಮ ಸುಬ್ರಮಣ್ಯಕ್ಕೆ ಬಂದು ನಾಗದೋಷ ಕಳೆದುಕೊಳ್ಳುತ್ತಾರೆ. ವಿಷ ಎಂದು ನಾಗನಿಗೆ ಹೇಳಿದ್ದು ತಪ್ಪು. ನಾಗರ ಪಂಚಮಿಯಂದು ಈ ನಾಡಿನ ಎಲ್ಲಾ ಮಹಿಳೆಯರು ಹಾಲೆರೆಯುತ್ತಾರೆ. ಹಾಗಾಗಿ ಆ ವಿಚಾರ ಮತ್ತು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಅವರು ಯಾವ ರೀತಿಯ ಅರ್ಥದಲ್ಲಿ ಹೇಳಿದ್ದಾರೋ, ಆ ವಿಚಾರ ಬೇರೆ. ಆದರೆ ಅಲ್ಲಗೆ ತಂದಿರುವುದು ತಪ್ಪು. ಉಜ್ಜಯಿನಿಯ ಮಹಾಕಾಳೇಶ್ವರದಲ್ಲಿ ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ವರ್ಷಕ್ಕೆ 3 ಬಾರಿ ಬರುತ್ತಾರೆ. ಮಹಾಕಾಳೇಶ್ವರದ ಗರ್ಭಗುಡಿಗೆ ನಾಗರಾಜ ಬಂದು ಹೋಗುವ ವಿಚಾರವನ್ನು ಅನೇಕ ಬಾರಿ ಕೇಳಿದ್ದೇವೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ, ಗೊತ್ತಿಲ್ಲ. ಆದರೆ ನಾಗ ಎಂದ ತಕ್ಷಣ ವಿಷ ಎಂದು ಅರ್ಥೈಸುವುದು ತಪ್ಪು.

ಡಾ|| ತೇಜಸ್ವಿನಿ ಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಎಲ್ಲಾ ಹಾವುಗಳು ನಾಗ ಅಲ್ಲ, ನಾಗಪುರ ಎಂದು ಕರೆಯಲಿ, ನಮಗೆ ಸಹನೆ ಇದೆ. ಹಾವುಗಳೆಲ್ಲವೂ ನಾಗ ಅಲ್ಲ, ದಯವಿಟ್ಟು correction ಅಷ್ಟೇ. Mislaid ಮಾಡಬಾರದು.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಸ್.ಎಲ್. ಭೋಜೇಗೌಡ:- ನಾನು ಅಲ್ಲಿಗೆ ಅರ್ಜಿ ಸಲ್ಲಿಸಬೇಡಿ ಎಂದು ವಿನಂತಿ ಮಾಡಿದೆ. It is not the matter of argument. ಅವರು ಯಾವ ವಿಶ್ಲೇಷಣೆ ಮಾಡಿದ್ದಾರೋ. ಗೊತ್ತಿಲ್ಲ. ಇದನ್ನು ಮುಗಿಸಿ.

ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ರವಿಕುಮಾರ್ ಹಾಗೂ ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಿದ ವಿಚಾರಗಳನ್ನು ಕೇಳಿದ್ದೇನೆ. ಮಾನ್ಯ ರವಿಕುಮಾರ್ ರವರು XXX ಎಂದು ಮಾತನಾಡಿದ್ದು, ಅದಕ್ಕೆ ವಿಷಾದವನ್ನು ವ್ಯಕ್ತ ಮಾಡಿದ್ದಾರೆ. ಅವರು ಪ್ರತಿ ಬಾರಿ ನಾಗಪುರವನ್ನು XXX ಎಂದು ಹೇಳುವುದು,

ಸಭಾಪತಿಯವರು:- ಅದು ಈಗ ಬಂದಿಲ್ಲ, ಬಿಡಿ.

(ಗೊಂದಲ)

ಶ್ರೀ ಟಿ.ಎ. ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಇದು ವಿಷಯಾಂತರವಾಗುತ್ತಿದೆ, ಕಲಾಪವನ್ನು ಸುಗಮವಾಗಿ ನಡೆಸಲು ಪರಿಹಾರ ಸಿಗುತ್ತಿಲ್ಲ. ಬರೀ debate ಆಗುತ್ತಿದೆ, ಕೈಮುಗಿದು ಕೇಳಿಕೊಳ್ಳುವುದೇನೆಂದರೆ ಕಲಾಪಕ್ಕೆ ಅನುವು ಮಾಡಿಕೊಡಬೇಕು. ಎರಡೂ ಕಡೆಗಳಿಂದ ಸುಗಮವಾಗಿ ನಡೆಯಬೇಕು. ಅದನ್ನು ಬಿಟ್ಟು ಪ್ರತಿಯೊಂದು ಹಂತದಲ್ಲೂ ಬರೀ issue ಗಳು ಜಾಸ್ತಿಯಾಗಿ debate ಕಡೆ ಹೋಗುತ್ತಿದ್ದೇವೆ. ಇದು ಸರಿಯಲ್ಲ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಏಕೆ ಚರ್ಚೆ ಮಾಡುತ್ತಾರೆ?

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಶ್ರೀ ಗೋವಿಂದರಾಜ್:- ಒಬ್ಬೊಬ್ಬರು ಒಂದೊಂದು ಮಾತನಾಡಬಾರದು.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ನಾಗಪುರ ಎಂದರೆ ಕೆಟ್ಟದ್ದು ಏನಿದೆ?

(ಗೊಂದಲ)

ಶ್ರೀ ಟಿ.ಎ. ಶರವಣ:- ದಯಮಾಡಿ ಇದನ್ನು ಇತ್ಯರ್ಥ ಮಾಡಿ ಮುಗಿಸಿ.

ಸಭಾಪತಿಯವರು:- ವಾತಾವರಣ ತಿಳಿಯಾಗಲೆಂದು ಎಲ್ಲರಿಗೂ ಮಾತನಾಡಲು ಅವಕಾಶ ನೀಡಿದ್ದೆನು. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಿ, ಇನ್ನಾರಿಗೂ ಅವಕಾಶವಿಲ್ಲ.

ಶ್ರೀ ಜಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಾವು ಎಲ್ಲರಿಗೂ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ಕೊಟ್ಟಿದ್ದೀರಿ. ಕೆಲವರು ಅವರ ವಿಚಾರಗಳನ್ನು ಮುಂದಿಟ್ಟಿದ್ದಾರೆ. ಸಹೋದರಿ ಭಾರತಿ ಶೆಟ್ಟಿರವರು ನಾನು ಏನೋ ರಾಷ್ಟ್ರೀಯ ಸುಲಭ ಶೌಚಾಲಯ ಎಂದು ಹೇಳಿದೆ ಎಂದು ಹೇಳಿದರು. ನಾನು ಅದನ್ನು ಈಗ ಹೇಳಿದ್ದಲ್ಲ. ಇದನ್ನು ಬಹಳ ಹಿಂದೆ ಹೇಳಿದ್ದು, ಬಹಳ ಹಿಂದೆ ಹೇಳಿರುವುದನ್ನೆಲ್ಲಾ ತೆಗೆದುಕೊಂಡರೆ ಸದನದಲ್ಲಿ ಚರ್ಚೆಗೆ ಸಮಯವೇ ಸಾಲುವುದಿಲ್ಲ. ಇವತ್ತಿನ ಕಾಲಘಟ್ಟದಲ್ಲಿ ಇವತ್ತು ಏನಾಯಿತು ಎಂಬ ವಿಚಾರಕ್ಕೆ ಮಾತ್ರ ಸ್ಥಿಮಿತಗೊಳಿಸಬೇಕು.

ಸಭಾಪತಿಯವರು:- ಇವತ್ತಿನ ವಿಷಯ ಮಾತ್ರ ಮಾತನಾಡಬೇಕು, ಹಿಂದಿನ ವಿಷಯಗಳು ಬೇಡ.

ಶ್ರೀ ಬಿ.ಕೆ. ಹರಿಪ್ರಸಾದ್:- ಹಿಂದಿನ ವಿಚಾರಗಳಿಗೆ ಬಂದರೂ ಚರ್ಚೆ ಮಾಡಲು ತಯಾರಿದ್ದೇವೆ. ಆದರೆ XXX ಎಂಬ ಪದವನ್ನು ಹೇಳಿದ್ದು, ಆ ಪದವನ್ನು ಹೇಳಿರುವುದಕ್ಕೆ ವಿಷಾಧವನ್ನು ವ್ಯಕ್ತಪಡಿಸುತ್ತೇನೆ ಎಂದು ಮಾನ್ಯ ಸದಸ್ಯರು ಹೇಳಬೇಕು. ಅವರಿಗೆ ಪುನಃ ಮಾತನಾಡಲು ಅವಕಾಶ ಕೊಟ್ಟಾಗಲೂ XXX ಕಾಲ ಎಂದು ಹೇಳಿದರು.

ಡಾ|| ತೇಜಸ್ವಿನಿ ಗೌಡ:- ಬಜೆಟ್‌ಗೆ ಹೇಳಿರುವ 40% ಪದವನ್ನು ವಾಪಸ್ಸು ತೆಗೆದುಕೊಳ್ಳಬೇಕು. ಅದನ್ನು substantiate ಮಾಡಲು ಆಗುವುದಿಲ್ಲ.

(ಗೊಂದಲ)

ಶ್ರೀ ಟಿ.ಎ. ಶರವಣ:- ಅದನ್ನು ಬಜೆಟ್ ನಾಯಕರು ಹೇಳಿರುವುದು.

ಶ್ರೀ ಬಿ.ಕೆ. ಹರಿಪ್ರಸಾದ್:- ನಾವ್ಯಾರೂ 40% ಎಂದು ಹೇಳಲಿಲ್ಲ.

ಶ್ರೀ ಮರಿತಿಬ್ಬೇಗೌಡ:- 40% ಹೋಗಿ ಈಗ 100% ಎಂದು ಹೇಳುತ್ತೇವೆ. ಈಗ 100% ಆಗಿದೆ. ಈಗ ಕೆಲಸವನ್ನೇ ಮಾಡದೇ 100% ಹೊಡೆಯುತ್ತಿದ್ದಾರೆ. ಅದನ್ನು ನಂತರ ಹೇಳುತ್ತೇವೆ.

(ಮುಂದು)

(1128)22-12-2022(05-10) kh(bsd)-gr

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- 40% ಅನ್ನು ಈಗ 100% ಎಂದು ಹೇಳುತ್ತೇವೆ. (ಗೊಂದಲ) ಕೆಲಸವನ್ನೇ ಮಾಡದೇ 100% ಹೊಡೆಯುತ್ತಿದ್ದಾರೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಪ್ರಧಾನ ಮಂತ್ರಿಗಳ ಅಥವಾ ವಾಜಪೇಯಿರವರು ಹಾಗೂ ಅಡ್ವಾನಿರವರುಗಳ ಬಗ್ಗೆ ಮಾತನಾಡಲಿಲ್ಲ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಪ್ರಧಾನ ಮಂತ್ರಿಗಳಿಗೆ 40% ಬಗ್ಗೆ

(ಗೊಂದಲ)

ಶ್ರೀ ಎನ್. ರವಿಕುಮಾರ್:- ಶ್ರೀ ರಾಜೀವ್‌ಗಾಂಧಿ ರವರು 100 ರೂಪಾಯಿಗಳಲ್ಲಿ 15 ರೂಪಾಯಿ ತಲುಪುತ್ತಿತ್ತು ಎಂದು ಹೇಳಿದ್ದರು.

(ಗೊಂದಲ)

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ವಿಷಯಾಂತರ ಆಗುತ್ತಿದ್ದು, ದಯಮಾಡಿ ಸದನವನ್ನು ಹತೋಟಿಗೆ ತೆಗೆದುಕೊಳ್ಳಬೇಕು.

(ಗೊಂದಲ)

ಸಭಾಪತಿಯವರು:- ನಾನು ಯಾರಿಗೂ ಅನುಮತಿ ಕೊಟ್ಟಿಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ನಾನು ನನ್ನ ಮಾತನ್ನು ಮುಗಿಸಿಲ್ಲ, ಅವರು ಮಾತನಾಡಿದಾಗ ನಾನೂ ಮಾತನಾಡಬೇಕಾಗುತ್ತದೆ, ಅವರು ಸುಮ್ಮನಿದ್ದರೆ ನಾನೇನೂ ಹೇಳುವುದಿಲ್ಲ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ, ಸದನದ ಸದಸ್ಯರೆಲ್ಲರ ಸಮಯ ಇದರಲ್ಲಿ ಇದ್ದು, ಹೊರಗಡೆ ಲಕ್ಷಾಂತರ ಜನರ ಸಮಯವೂ ಇದೆ. ನಮ್ಮನ್ನು ಎಲ್ಲರೂ ನೋಡುತ್ತಿದ್ದಾರೆ. XXX ಹೌದು, ಇದರ ಬಗ್ಗೆ ನಾನು ವಾಪಸ್ಸು ತೆಗೆದುಕೊಳ್ಳುತ್ತೇನೆ ಮತ್ತು ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಒಂದು ನಿಮಿಷ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಈ ಹಂತದಲ್ಲಿ ಬಾವಿಯಲ್ಲಿ ಧರಣಿ ನಿರತರಾಗಿದ್ದೆ ಕಾಂಗ್ರೆಸ್ ಪಕ್ಷದ ಮಾನ್ಯ ಸದಸ್ಯರೆಲ್ಲರೂ ಸ್ವಸ್ಥಾನಗಳಿಗೆ ತೆರಳಿದರು)

ಆದರೆ **XXX** ಏನು ಭಾಷಣ ಮಾಡಿದ್ದಾರೆ, ಅದನ್ನು ಸಾರ್ವಜನಿಕರೆಲ್ಲರೂ ಯಾವ ಅರ್ಥದಲ್ಲಿ ಸ್ವೀಕಾರ ಮಾಡಿದ್ದಾರೋ, ನಾವೆಲ್ಲರೂ ಅದನ್ನು ಅದೇ ಅರ್ಥದಲ್ಲಿ ಸ್ವೀಕಾರ ಮಾಡಿದ್ದೇವೆ. ಆದರೆ ಸಾರ್ವಜನಿಕರ ದೃಷ್ಟಿಯಿಂದ, ಅವರೆಲ್ಲರ ಸಮಯದ ದೃಷ್ಟಿಯಿಂದ ಸದನವು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ, ಅದು ಸದುಪಯೋಗ ಆಗಬೇಕು ಎನ್ನುವ ಕಾರಣದಿಂದ ನಾನು ನಾನು ಉಪಯೋಗಿಸುತ್ತಿದ್ದೇನೆ. ಆದರೆ ಒಂದನ್ನು ಬಹಳ ನೋವಿನಿಂದ ಹೇಳುತ್ತೇನೆ. ಆ ಕಾಲದಲ್ಲಿ ಆರ್.ಎಸ್.ಎಸ್., ಅನ್ನು ರಾಷ್ಟ್ರೀಯ ಸುಲಭ ಶೌಚಾಲಯ ಎನ್ನುವುದು ಸರಿಯಲ್ಲ. ವಿಷಾದ ವ್ಯಕ್ತಪಡಿಸುವುದು, ಬಿಡುವುದು, ಅವರ ಮನಸ್ಸಿಗೆ ಬಿಟ್ಟು ವಿಷಯ. ಆದರೆ ಆರ್.ಎಸ್.ಎಸ್., ನಂತಹ ಒಂದು ಸಂಘಟನೆಗೆ ಈ ರೀತಿ ಬಯ್ಯುವುದರಿಂದ ಅವರಿಗೆ ಸರಿಯಾದ ಪಾಠವನ್ನು ಜನರು ಕಲಿಸುತ್ತಾರೆ ಎಂದು ಹೇಳುವುದಕ್ಕೆ ಮಾತ್ರ ಬಯಸುತ್ತೇನೆ.

ಶ್ರೀ ಯು.ಬಿ. ವೆಂಕಟೇಶ್:- ಯಾರು ಪಾಠವನ್ನು ಕಲಿಸುತ್ತಾರೆ? ಏನಾಗುತ್ತಿದೆ? ಜನರ ಶಾಪ ಏನು...

ಶ್ರೀ ನಸೀರ್ ಅಹಮದ್:- ಮಾನ್ಯ ಯತ್ನಾಚಾರವರು ರೂ.1,500 ಕೋಟಿಗಳ ಬಗ್ಗೆ ಹೇಳಿದ್ದರು, ಅದರ ಬಗ್ಗೆಯೂ ಸ್ವಲ್ಪ ಬೆಳಕು ಚೆಲ್ಲಬೇಕು.

ಸಭಾಪತಿಯವರು:- ಎಲ್ಲರೂ ಸುಮ್ಮನಿರಿ.

ಶ್ರೀ ಎನ್. ರವಿಕುಮಾರ್:- ನನಗೆ ಎಲ್ಲವೂ ಚೆನ್ನಾಗಿ ಗೊತ್ತಿದೆ. ಅವರಿಗೆ ಎಷ್ಟು ಗೊತ್ತಿದೆಯೋ, ನನಗೂ ಗೊತ್ತಿದೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಸಭಾಪತಿಯವರು:- ಮಾನ್ಯ ಸದಸ್ಯರು ವಿಷಾದವನ್ನು ವ್ಯಕ್ತ ಮಾಡಿರುವುದರಿಂದ ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡೋಣ ಮತ್ತು ಕಾರ್ಯಕಲಾಪಗಳನ್ನು ನಡೆಸೋಣ. ದಯಮಾಡಿ ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಮಾನ್ಯ ತಿಪ್ಪೇಸ್ವಾಮಿಯವರು ಮಾತನಾಡಿ.

09. ಗಮನ ಸೆಳೆಯುವ ಸೂಚನೆ

ವಿಷಯ:- ನೆಲೆ ರೋಗ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾಗಿರುವ ತೋಗರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ (ಮುಂದುವರೆದ ಚರ್ಚೆ)

- - -

ಶ್ರೀ ಕೆ.ಎ. ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ತಡವಾದ ಅವಕಾಶಕ್ಕಾಗಿ ತಮಗೆ ಧನ್ಯವಾದಗಳು. ಕಲ್ಬುರ್ಗಿ ಜಿಲ್ಲೆಯನ್ನು "ತೋಗರಿಯ ಕಣಜ" ಎಂದು ಕರೆಯುತ್ತೇವೆ. ನಮ್ಮ ಕಲ್ಯಾಣ ಕರ್ನಾಟಕದ ಕಲ್ಬುರ್ಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ತೋಗರಿ ಬೆಳೆಯುತ್ತಿದ್ದಾರೆ. ಈ ವರ್ಷ ಕಲ್ಬುರ್ಗಿ ಜಿಲ್ಲೆಯೊಂದರಲ್ಲಿ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಗರಿ ಬೆಳೆದಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸುಮಾರು 5 ಲಕ್ಷ ಹೆಕ್ಟೇರ್‌ನಲ್ಲಿ ತೋಗರಿ ಬೆಳೆದರು. ಸಾಕಷ್ಟು ರೀತಿ ಮಳೆಯಾಗಿ, ತೇವಾಂಶ ಬಂದು ಭತ್ತದ ಬೆಳೆ ಕೈಗೆ ಬರಲಿಲ್ಲ. ಎರಡನೆ ಬಾರಿ ಭತ್ತನೆ ಮಾಡಿದಾಗಲೂ ಬೆಳೆ ಹೋಯಿತು. ಮೂರನೆಯ ಬಾರಿ ಭತ್ತನೆ ಮಾಡಿ, ಸಮೃದ್ಧಿಯಾಗಿ ಬೆಳೆದ ತೋಗರಿ ಕಾಳು ಒಡೆಯಬೇಕಾದರೆ ಮತ್ತೊಮ್ಮೆ ಮಳೆಯಿಂದ ಪೂರ್ಣವಾಗಿ ಹಾಳಾಗಿ ಹೋಗಿದೆ. ಆದ್ದರಿಂದ ತೋಗರಿ ಬೆಳೆಗೆ N.D.R.F., ನಲ್ಲಿ ಏನು ಪರಿಹಾರ ಕೊಡುತ್ತಿದ್ದಾರೆ ಅಥವಾ ಫಸಲ್ ಭಮ ಯೋಜನೆಯಲ್ಲಿ ಏನು ಕೊಡುತ್ತಿದ್ದಾರೋ, ಇದ್ಯಾವುದೂ ಸಾಕಾಗುವುದಿಲ್ಲ. ರೈತರು ಹಾಳಾಗಿರುವ ತೋಗರಿ ಬೆಳೆಯ ಕಡ್ಡಿಗಳನ್ನು ಚಕ್ರಡಿಯಲ್ಲಿ ತುಂಬಿಕೊಂಡು ಬಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ protest ಮಾಡುತ್ತಿದ್ದಾರೆ. ಸರ್ಕಾರ ಕೂಡ ಆ ಕಡೆ ಗಮನ ಹರಿಸಿಲ್ಲ. N.D.R.F., ನಲ್ಲಿ ಕೊಡುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಯಾವರೀತಿಯಾಗಿ ಕೊಡುತ್ತಿರುವ ಪರಿಹಾರವೂ ಸಾಕಾಗುತ್ತಿಲ್ಲ. ಫಸಲ್ ಭಮ ಯೋಜನೆಯಲ್ಲಿ Crop Cutting Experiment (CCE) ಮಾಡಿ, ರೈತರಿಗೆ ಕೊಡಬೇಕು ಎನ್ನುವ ಕೆಲಸವೂ ಆಗುತ್ತಿಲ್ಲ. ಎಲ್ಲವನ್ನೂ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೈತರು ಸಾಲ ತೆಗೆದುಕೊಂಡು ಬೆಳೆಯದೇ, ತಮ್ಮದೇ ಆದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದ್ದರಿಂದ ದಯಮಾಡಿ ಪ್ರತಿ ಹೆಕ್ಟೇರ್‌ಗೆ ರೂ.25 ಸಾವಿರ ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ.

ಇನ್ನು ತೊಗರಿ ಬೆಳೆಗೆ 2-3 ರೀತಿಯ ರೋಗ ಬಂದಿದ್ದು, ಆ ಸಮಯದಲ್ಲಿ ಬೆಳೆಗೆ ಯಾವರೀತಿ ಕ್ರಿಮಿನಾಶಕ ಸಿಂಪಡಿಸಬೇಕು, ಇಲಾಖೆಯಿಂದ ಏನೂ ಕೂಡ ಸಿಗಲಿಲ್ಲ, ಸರ್ಕಾರದಿಂದ ಯಾವುದೇ ರೀತಿಯ chemicals ಕೊಡಲಿಲ್ಲ.

ಸಭಾಪತಿಯವರು:- ಎಷ್ಟು ಸಮಯ ಮಾತನಾಡುತ್ತೀರಿ, ಮಾನ್ಯ ಸಚಿವರು ಉತ್ತರ ಹೇಳಿ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಇದು ಬಹಳ ಪ್ರಮುಖವಾದ ವಿಷಯ. ಸರ್ಕಾರ ಏನೂ ವ್ಯವಸ್ಥೆ ಮಾಡಲಿಲ್ಲ.

ಶ್ರೀ ಬಿ.ಸಿ. ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, ಗುಲ್ಬರ್ಗ ಜಿಲ್ಲೆಯಲ್ಲಿ 2,59,404 ರೈತರಿಗೆ ರೂ. 239.91 ಲಕ್ಷ ಪರಿಹಾರವನ್ನು ಕೊಟ್ಟಿದ್ದೇವೆ. ಬೀದರ್‌ನಲ್ಲಿ 88,557 ಹೆಕ್ಟೇರ್‌ಗೆ ರೂ.88.22 ಕೋಟಿ ಪರಿಹಾರ ಕೊಟ್ಟಿದ್ದೇವೆ. ಅದರಲ್ಲಿ ವಿಶೇಷವಾಗಿ ಮಳೆಯಿಂದ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ನಷ್ಟವಾಗಿದೆ. ಗುಲ್ಬರ್ಗ, ಗದಗ್, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚು ನಷ್ಟವಾಗಿದೆ. ಅದರಲ್ಲಿ input subsidy ಅನ್ನು ನಾವು ಈಗಾಗಲೇ ಕೊಟ್ಟಿದ್ದೇವೆ. ಗುಲ್ಬರ್ಗದಲ್ಲಿ ತೊಗರಿ ಬೆಳೆದ ರೈತರಿಗೆ ನಾವು ಕೊಟ್ಟಿರುವ ಪರಿಹಾರದಲ್ಲಿ ರೂ.171.28 ಕೋಟಿ input subsidy ಕೊಡುತ್ತಿದ್ದೇವೆ. ಬೀದರ್ ಜಿಲ್ಲೆಯಲ್ಲಿ ರೂ.29.24 ಕೋಟಿಗಳನ್ನು ತೊಗರಿ ಬೆಳೆದ ರೈತರಿಗೆ ಈಗಾಗಲೇ ಕೊಟ್ಟಿದ್ದೇವೆ. ಜೊತೆಗೆ Crop Insurance ನ localised calamity ಗೆ ಸಂಬಂಧಪಟ್ಟಂತೆ ಗುಲ್ಬರ್ಗದಲ್ಲಿ 3,64,000 ರೈತರು 4.87,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆದಿದ್ದು, 1,21,000 ರೈತರು enrol ಮಾಡಿದ್ದು, 40 ಸಾವಿರ ರೈತರಿಗೆ ರೂ.26.86 ಕೋಟಿಗಳನ್ನು ಕೊಡಲು localised calamity ಯಲ್ಲಿ initiate ಮಾಡಿದ್ದೇವೆ. ಬೀದರ್‌ನಲ್ಲಿ 2 ಲಕ್ಷ ರೈತರಿಗೆ.....

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಫಸಲ್ ಭಮ ಯೋಜನೆಯಲ್ಲಿ ಏನು ಬರುತ್ತದೆ, ಅದರಲ್ಲಿ N.D.R.F., ನಲ್ಲಿ ಕೊಡುವುದನ್ನು ಉತ್ತರ ಹಾಕಿಕೊಳ್ಳುತ್ತಿದ್ದಾರೆಯೇ ಅಥವಾ independent ಆಗಿ ಕೊಡುತ್ತಿದ್ದಾರೋ?

ಶ್ರೀ ಬಿ.ಸಿ. ಪಾಟೀಲ್:- ಮಾನ್ಯ ಸಭಾಪತಿಯವರೇ, N.D.R.F., ನಲ್ಲಿ input subsidy ಎಂದು ಈಗ ಕೊಟ್ಟಿದ್ದೇವೆ, N.D.R.F., ನಲ್ಲಿ pests and diseases ಏನು ಬರುತ್ತದೆ, ಇದಕ್ಕೆ Point No.6.1 of the N.D.R.F., guidelines ಪ್ರಕಾರ ಕೊಡಬೇಕು ಎಂದು ಇದೆ. ಆದ್ದರಿಂದ ಕಂದಾಯ ಇಲಾಖೆಗೆ ದಿನಾಂಕ 12-12-2022 ರಂದು ಪತ್ರವನ್ನು ಬರೆದಿದ್ದೇವೆ.

(ಮುಂದು)

(1129) 22.12.2022/5.20/ಹೆಚ್‌ವಿ:ಜಿಆರ್

ಶ್ರೀ ಬಿ.ಸಿ.ಪಾಟೀಲ್ (ಮುಂದು):

ಸನ್ಮಾನ್ಯ ಸಭಾಪತಿಯವರೇ, ಇದನ್ನು ಎನ್.ಡಿ.ಆರ್.ಎಫ್., ನ ಅಡಿಯಲ್ಲಿ ತೆಗೆದುಕೊಂಡು ಹೆಚ್ಚಿನ ಪರಿಹಾರವನ್ನು ನೀಡಿ ಎಂದು ಕೇಳಿಕೊಂಡಿದ್ದೇವೆ. ಹಿಂದಿನ ಯಾವ ಸರ್ಕಾರಗಳು ಸಹ ಇಷ್ಟೊಂದು ತ್ವರಿತಗತಿಯಲ್ಲಿ ಪರಿಹಾರವನ್ನು ವಿತರಣೆ ಮಾಡಿರಲಿಲ್ಲ. ಡಿ.ಬಿ.ಇ., ಮೂಲಕ ಬಹಳ ದೊಡ್ಡ ಮೊತ್ತದ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ. ಭಾರಿ ಪ್ರಮಾಣದಲ್ಲಿ ಮಳೆ ಬಿದ್ದ ಕಾರಣ ಈ ರೋಗ ಹೆಚ್ಚಾಗಿದೆ. ಇದು ಪ್ರತಿ ವರ್ಷ ಬರುವಂತಹ ಕಾಯಿಲೆಯಲ್ಲ. ಬೆಳೆಗಳಿಗೆ ಒಂದೊಂದು ರೋಗ ಒಂದೊಂದು ಕಾಲದಲ್ಲಿ ಬರುತ್ತಿತ್ತು. ಆದರೆ, ಈ ಬಾರಿ ಮೂರು ರೋಗಗಳು ಒಮ್ಮೆಲೇ ಬಂದಿವೆ. ಮಳೆ ಅತಿ ಹೆಚ್ಚಾಗಿ ಬಿದ್ದಿರುವುದರಿಂದ ಈ ರೋಗ ಬಂದಿದೆಯೇ ಹೊರತು ಬೇರೆ ಯಾವುದೇ ಕಾರಣಗಳಿಂದಲ್ಲ ಎನ್ನುವ ಅಭಿಪ್ರಾಯವನ್ನು ವಿಜ್ಞಾನಗಳು ನೀಡಿದ್ದಾರೆ. ಇವತ್ತು ಎನ್.ಡಿ.ಆರ್.ಎಫ್., ನವರು ಕಂದಾಯ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಅವರಿಂದ ಬರುವಂತಹ ಉತ್ತರಕ್ಕಾಗಿ ಕಾಯುತ್ತಿದ್ದೇವೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ರೈತರು ವಿಮೆಯನ್ನು ಯಾವ ಕಾರಣಕ್ಕಾಗಿ ಮಾಡುತ್ತಾರೆ ಎನ್ನುವುದನ್ನು ನಾವು ಯೋಚನೆ ಮಾಡಬೇಕಾಗಿದೆ. ಇಲ್ಲಿ total loss is very important. ಮಾನ್ಯ ಸಚಿವರೇ ಹೇಳುವಂತೆ, ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ತೊಗರಿ ಬೆಳೆಗೆ ರೋಗ ಬಂದು ಸಂಪೂರ್ಣವಾಗಿ ನಾಶವಾಗಿದೆಯೆಂದು ಅವರೇ ನೀಡಿರುವ ಅಖತರೂಪದ ಉತ್ತರದಲ್ಲಿ ತಿಳಿಸಿದ್ದಾರೆ. ನನ್ನ ಭಾಗದ ವಿಮೆಯ ಹಣವನ್ನು ನನ್ನಿಂದ ಕಟ್ಟಿಸಿಕೊಂಡ ಮೇಲೆ, once you have accepted my money, I am entitled for the compensation. ಜೀವರ್ ಜಿಲ್ಲೆಯಲ್ಲಿ 2022ರ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಗೆ 12,8650 ರೈತರಿಂದ 68,727.38 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆಯನ್ನು ಮಾಡಿಸಿರುತ್ತಾರೆ. ಆದರೆ, 8.39 ಕೋಟಿ ಮೊತ್ತವನ್ನು ಬೆಳೆ ವಿಮೆ ಪರಿಹಾರವಾಗಿ ರೈತರಿಗೆ ವಿತರಿಸಿರುತ್ತಾರೆ. ಇದು "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜೆಗೆ" ನೀಡಿದಂತಾಗಿದೆ. ಇದರ ಜೊತೆಗೆ 17,427 ಹೆಕ್ಟೇರ್ ಪ್ರದೇಶಕ್ಕೆ ವಿಮೆಯನ್ನು ಕಟ್ಟಿಸಿಕೊಂಡು ರೈತರಿಗೆ ವಿಮೆ ಹಣವನ್ನು ನೀಡಿಲ್ಲ. ಇದು ಬಹಳ ಗಂಭೀರವಾಗಿರುವ ವಿಚಾರವಾಗಿದೆ. ರೈತ ಯಾವುದೇ ವಿಮೆ ಮಾಡದೇ ಇರುವಂತಹ ಸಂದರ್ಭದಲ್ಲಿ ಆತನಿಗೆ ಎನ್.ಡಿ.ಆರ್.ಎಫ್., ಮಾರ್ಗಸೂಚಿಯನ್ವಯ ಪರಿಹಾರಧನವನ್ನು ನೀಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಾತ್ರ ಎನ್.ಡಿ.ಆರ್.ಎಫ್., ಮಾರ್ಗಸೂಚಿಯನ್ನು ಅನ್ವಯಿಸಬೇಕಾಗುತ್ತದೆ. When you have accepted my insurance amount, whatever the total loss and whatever is my cost, ಅದನ್ನು ಸಂಪೂರ್ಣವಾಗಿ ಪಾವತಿ ಮಾಡಬೇಕಾಗುತ್ತದೆ. ಕೋಟ್ಯಂತರ ರೂಪಾಯಿಗಳಷ್ಟು ವಿಮೆ ಹಣವನ್ನು ಕಟ್ಟಿಸಿಕೊಂಡು ಕೇವಲ 26 ಕೋಟಿ, 8 ಕೋಟಿ ರೂಪಾಯಿಗಳ ಪರಿಹಾರಧನವನ್ನು ನೀಡಲಾಗಿದೆಯೆಂದು ಅಖತ ರೂಪದ ಉತ್ತರ ಹೇಳಲಾಗಿದೆ. ಇಂತಹ ಉತ್ತರವನ್ನು ಕೊಟ್ಟಿರುವಂತಹ ಅಧಿಕಾರಿಗಳಿಗೆ ನಾಚಿಕೆಯಾಗಬೇಕಾಗಿದೆ. "ಫಸಲ್ ಭೀಮಾ ಯೋಜನೆ" ಎನ್ನುವುದು ಮಾನ್ಯ ಪ್ರಧಾನಮಂತ್ರಿಗಳ ಕನಸಿನ ಕೂಸಾಗಿದೆ. ಈ ಯೋಜನೆಯಿಂದ ರೈತ ವರ್ಗಕ್ಕೆ ಪ್ರಯೋಜನವಾಗುತ್ತದೆಂದು ಭಾವಿಸಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ರೀತಿ ವಿಮೆಯನ್ನು ಕಟ್ಟಿಸಿಕೊಂಡು ರೈತರಿಗೆ ಹಣವನ್ನು ಕೊಡದೇ ಹೋಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿಲ್ಲ. This Phasal Bhima Yojane is one of the agency. It is not

guided by any Government. ಆದ್ದರಿಂದ ಮಾನ್ಯ ಸಚಿವರು ಕೊಟ್ಟಿರುವ ಉತ್ತರದಲ್ಲಿ ಮೋಸವೆನ್ನುವುದು ಎದ್ದು ಕಾಣುತ್ತಿದೆ.

ಸಭಾಪತಿಯವರು:- ಮಾನ್ಯ ಕೃಷಿ ಸಚಿವರೇ, ತೊಗರಿ ಬೆಳೆ ಬಹಳಷ್ಟು ಪ್ರಮಾಣದಲ್ಲಿ ನಾಶವಾಗಿದೆ. ಕಾನೂನುಗಳನ್ನು ಬಿಟ್ಟು ಹೋಗುವಂತಹ ಕೆಲಸವಾಗಬಾರದು. ಅದಕ್ಕಾಗಿ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಮಾನ್ಯ ಸದಸ್ಯರುಗಳ ಪ್ರಶ್ನೆಯಾಗಿದೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಕೇವಲ ಒಂದು ನೂರು ಕೋಟಿ ರೂಪಾಯಿಗಳಷ್ಟು ಮಾತ್ರ ಪರಿಹಾರವನ್ನು ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳಷ್ಟು ನಷ್ಟವುಂಟಾಗಿದೆ. ರೈತ ತನ್ನ ಪಾಲನ ವಿಮಾ ಹಣವನ್ನು ಕೊಡುತ್ತಿದ್ದಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಂತಿಕೆಯನ್ನು ಕೊಡುತ್ತಿವೆ. ಆದರೆ, ರೈತರಿಗೆ ಹಣ ತಲುಪುತ್ತಿಲ್ಲ.

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಕ್ಷೇತ್ರ ಮತ್ತು ಬೆಳೆ ಆಧಾರಿತವಾಗಿ ವಿಮೆ ಪರಿಹಾರವನ್ನು ನೀಡಲಾಗುತ್ತದೆ. ಅಂತಿಮವಾಗಿ ಬೆಳೆ ಕಟಾವು ಆದ ನಂತರ ಉಳಿದ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ. ಪ್ರಥಮ ಹಂತದಲ್ಲಿ ಪರಿಹಾರವನ್ನು ನೀಡಲಾಗಿದೆ. ಇನ್ನೂ ಕಟಾವು ಆಗುತ್ತಿದೆ. ಸಂಪೂರ್ಣವಾಗಿ ಕಟಾವು ಆದ ನಂತರ, ಸರ್ವೆ ಮಾಡಿ, ಫಲಿತಾಂಶವನ್ನು ನೋಡಿ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ.

ಶ್ರೀ ಎನ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, this question never arised in respect of the insurance. This is applicable only in respect of the N.D.R.F., ಎನ್.ಡಿ.ಆರ್.ಎಫ್.,ನಲ್ಲಿ ಅವರು ಏನು ಬೇಕಾದರೂ ಮಾಡಲಿ ಅದನ್ನು ನಾವು ಕೇಳುವುದಿಲ್ಲ. ಎನ್.ಡಿ.ಆರ್.ಎಫ್., ಮಾರ್ಗಸೂಚಿಯ ಪ್ರಕಾರ ಪರಿಹಾರವನ್ನು ಕೊಟ್ಟರೇ, when there is a national disaster, ನಮ್ಮ ಹತ್ತಿರ ಇಷ್ಟೇ ಹಣವಿರುವುದೆಂದು ಸರ್ಕಾರ ಎಷ್ಟಾದರೂ ಪರಿಹಾರವನ್ನು ನೀಡಲಿ. ಆದರೆ, ವಿಮಾ ಹಣವನ್ನು ತೆಗೆದುಕೊಂಡ ಮೇಲೆ ರೈತ ಎಷ್ಟಕ್ಕೆ ವಿಮೆಯನ್ನು ಮಾಡಿಸಿರುತ್ತಾನೆ, ಅಷ್ಟು ಹಣವನ್ನು ಅವನಿಗೆ ಕೊಡಬೇಕಾಗುತ್ತದೆ. It is the bounden duty of the Insurance Company.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಸನ್ಮಾನ್ಯ ಸಭಾಪತಿಯವರೇ, “ಫಸಲ್ ಬೀಮಾ”ಯೋಜನೆಯಡಿಯಲ್ಲಿ ಬಹಳ ಸ್ವಚ್ಛವಾಗಿ ಹೇಳಿದ್ದಾರೆ. ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್.ನಲ್ಲಿ ದೊಡ್ಡ ಮೊತ್ತದಲ್ಲ ಪರಿಹಾರಧನವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಅವರು ಎಕರೆಗೆ ಇಷ್ಟು ಎಂದು ಕೊಡುತ್ತಾರೆ. ಶೇಕಡಾ 33ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಷ್ಟವುಂಟಾಗಿದ್ದರೆ ಅದಕ್ಕೆ ಪರಿಹಾರವನ್ನು ನೀಡುವುದಕ್ಕಾಗಿಯೇ ವಿಮೆಯನ್ನು ಮಾಡಲಾಗಿದೆ. ಚಿಮಡಿಯ ಹೆಸರಿನಲ್ಲಿ ಖಾಸಗಿ ವಿಮಾ ಕಂಪನಿಗಳು ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಬೆಳೆ ನಷ್ಟವುಂಟಾಗಿದ್ದರೆ ಅವರು ತಮ್ಮ ವಿಮೆಯ ಹಣದಿಂದಲೇ ಕೊಡಬೇಕಾಗುತ್ತದೆ. ಎನ್.ಡಿ.ಆರ್.ಎಫ್., ದರದಲ್ಲಿ ಪರಿಹಾರವನ್ನು ಕೊಡುವುದಕ್ಕೆ ಆಗುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ ವಿಮೆ ಹೆಸರಿನಲ್ಲಿ ಎಷ್ಟು ಹಣವನ್ನು ಸಂಗ್ರಹ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಮಾನ್ಯ ಸಚಿವರು ನೀಡಬೇಕಾಗಿದೆ.

ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಎಲ್ಲಕ್ಕೂ ಎದ್ದು ನಿಂತು ಮಾತನಾಡುವುದು ಸರಿಯಲ್ಲ. ನಾನು ಸಹ ಒಬ್ಬ ರೈತ, ಅವರು ಸಹ ರೈತರಾಗಿದ್ದಾರೆ. ನಮಗೂ ರೈತರ ಕಷ್ಟ ಅರ್ಥವಾಗುತ್ತಿದೆ. ಮಾನ್ಯ ಕೃಷಿ ಸಚಿವರೇ, ತಾವು ಅಧ್ಯಯನ ಮಾಡಿಕೊಂಡು ಬಂದು ಆಮೇಲೆ ಉತ್ತರ ಹೇಳುವುದಿದ್ದರೆ ಹೇಳ.

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಇದು ಇನ್ನೂ ಪರಿಶೀಲನೆಯ ಹಂತದಲ್ಲಿದೆ. ಅದು ಇನ್ನೂ ಮುಕ್ತಾಯವಾಗಿಲ್ಲ. ಅಧಿಕಾರಿಗಳ ತಂಡವನ್ನು.....

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ನಾನು ಹೇಳುತ್ತಿರುವ ಅಂಶವನ್ನು ಮಾನ್ಯ ಸಚಿವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಬೆಳೆ ಸಂಪೂರ್ಣವಾಗಿ ನಷ್ಟವಾಗಿದೆ. ನಷ್ಟವಾಗಿರುವ ಬೆಳೆಗೆ ಕಟಾವು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಇನ್ಸೂರೆನ್ಸ್ ಕಟ್ಟಿದ ಕೂಡಲೇ ಇನ್ಸೂರೆನ್ಸ್ ಬರುತ್ತದೆಂದು ಅರ್ಥವಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ತೊಗರಿ ಬೆಳೆ ಸಂಪೂರ್ಣವಾಗಿ ನಷ್ಟವಾಗಿದೆ. ನಷ್ಟವಾಗಿರುವ ಬೆಳೆಯನ್ನು ಹೇಗೆ ಕಟಾವು ಮಾಡುತ್ತಾರೆ? ಮಾನ್ಯ ಸದಸ್ಯರು ನಷ್ಟವಾಗಿರುವ ಬೆಳೆಗೆ ಪರಿಹಾರವನ್ನು ಕೊಡಿ ಎಂದು ಕೇಳುತ್ತಿದ್ದಾರೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ತೊಗರಿ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿದೆ. ರೈತರು ಅದನ್ನು ಕಿತ್ತು ಹಾಕಿದ್ದಾರೆ. ಕಟಾವು ಮಾಡುವ ಪ್ರಶ್ನೆಯೇ ಬರುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, “ಕಲಬುರ್ಗಿ ಜಿಲ್ಲೆಯಲ್ಲಿ 69,700 ಹೆಕ್ಟೇರ್ ಪ್ರದೇಶ, ಬೀದರ್ ಜಿಲ್ಲೆಯಲ್ಲಿ 10,400 ಹೆಕ್ಟೇರ್ ಪ್ರದೇಶದಲ್ಲನ ಸಂಪೂರ್ಣ ತೊಗರಿ ಬೆಳೆ ಒಣಗಿ ನಾಶವಾಗಿರುತ್ತದೆ” ಎಂದು ಸರ್ಕಾರದವರೇ ಹೇಳಿದ್ದಾರೆ. ಇದರ ಅರ್ಥವೇನು?

ಶ್ರೀ ಟಿ.ಎ.ಶರವಣ:- ಸನ್ಮಾನ್ಯ ಸಭಾಪತಿಯವರೇ, ವಿಮಾ ಕಂಪನಿಗಳು ರೈತರ ವಿಮಾ ಹಣವನ್ನು ಕೊಡಬೇಕೆನ್ನುವುದು ನಮ್ಮ ಒತ್ತಾಯವಾಗಿದೆ.

ಸಭಾಪತಿಯವರು:- ಸಂಪೂರ್ಣವಾಗಿ ಬೆಳೆ ನಾಶವಾಗಿರುವುದರಿಂದ ಅದಕ್ಕೆ ಪರಿಹಾರವನ್ನು ಸರ್ಕಾರ ಕೊಡಬೇಕೆಂದು ಕೇಳುತ್ತಿದ್ದಾರೆ.

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಇನ್‌ಪುಟ್ ಸಬ್ಸಿಡಿ ಕೊಡಬೇಕು ಅದನ್ನು ಕೊಡುತ್ತೇವೆ. ಸರ್ಕಾರ ಎನ್.ಡಿ.ಆರ್.ಎಫ್., ಮಾರ್ಗಸೂಚಿಗಿಂತ ಎರಡರಷ್ಟು ಪರಿಹಾರವನ್ನು ಕೊಟ್ಟಿದೆ. ಎನ್.ಡಿ.ಆರ್.ಎಫ್., ದರ 6,100 ಇದ್ದರೆ ನಾವು 13,600 ರೂಪಾಯಿಗಳನ್ನು ಕೊಟ್ಟಿದ್ದೇವೆ. ಅದರಲ್ಲಿ ಗರಿಷ್ಠ ಪ್ರಮಾಣದ ಹಣವನ್ನು ನಾವು ಕೊಟ್ಟಿದ್ದೇವೆ. ಇದು ನಾಲ್ಕು ಜಿಲ್ಲೆಗಳಲ್ಲಿ ಆಗಿದೆ. ಒಂದೇ ಬೆಳೆಗೆ ಅಲ್ಲ. ಮಾನ್ಯ ಸದಸ್ಯರು ಕೇವಲ ತೊಗರಿ ಬೆಳೆಗೆ ಸಂಬಂಧಪಟ್ಟಂತೆ ಪ್ರಶ್ನೆ ಮಾಡುತ್ತಿದ್ದಾರೆ. ಗದಗ್ ಜಿಲ್ಲೆಯಲ್ಲಿ ಹೆಸರುಬೇಳೆ ನಾಶವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ ನಾಶವಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಬೆಳೆ ನಾಶವಾಗಿದೆ. ಇನ್‌ಪುಟ್ ಸಬ್ಸಿಡಿಯನ್ನು ನಾವು ಈಗಾಗಲೇ ಕೊಟ್ಟಿದ್ದೇವೆ. ಎನ್.ಡಿ.ಆರ್.ಎಫ್., ಯಡಿಯಲ್ಲಿ ಪರಿಹಾರವನ್ನು ನೀಡುವುದಕ್ಕೆ ಅವಕಾಶವಿದೆಯೇ ಎನ್ನುವುದರ ಬಗ್ಗೆ 6(1)ರ ಮಾರ್ಗಸೂಚಿಯ ಪ್ರಕಾರ ಕಂದಾಯ ಇಲಾಖೆಗೆ ಪತ್ರವನ್ನು ಬರೆದಿದ್ದೇವೆ. ಅಲ್ಲಂದ ಉತ್ತರ ಬರುವುದನ್ನು ಕಾಯುತ್ತಿದ್ದೇವೆ. ಅದಕ್ಕಾಗಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿಕಾರಿಗಳ ತಂಡವನ್ನು ಪುನಃ ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಿಗೆ ಕಳುಹಿಸಿಕೊಟ್ಟು ಅಲ್ಲಿನ ವಾಸ್ತವಾಂಶವನ್ನು ಪರಿಶೀಲನೆ ಮಾಡಿ ವರದಿ ಕೊಡುವುದಕ್ಕೆ ಸೂಚನೆ ಕೊಡುತ್ತೇನೆ.

ಸಭಾಪತಿಯವರು:- ಮುಂದಿನ ವಿಷಯ ಶ್ರೀ ಕೆ.ಪಿ.ನಂಜುಂಡಿಯವರದು...

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಉತ್ತರ ಕರ್ನಾಟಕದ ಮತ್ತು ಈ ರಾಜ್ಯದ ಸಭಾಪತಿಗಳಾಗಿರುವ ತಾವು ಇಂತಹ ಅನ್ಯಾಯವನ್ನು ನೋಡಿ ಸುಮ್ಮನಿರಬಾರದು. ಮಾನ್ಯ ಸಚಿವರು ಕೊಟ್ಟಿರುವಂತಹ ಅಖತರೂಪದ ಉತ್ತರದಲ್ಲೆಯೇ ಎಷ್ಟು ಅನ್ಯಾಯವಾಗುತ್ತಿದೆ ಎನ್ನುವುದು ಕಾಣುತ್ತಿದೆ. ದಯಮಾಡಿ ಮಾನ್ಯ ಸಚಿವರು ನಾಳೆ ಪುನಃ ಉತ್ತರವನ್ನು ಕೊಡುತ್ತೇನೆಂದು ಹೇಳಲಿ.

ಶ್ರೀ ಶಶಿಲ್ ಜಿ.ನಮೋಶಿ:- ಸನ್ಮಾನ್ಯ ಸಭಾಪತಿಯವರೇ, insurance ಕಂಪನಿಗಳು ಯಾವ ಪ್ರಮಾಣದಲ್ಲ ವಿಮೆ ಹಣವನ್ನು ಕೊಡಬೇಕಾಗಿತ್ತು ಅದನ್ನು ಕೊಟ್ಟಿಲ್ಲ. Insurance ಕಂಪನಿಗಳಿಗೆ ಸರ್ಕಾರ ಗಟ್ಟಿಯಾಗಿ ಹೇಳಬೇಕಾಗಿದೆ. ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇನ್ನೂ ಕಟಾವು ಮಾಡಿ ನೋಡುವುದೇನಿದೆ? Insurance ಕಂಪನಿಗಳಿಗೆ ಸರ್ವೆ ಮಾಡಿ ಪರಿಹಾರವನ್ನು ಕೊಡಿ ಎಂದು ಸರ್ಕಾರ ಗಟ್ಟಿಯಾಗಿ ಹೇಳಬೇಕಾಗಿದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಶಶಿಲ್ ನಮೋಶಿಯವರು ಹೇಳುತ್ತಿರುವುದು ಸರಿಯಾಗಿದೆ. ಸರ್ಕಾರದಿಂದ ನಮಗೆ ಉತ್ತರ ಬರಬೇಕಾಗಿದೆ.

ಶ್ರೀ ಬಿ.ಎ.ಬಸವರಾಜ(ನಗರಾಭಿವೃದ್ಧಿ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕೃಷಿ ಸಚಿವರು ಗಟ್ಟಿಯಾಗಿಯೇ ಹೇಳುತ್ತಿದ್ದಾರೆ. ಇದೇ ರೀತಿಯಲ್ಲಿ ಉತ್ತರವನ್ನು ಕೊಡಬೇಕೆಂದು ಹೇಳಿದರೆ ಹೇಗೆ?

(ಗೊಂದಲ)

ಶ್ರೀ ಶಶಿಲ್ ಜಿ.ನಮೋಶಿ:- ಸನ್ಮಾನ್ಯ ಸಭಾಪತಿಯವರೇ, ಗಟ್ಟಿಯಾಗಿ ನಮಗೆ ಹೇಳುವುದಿಲ್ಲ, insurance ಕಂಪನಿಗಳಿಗೆ ಹೇಳಬೇಕು.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ನಾವು ಸರ್ಕಾರದಿಂದ ಹಣವನ್ನು ಕೇಳುತ್ತಿಲ್ಲ. ರೈತರು ವಿಮೆ ಕಟ್ಟಿರುವ ಹಣವನ್ನು ಕೇಳುತ್ತಿದ್ದೇವೆ. ಇದರ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಹೇಳಬೇಕಾಗಿದೆ. ಸಂಪೂರ್ಣವಾಗಿ ಬೆಳೆ ನಾಶವಾಗಿದೆ.

(ಗೊಂದಲ)

ಸಭಾಪತಿಯವರು:- ಎಲ್ಲರು ಕುಳಿತುಕೊಳ್ಳಿ ಈ ರೀತಿ ಮಾತನಾಡಿದರೆ ಯಾವುದೂ ಕಡತಕ್ಕೆ ಹೋಗುವುದಿಲ್ಲ.

(ಗೊಂದಲ)

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, 70 ಸಾವಿರ ಕೋಟಿ ರೂಪಾಯಿಗಳಷ್ಟು ವಿಮಾ ಹಣ ಎಲ್ಲಗೆ ಹೋಗಿದೆ? ರೈತರಿಗೆ ಪರಿಹಾರವೆಂದು ಕೇವಲ 8 ಕೋಟಿ.. 26 ಕೋಟಿ ರೂಪಾಯಿಗಳಷ್ಟೇ ಪರಿಹಾರವನ್ನು ನೀಡಿದ್ದಾರೆ. ಉಳಿದ ಹಣ ಎಲ್ಲಗೆ ಹೋಗಿದೆ?

(ಗೊಂದಲ)

ಶ್ರೀ ಟಿ.ಎ.ಶರವಣ:- ಸನ್ಮಾನ್ಯ ಸಭಾಪತಿಯವರೇ, ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸುತ್ತಿದ್ದೇವೆ.

(ಈ ಹಂತದಲ್ಲಿ ಜಿ.ಡಿ.(ಎಸ್) ಪಕ್ಷದ ಎಲ್ಲ ಮಾನ್ಯ ಸದಸ್ಯರುಗಳು ಸರ್ಕಾರದ ನೀತಿಯನ್ನು ಖಂಡಿಸಿ ಸದನದ ಬಾವಿಗಳಿಗಿಳಿದು ಧರಣಿಯಲ್ಲಿ ನಿರತರಾದರು)

ಶ್ರೀ ಬಿ.ಸಿ.ಪಾಟೀಲ್:- ಸನ್ಮಾನ್ಯ ಸಭಾಪತಿಯವರೇ, ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಅತೀ ಹೆಚ್ಚು ಪರಿಹಾರವನ್ನು ಗುಲ್ಬರ್ಗಾ ಜಿಲ್ಲೆಗೆ ಕೊಟ್ಟಿದ್ದೇವೆ. ಕೇವಲ ಗುಲ್ಬರ್ಗಾ ಜಿಲ್ಲೆ ಒಂದಕ್ಕೆ ಸುಮಾರು 171 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ನೀಡಿದ್ದೇವೆ. ಇಡೀ ಹಾವೇರಿ ಜಿಲ್ಲೆಗೆ 120 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಿದ್ದೇವೆ. ಸರ್ಕಾರ ಪರಿಹಾರವನ್ನು ನೀಡಿದ್ದರೂ ಅವರುಗಳು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿಲ್ಲವೆಂದು ಹೇಳುತ್ತಿದ್ದಾರೆ. 17 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ಕೇವಲ ತೊಗರಿ ಬೆಳೆಗಾರರಿಗೆ ನೀಡಲಾಗಿದೆ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಬೆಳೆ ನಾಶವಾಗಿದೆಯೆಂದು ಸರ್ಕಾರವೇ ಅಖತರೂಪದ ಉತ್ತರವನ್ನು ಕೊಟ್ಟಿದೆ. ಬೆಳೆ ನಾಶವಾಗಿರುವಾಗ ರೈತರು ಏನು ಬೆಳೆ ಕಟಾವು ಮಾಡುತ್ತಾರೆ?

(ಮುಂದು)

(1130) 22.12.2022 5.30 ಪಿಕೆ:ಎಂಡಿ

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಸರ್ಕಾರದಿಂದ ಹಣ ಕೊಡಿ ಎಂದು ನಾವು ಕೇಳುತ್ತಿಲ್ಲ. ರೈತರು "ಫಸಲು ಬಮಾ ಯೋಜನೆ"ಯಲ್ಲೇನು ಹಣ ಕಟ್ಟಿದ್ದಾರೋ ಆ ಹಿನ್ನೆಲೆಯಲ್ಲಿ ಹಣ ಕೊಡಿಸಿ ಎಂದು ಕೇಳುತ್ತಿದ್ದೇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ರೈತರು ವಿಮೆಗೆಂದು ಎಷ್ಟು ದುಡ್ಡು ಕೊಟ್ಟಿದ್ದಾರೋ ಅಷ್ಟಕ್ಕೆ ಪರಿಹಾರದ ವಿಮೆಯ ಹಣವನ್ನಾದರೂ ಕೊಡಿಸುವಂತಹ ಕೆಲಸ ಮಾಡಿ.

ಶ್ರೀ ಬಿ.ಸಿ.ಪಾಟೀಲ್:-ವಿಮೆ ಹಣವನ್ನು ವಾಪಸ್ಸು ಕೊಡುವುದಕ್ಕೆ ಆಗುವುದಿಲ್ಲ. ನಾನು ಈಗಾಗಲೇ ಹೇಳಿದ ಹಾಗೆ, ವಿಮೆ ಕಟ್ಟಿದ ಮೇಲೆ crop cutting experiment ಎನ್ನುವುದು ಬರುತ್ತದೆ.

ಸಭಾಪತಿಯವರು:- ರೈತರಿಗೆ ಆದ ಹಾನಿಯನ್ನು ತುಂಬಿ ಕೊಡುವುದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಸದಸ್ಯರುಗಳು ಹೇಳುತ್ತಿದ್ದಾರೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಸಿ.ಪಾಟೀಲ್:- ಮಾನ್ಯ ಸಭಾಪತಿಯವರೇ, ನಾವು ರೈತರ ಪರವಾಗಿದ್ದೇವೆ. ನಾವು ಪ್ರತ್ಯೇಕವಾಗಿ ಇನ್‌ಶೂರೆನ್ಸ್ ಕಂಪನಿಯ ಅಧಿಕಾರಿಗಳನ್ನು ಕರೆದು ಸಭೆ ಮಾಡುತ್ತೇವೆ ಮತ್ತು ನಮ್ಮ ಅಧಿಕಾರಿಗಳ ತಂಡವನ್ನು ಕಳುಹಿಸಿ, ವರದಿಯನ್ನು ತರಿಸಿ ಸಮಗ್ರವಾಗಿ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಏನು ಪರಿಹಾರ ಕೊಡಬೇಕೋ ಅದನ್ನು ಕೊಡುವ ಪ್ರಯತ್ನ ಮಾಡುತ್ತೇವೆ. ನಾವೂ ಕೂಡ ರೈತರ ಪರವಾಗಿದ್ದೇವೆ.

ಸಭಾಪತಿಯವರು:- ನಾಳೆ ಸೂಕ್ತ ಉತ್ತರ ಕೊಡುತ್ತೀರಾ?

ಶ್ರೀ ಬಿ.ಸಿ.ಪಾಟೀಲ್:- ನಾಳೆಯೇ ಕೊಡುತ್ತೇವೆ ಎಂದು ಹೇಳುವುದಕ್ಕಾಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೆಂಗಳೂರಿನಲ್ಲೇ ಮಾನ್ಯ ಸದಸ್ಯರನ್ನು ಕರೆದು ಒಂದು ಸಭೆ ಮಾಡಲಿ. ಆ ಸಭೆಯಲ್ಲಿ ವಿಮೆಯ ಮೊತ್ತ ಎಷ್ಟು ಬಂದಿದೆ ಎಂದು ಹೇಳಲಿ.

ಸಭಾಪತಿಯವರು:- ಮಾನ್ಯ ಕೃಷಿ ಸಚಿವರೇ, ಮಾನ್ಯ ಸದಸ್ಯರುಗಳನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಒಂದು ಸಭೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ.

(ಈ ಹಂತದಲ್ಲಿ ಜಿಡಿ(ಎಸ್) ಪಕ್ಷದ ಸದಸ್ಯರು ಬಾವಿಯಿಂದ ತಮ್ಮ ಸ್ಥಳಗಳಿಗೆ ಹಿಂದಿರುಗಿದರು)

ಆ) ವಿಷಯ: ರಾಜ್ಯ ಸರ್ಕಾರ ಪ್ರತಿ ವರ್ಷ ವಿವಿಧ ಸಮಾಜಗಳ ಜಯಂತಿಗಳ ಆಚರಣೆಗೆ ಒದಗಿಸುತ್ತಿರುವ ಅನುದಾನದಲ್ಲಿ ತಾರತಮ್ಯವಾಗುತ್ತಿರುವ ಬಗ್ಗೆ.

- - -

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ರಾಜ್ಯ ಸರ್ಕಾರ ಪ್ರತಿ ವರ್ಷ ವಿವಿಧ ಸಮಾಜಗಳ ಜಯಂತಿಗಳ ಆಚರಣೆಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒದಗಿಸುತ್ತಿರುವ ಅನುದಾನದಲ್ಲ ತಾರತಮ್ಯವಾಗುತ್ತಿರುವ ಬಗ್ಗೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಗಮನವನ್ನು ಸೆಳೆಯುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, . . .

(ಉತ್ತರದ ಪ್ರತಿಯನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:- ನಾನು ಯಾವ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆಯೋ ಆ ಖಾತೆಯ ಮಂತ್ರಿಗಳೆಲ್ಲರೂ ಸೂಕ್ತ ಉತ್ತರ ಪಡೆಯಲು ಅನುಕೂಲವಾಗುತ್ತದೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವು ಮಾತನಾಡುವಾಗ ಸದನದಲ್ಲಿ ಇಂಥವರೇ ಮಂತ್ರಿಗಳರಬೇಕು ಎಂದು ಹೇಳುವುದಕ್ಕಾಗುವುದಿಲ್ಲ. ಸರ್ಕಾರದ ವತಿಯಿಂದ ಉತ್ತರ ಬಂದರೆ ಸಾಕು. ಯಾರೇ ಮಂತ್ರಿಗಳು ಉತ್ತರ ಕೊಟ್ಟರೂ ಅದು ಸರ್ಕಾರದ ಉತ್ತರವೇ ಆಗಿರುತ್ತದೆ.

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:- ನಾನು ನಿನ್ನೆ ಸಂಬಂಧಪಟ್ಟ ಮಂತ್ರಿಯವರ ಜೊತೆ ಮಾತನಾಡಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸದಸ್ಯರು ಗಂಭೀರವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಸಮರ್ಪಕವಾದ ಉತ್ತರವನ್ನು ಕೊಡುತ್ತೇನೆ. ನಾನು ಕೊಡುವ ಉತ್ತರದಿಂದ ಅವರಿಗೆ ಸಮಾಧಾನ ಆಗದೇ ಇದ್ದರೆ ಪುನಃ ಅವರು ಪ್ರಶ್ನೆಯನ್ನು ಕೇಳಲಿ.

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:- ಮಾನ್ಯ ಸಭಾಪತಿಯವರೇ, ನಾನು ನಿನ್ನೆ ಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಅವರು, ಈ ಕುರಿತು ಸದನದಲ್ಲಿ ನಾನು ಉತ್ತರ ಕೊಡುತ್ತೇನೆ; ಅದೇರೀತಿ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ಮಾನ್ಯ ಸಭಾನಾಯಕರು ಉತ್ತರ ಕೊಟ್ಟರೆ ಸರಿ ಹೋಗುವುದಿಲ್ಲ.

ಸಭಾಪತಿಯವರು:- ನೀವು ಏನು ಮಾತನಾಡಿಕೊಂಡಿದ್ದೀರೋ ಅದನ್ನು ಇಲ್ಲಿ ಹೇಳುವುದು ಬೇಡ. ನೀವು ಈಗ ಒಂದು ವಿಷಯವನ್ನು ಎತ್ತಿದ್ದೀರಿ. ಸರ್ಕಾರ ಅದಕ್ಕೆ ಉತ್ತರ ಕೊಡುತ್ತದೆ. ಯಾವ ಮಂತ್ರಿ ಉತ್ತರ ಕೊಟ್ಟರೂ ಅದು ಸರ್ಕಾರದ ಉತ್ತರವಾಗಿರುತ್ತದೆ. ಮಾನ್ಯ ಸಭಾನಾಯಕರು ಕೊಡುವ ಉತ್ತರದಿಂದ ಸಮಾಧಾನವಾಗದಿದ್ದರೆ ಮತ್ತೆ ನಿಮಗೆ ಪ್ರಶ್ನೆ ಕೇಳಲು ಅವಕಾಶ ಕೊಡುತ್ತೇನೆ; ಆಗ ನೀವು ಮಾತನಾಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು, ರಾಜ್ಯದಲ್ಲಿ ಒಟ್ಟು 31 ಜಯಂತಿಗಳನ್ನು ಮಾಡುತ್ತಿದ್ದೀರಿ; ಒಂದೊಂದು ಜಯಂತಿಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಂದೊಂದು ಪ್ರಮಾಣದ ಮೊತ್ತವನ್ನು ಕೊಡುತ್ತಿದ್ದೀರಿ, ಅದನ್ನು ಸರಿಪಡಿಸಬೇಕು ಎನ್ನುವುದು ಅವರ ವಾದವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಮಹಾಪುರುಷರ 31 ಜಯಂತಿಗಳನ್ನು ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಣೆ ಮಾಡುತ್ತಿದ್ದು, ಆ ಮೂಲಕ ಮಹಾಪುರುಷರ ತತ್ವ ಸಂದೇಶಗಳನ್ನು ಹಾಗೂ ಜೀವನ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.

ರಾಜ್ಯಮಟ್ಟದ ಜಯಂತಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದನ್ನು ಬದಲಾಯಿಸಿ ಆಯಾ ಮಹಾಪುರುಷರು ಜನಿಸಿದ ಜನ್ಮ ಸ್ಥಾನ, ಅವರ ಕಾರ್ಯಕ್ಷೇತ್ರ ಅಲ್ಲದೇ ಆಯಾ ಮಹಾಪುರುಷರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಜಯಂತಿಗಳನ್ನು 2022ನೇ ಸಾಲಿನಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಸರ್ಕಾರದ ಆದೇಶ ಸಂಖ್ಯೆ: ಕಸಂವಾ 114 ಕಸಧ 2022 ದಿನಾಂಕ: 25.4.2022ರನ್ವಯ ಮಹಾಪುರುಷರ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ರೂ. 5.00 ಲಕ್ಷಗಳು, ಜಿಲ್ಲಾ ಮಟ್ಟದ ಜಯಂತಿ ಆಚರಣೆಗೆ ರೂ. 50,000/- ಮತ್ತು ತಾಲ್ಲೂಕು ಮಟ್ಟದ ಆಚರಣೆಗೆ ರೂ. 20,000/-ಗಳನ್ನು ಜಡುಗಡೆ ಮಾಡಲಾಗುತ್ತಿದ್ದು, ಎಲ್ಲಾ ಜಯಂತಿಗಳ ಆಚರಣೆಗೂ ಒಂದೇ ತೆರನಾದ ಅನುದಾನವನ್ನು ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ. ಜಯಂತಿಗಳನ್ನು ಆಚರಣೆ ಮಾಡುವಾಗ ಶಿಷ್ಟಾಚಾರದಂತೆ ಆಮಂತ್ರಣ ಪತ್ರಗಳನ್ನು ಮುದ್ರಿಸಿ, ಗಣ್ಯರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಸಮಕ್ಷಮದಲ್ಲಿ ಅಥವಾ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಎಲ್ಲಾ ಜಯಂತಿಗಳು ಆಗುತ್ತಿವೆ. ಇದರಲ್ಲಿ ತಾರತಮ್ಯವಾಗಿಲ್ಲ ಎನ್ನುವುದನ್ನು ಮಾನ್ಯ ಸದಸ್ಯರ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:- ಮಾನ್ಯ ಸಭಾಪತಿಯವರೇ, ಎಲ್ಲರಿಗೂ ಗೊತ್ತಿರುವ ಹಾಗೆ, ನಿರ್ಲಕ್ಷಿತವಾಗಿರುವ ಹಿಂದುಳಿದ ಸಮಾಜಗಳ ಮಹಾಪುರುಷರ ಜಯಂತಿಗಳನ್ನು ಸರ್ಕಾರ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿದೆ. 31 ಜಯಂತಿಗಳನ್ನು ರಾಜ್ಯ ಸರ್ಕಾರದ ಕಾರ್ಯಕ್ರಮಗಳೆಂದು ಆಚರಣೆ ಮಾಡುತ್ತದೆ. ಕೆಲವೊಂದು ಜಯಂತಿಗಳಿಗೆ ಸರ್ಕಾರಿ ರಜೆಯನ್ನು ಘೋಷಣೆ ಮಾಡಿ, ಆ ಮಹನೀಯರ ಹೆಸರುಗಳನ್ನು ಸ್ಮರಿಸಲಾಗುತ್ತದೆ. ಅದು ನಮಗೂ ಖುಷಿಯನ್ನು ತರುತ್ತದೆ. ಕೆಂಪೇಗೌಡ ಜಯಂತಿ, ಬಸವ ಜಯಂತಿ, ಕನಕ ಜಯಂತಿ ಇಂತಹ ಕೆಲವು ಜಯಂತಿಗಳನ್ನು ಮಾಡಿದಾಗ ನಾವೆಲ್ಲರೂ ಸೇರಿಕೊಳ್ಳುತ್ತೇವೆ. ಯಾವುದೇ ಸರ್ಕಾರದ ಕೃಪೆಯಿಂದ ನಮ್ಮಂಥ ಸಮಾಜಗಳ ಜಯಂತಿಯನ್ನು ಮಾಡಿಲ್ಲ. ನಾವೆಲ್ಲರೂ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದು ಜಯಂತಿಗಳನ್ನು ಮಾಡಿಸಿಕೊಂಡಿದ್ದೇವೆ. ಆದರೆ ಇದರಲ್ಲಿ ಬಹಳಷ್ಟು ತಾರತಮ್ಯ ಇದೆ. ಜಯಂತಿಗಳನ್ನು ಆಚರಿಸಲು ಸರ್ಕಾರ ಕೊಡುವಂತಹ ಆ ರೂ. 20,000 ಗಳನ್ನು ತಾಲ್ಲೂಕು ತಹಸೀಲ್ದಾರರು ನಮ್ಮ ಸಮಾಜಕ್ಕೆ ಕೊಡುವುದಿಲ್ಲ. ಆ ರೂ.20,000ಗಳನ್ನು 2-3 ವರ್ಷಗಳ ಕಾಲ ಇಟ್ಟುಕೊಂಡಿರುತ್ತಾರೆ. ನಮ್ಮ ಸಮಾಜದ ಮರ್ಯಾದೆ ಹೋಗುತ್ತದೆ ಎಂದು, ನಾವು ಬಡವರಾಗಿದ್ದರೂ ನಾವೇ ದುಡ್ಡು ಹಾಕಿಕೊಂಡು ನಮ್ಮ ಸಮಾಜದ ಜಯಂತಿಗಳನ್ನು ಮಾಡುತ್ತೇವೆ. ಅವರು ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ಇದೇ ಏಪ್ರಿಲ್ ತಿಂಗಳಿನಲ್ಲಿ ರಾಜ್ಯಮಟ್ಟದಲ್ಲಿ ಜಯಂತೋತ್ಸವವನ್ನು ಘೋಷಣೆ ಮಾಡಿದ್ದಾರೆ. ಆ ಜಯಂತೋತ್ಸವಗಳಲ್ಲಿ ಯಾವ ಮಿನಿಸ್ಟರ್‌ಗಳೂ ಭಾಗವಹಿಸುವುದಿಲ್ಲ. ಮುಖ್ಯಮಂತ್ರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಶಾಸಕರಾಗಲಿ ಬರುವುದಿಲ್ಲ. ಜಿಲ್ಲಾಧಿಕಾರಿಗಳೂ ಬರುವುದಿಲ್ಲ. ಅವರ ಕೆಳಗಡೆ ಇರುವಂತಹ ಅಧಿಕಾರಿಗಳನ್ನು ಕಳುಹಿಸಿ ಕೊಡುತ್ತಾರೆ. ಅವರಿಗೆ ವಿಶ್ವಕರ್ಮ ಯಾರು ಎನ್ನುವುದು ಗೊತ್ತಿರುವುದಿಲ್ಲ. ಹಡಪದ ಅಪ್ಪಣ್ಣ ಯಾರು ಎನ್ನುವುದು ಗೊತ್ತಿರುವುದಿಲ್ಲ, ಗುರು ನಾರಾಯಣ ಯಾರು ಎಂದು ಗೊತ್ತಾಗುವುದಿಲ್ಲ. ಒಂದು ಘೋಷಣೆ ಇಡುತ್ತಾರೆ; ಪೂಜೆ ಮಾಡುತ್ತಾರೆ; ಬಂದವರಿಗೆ ಟೀ-ಬಿಸ್ಕೆಟ್ ಕೊಟ್ಟು ಕಳುಹಿಸುತ್ತಾರೆ. ಆದರೆ ಕೆಂಪೇಗೌಡ ಜಯಂತಿ, ಬಸವ ಜಯಂತಿ ಅಥವಾ ವಾಲ್ಮೀಕಿ ಜಯಂತಿಗಳನ್ನು ಯಾವರೀತಿ ಸರ್ಕಾರ ಆಚರಣೆ ಮಾಡುತ್ತದೆಯೋ ಅದೇರೀತಿ ನಮ್ಮಂಥ ನಿರ್ಲಕ್ಷಿತ ಸಮಾಜಗಳ ಜಯಂತಿಯನ್ನೂ ಸಹ ಸರ್ಕಾರ ಮಾಡಬೇಕು ಅಲ್ಲವೇ? ಮುಖ್ಯಮಂತ್ರಿಗಳು ವ್ಯಸ್ಥರಾಗಿರುತ್ತಾರೆ ಹಾಗಾಗಿ ಅವರು ಬರುವುದಕ್ಕಾಗುವುದಿಲ್ಲ. ಆದರೆ, ಸಂಬಂಧಪಟ್ಟ ಇಲಾಖಾ ಮಂತ್ರಿಗಳೂ ಬರುವುದಿಲ್ಲ. ರೂ. 5 ಲಕ್ಷಗಳನ್ನು ಕೊಡುತ್ತಾರೆ ಎನ್ನುವ ಕಾರಣಕ್ಕೋಸ್ಕರ ಯಾರನ್ನೋ ಕರೆದುಕೊಂಡು ಬಂದು, ಗೊತ್ತು-

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗುರಿಗಳು ಇಲ್ಲದೇ ಇರುವವರನ್ನು ಕರೆದು ಸೇರಿಸಿ ಮಾಡಿದರೆ ಹೇಗೆ ಸರಿಹೋಗುತ್ತದೆ? ಇದು ಯಾವ ನ್ಯಾಯ? ಮಾನ್ಯ ಸಭಾನಾಯಕರೇ ನೀವೂ ಕೂಡ ಹಿಂದುಳಿದ ವರ್ಗದ ನಾಯಕರಾಗಿದ್ದೀರಿ. ನಮ್ಮನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಿಂದಲೇ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಸತ್ತಿರುವವರ ಹೆಸರಿನಲ್ಲಿ ಮಾಡುವ ಜಯಂತಿಗಳಾಗದರೂ ಸಾಮಾಜಿಕ ನ್ಯಾಯ ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹಿಂದುಳಿದ ವರ್ಗದಿಂದ ಬಂದಿದ್ದು, ಗಂಭೀರವಾದ ವಿಷಯವನ್ನು ಎತ್ತಿದ್ದಾರೆ. ಸಹಜವಾಗಿಯೇ ರಾಜ್ಯಮಟ್ಟದಲ್ಲ ನಡೆಯುವ ಜಯಂತಿಗಳಿಗೆ ಮುಖ್ಯಮಂತ್ರಿಗಳನ್ನು ಕರೆಯುವ ರೂಢಿ ಇದೆ. ಹಿಂದೆ ಮಾನ್ಯ ಸದಸ್ಯರು ಮಾಡಿದ ಕಾರ್ಯಕ್ರಮದಲ್ಲ ಅವರ ಆಗ್ರಹದ ಮೇರೆಗೆ ಮುಖ್ಯಮಂತ್ರಿಗಳು ಮತ್ತು ನಾವೂ ಕೂಡ ಭಾಗವಹಿಸಿದ್ದೆವು. ಸಾಂದರ್ಭಿಕವಾಗಿ ಮುಖ್ಯಮಂತ್ರಿಗಳಿಗೆ ರಾಜ್ಯಮಟ್ಟದ ಕಾರ್ಯಕ್ರಮದಲ್ಲ ಭಾಗವಹಿಸುವುದಕ್ಕೆ ಆಗದೇ ಹೋದರೆ ಇಲಾಖೆಯ ಸಚಿವರು, ವಿಶ್ವಕರ್ಮ ಜಯಂತಿಯೂ ಸೇರಿದಂತೆ ಎಲ್ಲಾ ಜಯಂತಿಗಳ ಕಾರ್ಯಕ್ರಮಗಳಲ್ಲ ಭಾಗವಹಿಸುವುದು ರೂಢಿ ಇದೆ. ಜಿಲ್ಲಾ ಮಟ್ಟದಲ್ಲ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲ ಈ ಸಮಾರಂಭ ನಡೆಯುತ್ತದೆ. ಯಾವುದಾದರೂ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇಲ್ಲದೇ ಇದ್ದರೆ ಅಲ್ಲರುವ ಹಿರಿಯ ಶಾಸಕರು ಉದ್ಘಾಟನೆ ಮಾಡುತ್ತಾರೆ. ತಾಲ್ಲೂಕು ಮಟ್ಟಗಳಲ್ಲ ಆಯಾ ಕ್ಷೇತ್ರದ ಶಾಸಕರ ಸಮಕ್ಷಮದಲ್ಲ, ತಹಸೀಲ್ದಾರರ ನೇತೃತ್ವದಲ್ಲ ಈ ಕಾರ್ಯಕ್ರಮಗಳು ಆಗುತ್ತವೆ. ಮೊತ್ತ ಕೊಡುವುದರಲ್ಲ ತಾರತಮ್ಯ ಆಗುತ್ತಿದೆ ಎಂದು ಮಾನ್ಯ ಸದಸ್ಯರು ಹೇಳಿದರು. ಈ ಕುರಿತು ಮಂತ್ರಿಗಳ ಜೊತೆ ಮಾತನಾಡಿ ಈ ಮೊತ್ತವನ್ನು ಹೆಚ್ಚು ಮಾಡಬೇಕು ಎಂದು ಮನವಿ ಮಾಡುತ್ತೇನೆ. ವಿಶ್ವಕರ್ಮ ಜಯಂತಿಯೂ ಸೇರಿ ಎಲ್ಲಾ ಜಯಂತಿಗಳಿಗೆ ಸಂಬಂಧಪಟ್ಟಂತೆ ಹಿಂದಿನ ಮತ್ತು ಈಗಿನ ಸರ್ಕಾರಗಳು ಅತ್ಯಂತ ಕಾಳಜಿಯಿಂದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅನೇಕ ಮಹಾಪುರುಷರ ಜಯಂತಿಗಳನ್ನು ಆಚರಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಕೆಲಸ ಮಾಡಿದೆ. ಮಾನ್ಯ ಸಭಾಪತಿಯವರೇ, ಕೆಲವು ಕಡೆ ಕೆಲವು ಸಮುದಾಯದವರು ಕಡಿಮೆ ಸಂಖ್ಯೆಯಲ್ಲಿರುತ್ತಾರೆ. ಉದಾಹರಣೆಗೆ ನಮ್ಮ ಈಡಿಗ ಸಮುದಾಯದವರು ಶಿವಮೊಗ್ಗ, ಮಂಗಳೂರು ಮತ್ತು ಉಡುಪಿಯಲ್ಲಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೆಚ್ಚಿಗೆ ಇದ್ದಾರೆ. ಆದರೆ ಮಂಡ್ಯದಲ್ಲಿ ಅವರ ಸಂಖ್ಯೆ ಬಹಳ ಕಡಿಮೆ ಇದೆ. ಎಲ್ಲ ಆಯಾ ಸಮುದಾಯದ ಜನಸಂಖ್ಯೆ ಜಾಸ್ತಿ ಇರುತ್ತದೆಯೋ ಅಲ್ಲ ಅವರೇ ನೇತೃತ್ವ ವಹಿಸಿಕೊಂಡು ವಿಜೃಂಭಣೆಯಿಂದ ಜಯಂತಿಯನ್ನು ಆಚರಿಸುತ್ತಾರೆ. ಕಡಿಮೆ ಜನಸಂಖ್ಯೆ ಇರುವ ಕಡೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆಯಾ ಸಮಾಜದ ವ್ಯಕ್ತಿಗಳನ್ನು ಜೋಡಿಸಿಕೊಂಡು ಕಾರ್ಯಕ್ರಮ ಮಾಡುತ್ತಾರೆ. ಇದಕ್ಕೆ ಒಂದು ಕ್ರಮ ಇರುತ್ತದೆ. ಇಷ್ಟಾದರೂ ಹಿಂದುಳಿದ ವರ್ಗಗಳ ಬಗ್ಗೆ ಮಾನ್ಯ ನಂಜುಂಡಿಯವರು ಹೇಳಿದರು. ಈ ಹಿನ್ನೆಲೆಯಲ್ಲಿ ನಮ್ಮ ಮಂತ್ರಿಗಳ ಚರ್ಚೆ ಮಾಡಿ, ಅನುದಾನವನ್ನು ಜಾಸ್ತಿ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸದಸ್ಯರ ನೋವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಜನಸಂಖ್ಯೆ ಕಡಿಮೆ ಇರುವಂತಹ ಸಮಾಜದವರು ಜಯಂತಿಗಳನ್ನು ಆಚರಣೆ ಮಾಡುವಾಗ ಮಂತ್ರಿಗಳು ಬರುವುದಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಬರಲ್ಲ, ಅಧಿಕಾರಿಗಳು ಬರಲ್ಲ ಎಂದರೆ ನೋವಾಗುತ್ತದೆ. ದೊಡ್ಡ ದೊಡ್ಡ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿಶ್ವಕರ್ಮ ಸಮಾಜದ ಕಾರ್ಯಕ್ರಮ ನಡೆಯುವಾಗ ಜಿಲ್ಲಾ ಮಂತ್ರಿಗಳು ಅಥವಾ ಶಾಸಕರು ಅಥವಾ ಅಧಿಕಾರಿಗಳು ಭಾಗವಹಿಸಬೇಕೆಂದು ಸುತ್ತೋಲೆಯನ್ನು ಕಳುಹಿಸಬೇಕು. ಯಾವುದೇ ಕಾರಣದಿಂದಲೂ ಅಂತಹ ಕಾರ್ಯಕ್ರಮಗಳಿಗೆ ಭಂಗ ಬಾರದಂತೆ ಆಚರಿಸಬೇಕೆಂದು ಸರ್ಕಾರದಿಂದ ಒಂದು ಆಜ್ಞೆಯನ್ನು ಹೊರಡಿಸಿ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸದಸ್ಯರು ಪ್ರಮುಖವಾದ ವಿಚಾರವನ್ನು ಹೇಳಿದರು. ಮಾನ್ಯ ಸಭಾನಾಯಕರು, ಮಂತ್ರಿಗಳ ಹತ್ತಿರ ಮಾತನಾಡಿ ಹೆಚ್ಚಿನ ಅನುದಾನ ಕೊಡಿಸುವ ಕೆಲಸ ಮಾಡಿಸುತ್ತೇನೆ ಎಂದು ಹೇಳಿದರು. 197 ಕಾರ್ಯಕ್ರಮ ಸಮಾಜದಲ್ಲರುವವರು, ರಕ್ತ-ಬಿವರು ಸುರಿಸಿ ಬೆಂಗಳೂರು ಮತ್ತು ದೆಹಲಿಯ ಖಜಾನೆಯನ್ನು ತುಂಬಿಸತಕ್ಕ ಸಮಾಜಕ್ಕೆ ಅಗೌರವವನ್ನು ಸೂಚಿಸುವುದು ಸರಿಯಲ್ಲ. ರೂ. 15000, 10000 ಅಥವಾ 20000 ಗಳನ್ನು ಕೊಟ್ಟರೆ ನಡೆಯುವುದಿಲ್ಲ. ಯಾರೋ ಜಗ್ಗಿ ಗುರು ಎನ್ನುವವರಿಗೆ ರೂ. 100 ಕೋಟಿಗಳನ್ನು ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಏನು ಕೆಲಸ ಮಾಡಿದ್ದಾರೆ ಎಂದು ನೀವು ಅವರಿಗೆ

ಅಷ್ಟು ದುಡ್ಡು ಕೊಟ್ಟಿದ್ದೀರಿ? ಜಗ್ಗಿ ಗುರು ಎಂದರೆ ಯಾರು? ರೂ. 20000 ಕೊಡಲು ನಿಮಗೆ ಕಣ್ಣು ನೀರು ಬರುತ್ತದೆ.

(ಮುಂದು)

(1131) 22-12-2022 5.40 ಡಿಎಸ್-ಎಂಡಿ

ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):

ಆದ್ದರಿಂದ ಆ ರೀತಿ ಆಗಬಾರದು. 198 ಸಣ್ಣ ಸಣ್ಣ ಕಾಯಕ ಸಮಾಜಗಳಿವೆ. ಮಾನ್ಯ ನಂಜುಂಡಿಯವರ ನೋವು ನಮಗೆ ಗೊತ್ತಾಗುತ್ತದೆ. ಮೊದಲು ಬೇರೆ ಪಕ್ಷದಲ್ಲಿದ್ದಾಗಲೂ ಕೂಡ ಅವರು ಇದೇ ವಿಚಾರದ ಬಗ್ಗೆ ಹೋರಾಟ ಮಾಡುತ್ತಿದ್ದರು. ಈಗ ಅದಕ್ಕೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ದಲತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಕೊಡುವ ಹಾಗಿಲ್ಲ, ಸದ್ಗುರು ಜಗ್ಗಿ ವಾಸುದೇವ್‌ವರಿಗೆ ಹಣ ಕೊಡುವುದಾದರೆ ಈ ಸರ್ಕಾರ ಯಾರಿಗಾಗಿ ಇದೆ? ಆದ್ದರಿಂದ ತಾವು ಸರ್ಕಾರಕ್ಕೆ ನಿರ್ದೇಶನವನ್ನು ಕೊಡಿ. ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಸಮುದಾಯಕ್ಕೂ ಕೂಡ ಅವರ ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ರೀತಿಯ ಸಹಾಯ ಆಗಬೇಕು ಎಂದು ತಮ್ಮ ಮೂಲಕ ಮನವಿ ಮಾಡುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರಿಗೆ ನಾನು ನೇರವಾಗಿ ಹೇಳಿದ್ದೇನೆ. ಅವರನ್ನು ತಿರಸ್ಕಾರ ಮಾಡಬೇಡಿ, ಅವರಿಗೆ ಅವಮಾನ ಮಾಡಬೇಡಿ, ಅವರ ಮನಸ್ಸಿನ ನೋವನ್ನು ಅರ್ಥ ಮಾಡಿಕೊಳ್ಳಿ, ಉಳಿದ ಸಮುದಾಯಗಳಿಗೆ ಯಾವ ರೀತಿ ಗೌರವ ಕೊಡುತ್ತೀರಿ ಅದೇ ರೀತಿಯಾಗಿ ಗೌರವ ಕೊಡಿ ಎಂದು ನಾನು ನೇರವಾಗಿ ಹೇಳಿದ್ದೇನೆ.

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೆ, ದುರ್ಬಲ ವರ್ಗಗಳಿಗೆ ಯಾರಿಗೆ ಸಿಕ್ಕಿಲ್ಲ ಅವರಿಗೆ ಕೊಡಬೇಕೆಂದು ಮಾನ್ಯ ವಿರೋಧ ಪಕ್ಷದ ನಾಯಕರು ಕೇಳಿದ್ದರಲ್ಲ ಯಾವುದೇ ತಪ್ಪಿಲ್ಲ. ಸದ್ಗುರು ಜಗ್ಗಿ ವಾಸುದೇವ್‌ವರಿಗೆ ಏಕೆ ಮಾಡುವುದಕ್ಕೆ ಈ ಸದನ ಉಪಯೋಗಿಸುವುದಕ್ಕೆ ನನ್ನ ಆಕ್ಷೇಪ ಇದೆ. ಅವರು ಇವತ್ತು climate change ಬಗ್ಗೆ ಪರಿಸರದ ಬಗ್ಗೆ, ನದಿಗಳ ಶುದ್ಧೀಕರಣದ

ಬಗ್ಗೆ ಯುವ ಜನಾಂಗದ ದೊಡ್ಡ icon ಆಗಿದ್ದಾರೆ. ಈ ಸದನದಿಂದ ಆ ರೀತಿ ವಿಷಕಾರುವಂಥದ್ದು ಆಗಬಾರದು. ಇದು ಒಳ್ಳೆಯದ್ದಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, Rules and regulations ಎಲ್ಲಾ ಗಾಳಿಗೆ ತೂರಿ ಯಾವ climate change ಮಾಡುತ್ತಿದ್ದಾರೆ? ಬರೀ ಸುಳ್ಳು ಹೇಳಿಕೊಂಡು ನೂರು ಕೋಟಿ ರೂಪಾಯಿ ಜನರ ಹಣವನ್ನು ಹೊಡೆದುಕೊಂಡು ಹೋಗಿದ್ದಾರೆ. ಕರ್ನಾಟಕಕ್ಕೆ ಆ ಸದ್ಗುರು ಜಗ್ಗಿ ವಾಸುದೇವ್‌ರವರ ಕೊಡುಗೆ ಏನು ಎಂಬುದನ್ನು ಹೇಳಲಿ.

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೆ, ಬರೀ ಕರ್ನಾಟಕಕ್ಕೆ ಅಲ್ಲ, ಇಡೀ ವಿಶ್ವಕ್ಕೆ ಕೊಡುಗೆಯನ್ನು ಕೊಡುತ್ತಿದ್ದಾರೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಬಾಬಾ ರಾಮದೇವ್ ಎಂದು ಅವನೊಬ್ಬ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಬಾಬಾ ರಾಮದೇವ್ ಬಗ್ಗೆ ಆ ರೀತಿ ಮಾತನಾಡುವುದು ಸರಿಯಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಮೊನ್ನೆ ಬಾಬಾ ರಾಮದೇವ್‌ರವರು ಮಹಿಳೆಯವರ ಬಗ್ಗೆ ಯಾವ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ? ಅವರಿಗೇನು ಮರ್ಯಾದೆ ಕೊಟ್ಟು ಮಾತನಾಡಬೇಕೆ?

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೆ, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೆ, ಅವರು ಸ್ವಾಮೀಜಿ ಅಲ್ಲ, ಅವರು ಒಬ್ಬ Business Man.

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಈ ರೀತಿ ಸದನದಲ್ಲಿ ಮಾತನಾಡುವುದು ಸರಿಯಲ್ಲ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಈ ಸದನ ಸಹಿಸಿಕೊಳ್ಳುವುದಿಲ್ಲ. ಅವರಿಗೆ ವೈಯಕ್ತಿಕವಾಗಿ ಸಿಟ್ಟು ಇದ್ದರೆ ಹೊರಗೆ ಹೋಗಿ ಮಾತನಾಡಲಿ. ಆದರೆ, ಬಹಿರಂಗವಾಗಿ ಸದನದಲ್ಲಿ ಸ್ವಾಮೀಜಿಗಳಿಗೆ ಅವಮಾನ ಮಾಡುವುದು, ಏಕವಚನದಲ್ಲಿ ಮಾತನಾಡುವುದನ್ನು ಕಡತದಿಂದ ತೆಗೆಯಬೇಕೆಂದು ನಾನು ಆಗ್ರಹ ಮಾಡುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ರಾಮದೇವ್‌ರವರು ಮಹಿಳೆಯರ ಉಡುಗೆ ತೊಡುಗೆ ಬಗ್ಗೆ ಮಾತನಾಡಿದ್ದಾರೆ. ಇವರೇನು ಸ್ವಾಮೀಜಿಗಳೇ?

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಸದ್ಗುರು ಜಗ್ಗಿ ವಾಸುದೇವ್‌ರವರಿಗೆ ಲಕ್ಷಾಂತರ, ಕೋಟ್ಯಂತರ ಜನ ಭಕ್ತರಿದ್ದಾರೆ. ಅವರಿಗೆ ನೋವಾಗುತ್ತದೆ.

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಈ ರೀತಿ ಸದನದಿಂದ ಮಾತನಾಡಬಾರದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ಸದನದಿಂದ ಮಾತನಾಡದಿದ್ದರೆ ಇನ್ಯಾವ ಸದನದಿಂದ ಮಾತನಾಡಬೇಕು? ಅವರಿಗೆ ಜನಸಾಮಾನ್ಯರ ನೂರು ಕೋಟಿ ರೂಪಾಯಿ ತೆರಿಗೆ ಹಣವನ್ನು ಕೊಟ್ಟಿರುವುದು.

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅವರು ಆ ರೀತಿ ಹೇಳುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅವರು ಆ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗದವರಿಗೆ ಸ್ಕಾಲರ್‌ಶಿಪ್ ಕಟ್ಟಬಹುದಿತ್ತು. ನೂರು ಕೋಟಿ ರೂಪಾಯಿ ಯಾರದ್ದು ಎಂದು ನೀವು ಅವರಿಗೆ ಕೊಟ್ಟಿದ್ದೀರಿ?

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ||ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಅವರಿಗೆ ಅನ್ಯಾಯವಾಗುವುದಿಲ್ಲವೇ, ಅವನು, ಇವನು ಎಂದು ಮಾತನಾಡಿದರೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ನಾನು ಒಂದೇ ಒಂದು ನಿಮಿಷದಲ್ಲ ನನ್ನ ಮಾತುಗಳನ್ನು ಮುಗಿಸುತ್ತೇನೆ. ನಾನು ಎಲ್‌ಕೆಜಿ ಗಳ ಜಯಂತಿಗಳಾಗುತ್ತವೆಯಲ್ಲ, ಅದರ ಬಗ್ಗೆ ಮಾತನಾಡುವುದಿಲ್ಲ. ಎಲ್‌ಕೆಜಿ ಗಳ ಜಯಂತಿ ದೊಡ್ಡ ಮಟ್ಟದಲ್ಲಯೇ ಆಗುತ್ತದೆ. ಅದನ್ನು ನನ್ನ ಸ್ನೇಹಿತರಾದಂಥ ನಂಜುಂಡಿಯವರಿಗೆ ಸಹ ಕೇಳಲಕ್ಕೆ ಬಯಸುತ್ತಿದ್ದೇನೆ. ನಾನು ಸಹ ಒಂದು ಸಣ್ಣ ಸಮಾಜದಿಂದ ಬಂದಿರತಕ್ಕವನು. ಮಾನ್ಯ ನಂಜುಂಡಿಯವರು ಏನು ಹೇಳಿದ್ದಾರೆ ಅದು valid point. ಏಕೆಂದರೆ ನಾನು ಸಹ ವಿಶ್ವಕರ್ಮ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲ ಯಾವುದೇ ಸರ್ಕಾರಿ ಅಧಿಕಾರಿಗಳಾಗಲ, ಅನುದಾನವನ್ನು ಕೊಡುವುದರಲ್ಲಾಗಲ, ಕಾರ್ಯಕ್ರಮದ ವೆಚ್ಚ ರೂ. 20,000/-, 50,000/- ಗಳನ್ನು ಏನು ಕೊಡುತ್ತಿದ್ದಾರೆ, ಅದರಲ್ಲಿ ಬಹಳಷ್ಟು ತಾರತಮ್ಯಗಳಾಗುತ್ತವೆ. ಅದರ ಬಗ್ಗೆ 2ನೇ ಮಾತಿಲ್ಲ. ಅಕ್ಷರ: ಅವರು ಹೇಳುವುದರಲ್ಲಿ ಸರಿ ಇದೆ. ನಾನು ತಮ್ಮ ಮುಖಾಂತರ ಕೇಳಿಕೊಳ್ಳುತ್ತಿರುವುದೇನೆಂದರೆ, ಇವತ್ತು ಸಣ್ಣ ಸಣ್ಣ ಜಾತಿಗಳೇನಿವೆ, ಸಣ್ಣ ಸಣ್ಣ ಸಮಾಜಗಳೇನಿವೆ, ಅದನ್ನು ಮೇಲಕ್ಕೆ ತರಬೇಕು, ಅವರಿಗೆ ಪ್ರೋತ್ಸಾಹವನ್ನು ಕೊಡಬೇಕು. ಅವರ ಕಾರ್ಯಕ್ರಮಗಳಿಗೆ ಒಂದು ರೆಸಲ್ಯೂಷನ್ ಮಾಡಿ, mandatory ಮಾಡಿ. ಸರ್ಕಾರದ ವತಿಯಿಂದ ಅಂತಹ ಕಾರ್ಯಕ್ರಮಗಳಿಗೆ ಯಾರು ಹೋಗಬೇಕು, ಮುಖ್ಯಮಂತ್ರಿಗಳು, ಸಚಿವರೇ ಬರಬೇಕೆಂದೇನೂ ಇಲ್ಲ. ಅಲ್ಲ ಉನ್ನತ ಮಟ್ಟದ ಅಧಿಕಾರಿಗಳು ಶಾಸಕರುಗಳಿಗೆ ತಿಳಿಸಬೇಕು. ಆ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆಯಾಗಬೇಕು. ಇದಕ್ಕೆ ತಮ್ಮ ಮೂಲಕ ಒಂದು ರೆಸಲ್ಯೂಷನ್ ಕೊಡುತ್ತೀರೋ, mandatory ಮಾಡುತ್ತೀರೋ ಮಾಡಿ. ಎಲ್ಲಾ ಸಮಾಜಗಳಿಗೂ ಗೌರವವನ್ನು ಕೊಡಬೇಕು. ಮಾನ್ಯ ಪ್ರಧಾನ ಮಂತ್ರಿಗಳು 'ಸಬ್ ಕಾ ಸಾತ್, ಸಬ್ ಕಾ ವಿಕಾಸ್' ಎಂದು ಹೇಳುತ್ತಾರೆ. ನಾವು ಇಷ್ಟನ್ನು ಮಾತ್ರ ಕೇಳುತ್ತೇವೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಶರವಣರವರೆ, ನಾನು ಹೇಳಿದ್ದನ್ನು ನೀವು ತಿಳಿದುಕೊಳ್ಳಲಿಲ್ಲವಲ್ಲ. ನಾನು ಮೊದಲೇ ಹೇಳಿದ್ದೇನೆ. ಬಡಿ ಸರ್ಕಾರ ಮಾಡುತ್ತದೆ. ಮಾಡಿ ಎಂದು ಹೇಳಿದ್ದೇನೆ, ಅವರು ಮಾಡುತ್ತಾರೆ.

ಶ್ರೀ ಟಿ.ಎ.ಶರವಣ:- ಆಗಬಹುದು. ಇರುವ ಹಣವನ್ನು ಸಹ ಹೆಚ್ಚು ಮಾಡಿ.

ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:- ಮಾನ್ಯ ಸಭಾಪತಿಯವರೆ, ನಮ್ಮ ನೋವು ಏನೆಂದು ಎಲ್ಲರಿಗೂ ಸಹ ಅರ್ಥವಾಗಿದೆ. ಈಗ ಜನವರಿ 1ನೇ ತಾರೀಖಿನಿಂದ ಜಯಂತಿಗಳು ಪ್ರಾರಂಭವಾಗುತ್ತವೆ. ಅಮರ ಶಿಲ್ಪ ಜರ್ಜರಿಗೊಳಗಾಗಿ ಸಂಸ್ಕರಣಾ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲ ಹೊಸಪೇಟೆಯಲ್ಲಿ ಮಾಡುತ್ತಿದ್ದಾರೆ. ಅದೇ ಕ್ಷೇತ್ರದಲ್ಲ ಹಂಪೆಯು ಸಹ ಇದೆ. ಸರ್ಕಾರ ಸುಮಾರು 31 ಜಯಂತಿಗಳನ್ನು ಆಚರಿಸುತ್ತದೆ. 31 ಜಯಂತಿಗಳಲ್ಲಿ 10 ಜಯಂತಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಇನ್ನುಳಿದ 21 ಜಯಂತಿಗಳಿಗೆ ಕಡ್ಡಾಯವಾಗಿ ಸಂಬಂಧಪಟ್ಟ ಸಚಿವರು ಹೋಗಿ ಭಾಗವಹಿಸಬೇಕೆನ್ನುವುದು ನಮ್ಮ ಆಶಯ. ಸರ್ಕಾರ ಹಣ ಕೊಡಲಿಲ್ಲವೆಂದರೂ ಪರವಾಗಿಲ್ಲ. ನಮ್ಮ ಬೆವರು ಸುರಿಸಿ ಗಳಿಸಿದ ಹಣದಿಂದ ಜಯಂತಿಯನ್ನು ಮಾಡಿಕೊಳ್ಳುತ್ತೇವೆ. ಆದರೆ ನಮಗೆ ಗೌರವವನ್ನು ಕೊಡಿ.

ಸಭಾಪತಿಯವರು:- ಮಾನ್ಯ ಕೆ.ಪಿ.ನಂಜುಂಡಿಯವರು ತಮ್ಮ ಮನಸ್ಸಿನ ನೋವನ್ನು ಹೇಳುತ್ತಿದ್ದಾರೆ. ಕಡ್ಡಾಯವಾಗಿ ಆ ಸಚಿವರು ಹೋಗಲು ಒಂದು ನಿರ್ದೇಶನವನ್ನು ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಇದರಲ್ಲಿ ಭಾಗವಹಿಸಲು ಹೇಳುತ್ತೇನೆ. ರಾಜ್ಯ ಮಟ್ಟದಲ್ಲ ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲ ಉಸ್ತುವಾರಿ ಸಚಿವರು ಭಾಗವಹಿಸುತ್ತಾರೆ, ತಾಲ್ಲೂಕು ಮಟ್ಟದಲ್ಲ ಶಾಸಕರು ಭಾಗವಹಿಸುವ ಸಂಪ್ರದಾಯವಿದೆ. ಇದಕ್ಕೆ ಮರುಸುತ್ತೋಲೆಯನ್ನು ಕೊಟ್ಟು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಂತೆ ಮತ್ತು ಶಿಷ್ಟಾಚಾರ ಪ್ರಕಾರ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡುವಂತೆ ಸೂಚನೆಯನ್ನು ಕೊಡಲಾಗುವುದು.

ಸಭಾಪತಿಯವರು:- ಇವತ್ತೇ ಒಂದು ಸೂಚನೆಯನ್ನು ಕೊಡಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಆಯಿತು.

ಇ) ವಿಷಯ:- ಮಂಡ್ಯ ಜಿಲ್ಲೆಯಲ್ಲಿನ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಆರು ತಿಂಗಳಿಂದ ಬಿಡುಗಡೆಗೊಳಿಸದೇ ಇರುವ ಕುರಿತು.

- - -

ಶ್ರೀ ದಿನೇಶ್ ಗೂಳಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಮಂಡ್ಯ ಜಿಲ್ಲೆಯಲ್ಲಿನ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರತ್ಯಾಹ ಧನವನ್ನು ಆರು ತಿಂಗಳಿಂದ ಬಿಡುಗಡೆಗೊಳಿಸದೇ ಇರುವ ಕುರಿತು ಮಾನ್ಯ ಪಶು ಸಂಗೋಪನಾ ಸಚಿವರ ಗಮನ ಸೆಳೆಯುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)(ಪಶುಸಂಗೋಪನಾ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೆ,

(ಹೇಳಿಕೆಯನ್ನು ಲಗತ್ತಿಸಲಾಗಿದೆ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸಾಮಾನ್ಯ ವರ್ಗದ ಜನರಿಗೆ ಮಾತ್ರ ಬಾಕಿ ಇದೆ. ಅದನ್ನು ಈ ಸಾರಿ ಡಿಬಿಟಿ ಮೂಲಕ ಬಿಡುಗಡೆ ಮಾಡುತ್ತೇವೆ.

ಶ್ರೀ ದಿನೇಶ್ ಗೊಳಗೌಡ:- ಮಾನ್ಯ ಸಭಾಪತಿಯವರೆ, ಸರ್ಕಾರ ಸದ್ಯದಲ್ಲಯೇ ಕೊಡುತ್ತೇವೆಂದು ಹೇಳಿದೆ. ಆದರೆ ಯಾವಾಗ ಕೊಡುತ್ತಾರೆಂದು ಅವರು ಹೇಳಲಿಲ್ಲ. ಅದಕ್ಕೆ ಮಾನ್ಯ ಸಚಿವರು ಒಂದು ಕಾಲಮಿತಿಯನ್ನು ಏನಾದರೂ ಹೇಳುತ್ತಾರೆಯೇ?

ಶ್ರೀ ಕೋಟಿ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಮಾನ್ಯ ದಿನೇಶ್ ಗೊಳಗೌಡರು ಹೇಳಿದ್ದು ಸರಿ ಇದೆ. ನಾನು ಮೊದಲೇ ಹೇಳಿದಂತೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮಾಹೆಯ ಸಾಮಾನ್ಯ ವರ್ಗದ ಹಾಗೂ ನವೆಂಬರ್ 2022 ಮಾಹೆಯ ಎಲ್ಲಾ ವರ್ಗದ ಹಾಲು ಉತ್ಪಾದಕರಿಗೆ ಒಟ್ಟು ಮೊತ್ತ ರೂ. 36.5 ಕೋಟಿಯ ಬಿಲ್ ಸಲ್ಲಿಕೆಯಾಗಿದ್ದು, ಈ ಬಗ್ಗೆ ಅನುದಾನವು ಸಹ ಬಿಡುಗಡೆಯಾಗಿದೆ. ಪ್ರೋತ್ಸಾಹ ಧನವನ್ನು ಡಿಬಿಟಿ ಮೂಲಕ ಮಾಡುತ್ತೇವೆ. ಹೆಚ್ಚೆಂದರೆ ಒಂದು ವಾರ ಅಥವಾ ಹದಿನೈದು ದಿವಸಗಳಲ್ಲಿ ಮಾಡುತ್ತೇವೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಹಾಲು ಉತ್ಪಾದಕರು ಎಂದರೆ ಎಲ್ಲಾ ಕಡೆ, ನಮ್ಮ ಮಂಡ್ಯ ಜಿಲ್ಲೆಯಲ್ಲಿಯೂ ಸಹ ಸುಮಾರು 1,02,000 ಕುಟುಂಬಗಳು ಹಾಲು ಉತ್ಪಾದನೆ ಮಾಡುವುದರಿಂದ ಅವರ ಕುಟುಂಬ ನಿರ್ವಹಣೆಯಾಗುತ್ತಿದೆ ಹಾಗೂ ಸುಮಾರು 1,257 ಸಹಕಾರಿ ಸಂಸ್ಥೆಗಳಿವೆ. ಆದರೆ ಇವರೆಲ್ಲರೂ ಕೂಡ ಬದುಕು ಅಕ್ಕಿ ಬೇರೆ ದಾರಿ ಇಲ್ಲದೇ ಇದರಲ್ಲಿ ಹೆಚ್ಚು ಗ್ರಾಮೀಣ ಪ್ರದೇಶದ ಕೂಲಕಾರ್ಮಿಕರ ಹೆಣ್ಣುಮಕ್ಕಳೇ ಈ ಒಂದು ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಈ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಒಂದು ಅಟರ್‌ಗೆ ರೂ. 5 ಪ್ರೋತ್ಸಾಹಧನ ಇದೆ.

(ಮುಂದು)

(1132) 22/12/2022/ಎಸ್‌ಪಿಆರ್-ಎಕೆ/5:50

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಒಂದು ಅಟರ್‌ನಿಗೆ 5/- ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದ್ದಾರೆ. ಈ ಸಂಬಂಧದ ವರದಿ ತಿಂಗಳ ಕೊನೆಯಲ್ಲಿ ಸರ್ಕಾರಕ್ಕೆ ಬರಬೇಕು. ದಯಮಾಡಿ ಸರ್ಕಾರವು ಈಗಲಾದರೂ ಆಯಾ ತಿಂಗಳು ಕೊನೆಗೊಂಡ ನಂತರ ಪ್ರೋತ್ಸಾಹ ಧನವನ್ನು ನೀಡುವಂತಗಾಳ. ಈಗ ಸರ್ಕಾರವು ಮೂರು ತಿಂಗಳಿಂದ ಪ್ರೋತ್ಸಾಹ ಧನವನ್ನು ನೀಡಿಲ್ಲ. 36 ಕೋಟಿ ರೂಪಾಯಿಗಳು ಇದು ಸಾಮಾನ್ಯ ಮೊತ್ತವೇನಲ್ಲ. ಇಷ್ಟು ಮೊತ್ತದ ಪ್ರೋತ್ಸಾಹ ಧನವೇ ಬಾಕಿ ಇದೆ ಎಂದರೆ, ಕುಟುಂಬಗಳು ತಮ್ಮ ಜೀವನವನ್ನು ನಡೆಸುವುದು ಬಹಳ ತ್ರಾಸವಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರವು ದಯಮಾಡಿ ಪ್ರತಿ ತಿಂಗಳ 10 ನೇ ತಾರೀಖಿನೊಳಗಾಗಿ ಪ್ರೋತ್ಸಾಹ ಧನವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ 5/- ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಿತು. ಈ ಮೊದಲು ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 2/- ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಿದ್ದರು. ಆ ನಂತರದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಇದನ್ನು 4/- ರೂಪಾಯಿಗಳಿಗೆ ಏರಿಸಿದರು. ಪುನಃ ಅವರ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಇನ್ನೂ 1/- ರೂಪಾಯಿಗೆ ಹೆಚ್ಚಿಸಿ, ಒಟ್ಟು 5/- ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಿದರು. ಹೀಗೆ 5/- ರೂಪಾಯಿಗಳ ಪ್ರೋತ್ಸಾಹ ಧನ ನೀಡಿ ಐದು ವರ್ಷಗಳಾಗಿವೆ. ಕಳೆದ ಐದು ವರ್ಷದ ಅವಧಿಯಲ್ಲಿ ಬಹಳ ಭೀಕರ ಪ್ರಕೃತಿ ವಿಕೋಪಗಳಾಗಿವೆ. ಆ ಪೈಕಿ ಕೋವಿಡ್-19 ಸಹ ಒಂದಾಗಿದೆ. ಇದರಿಂದಾಗಿ ಜನಜೀವನ ಉಳಿದುಕೊಂಡಿರುವುದೇ ಹೆಚ್ಚಾಗಿದೆ. ಆ ನಂತರದಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ದುಬಾರಿಯಾಗಿವೆ. ಪಶುಗಳಿಗೆ ಗಂಟು ರೋಗ ಬಂದು, ಅವುಗಳು ಮರಣ ಹೊಂದುತ್ತಿವೆ. ಇವತ್ತಿನ ದಿವಸ ಒಂದು ಹಸುವನ್ನು ಸಾಕುವ ಪರಿಸ್ಥಿತಿಯು ತಮಗೂ ಸಹ ತಿಳಿದಿದೆ. ಯಾವುದೇ ಒಬ್ಬ ಹೆಣ್ಣುಮಗಳು ಅಥವಾ ಪುರುಷ ಬೆಳಗ್ಗಿನಿಂದ ಸಂಜೆಯವರೆಗೆ ಒಂದು ಅಥವಾ ಹತ್ತು ಹಸುಗಳರಳ, ಅವರುಗಳು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರಲೇಬೇಕು. ಹೀಗಾಗಿ ಸರ್ಕಾರವು ಹಾಲ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸುತ್ತದೆಯೇ? ಇದುವರೆವಿಗೆ ಕೆ.ಎಂ.ಎಫ್. ಸಂಸ್ಥೆಯು ಪಶು ಆಹಾರವನ್ನು ಸಹಾಯಧನದಲ್ಲ ನೀಡುತ್ತಿತ್ತು.

ಸಭಾಪತಿಯವರು:- ಇದನ್ನು ಹಾಲ 2,700/- ರೂಪಾಯಿಗಳಷ್ಟು ಹೆಚ್ಚಿಗೆ ಮಾಡಲಾಗಿದೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪ್ರಸ್ತುತ ಸದರಿ ಸಹಾಯಧನವನ್ನೂ ಸಹ ತೆಗೆದು ಹಾಕಿದ್ದಾರೆ. ಪಶು ಆಹಾರ ಬೆಲೆಗಳೂ ಸಹ ಬಹಳ ದುಬಾರಿಯಾಗಿವೆ. ಹೀಗಾಗಿ ಪುನಃ ಇದನ್ನು ಕೊಡಿಸುವ ಪ್ರಯತ್ನವನ್ನು ಸರ್ಕಾರದಿಂದಾಗಬೇಕೆಂದು ನಾನು ವಿನಂತಿಸುತ್ತೇನೆ.

ಸಭಾಪತಿಯವರು:- ಟೈಪ್-2 ಮಾದರಿಯ ಪಶು ಆಹಾರಕ್ಕೆ ಸರ್ಕಾರವು 2,700/- ರೂಪಾಯಿಗಳಷ್ಟು ಹೆಚ್ಚಿಸಿದೆ.

ಶ್ರೀ ಮರಿತಿಬ್ಬೇಗೌಡ:- ಸಭಾನಾಯಕರೇ, ಮಾನ್ಯ ಸಭಾಪತಿಯವರೇ ಇದನ್ನು ಹೇಳುತ್ತಿದ್ದಾರೆ. ಸರ್ಕಾರವು ದಯಮಾಡಿ ಪಶು ಆಹಾರಕ್ಕೆ ಕೆ.ಎಂ.ಎಫ್.ಸಂಸ್ಥೆಯಿಂದ ಸಹಾಯಧನವನ್ನು ಕೊಡಿಸುವುದಕ್ಕೆ ಪ್ರಯತ್ನಿಸಬೇಕು. ಮಂಡ್ಯದಲ್ಲರುವ ಹಾಲನ ಒಕ್ಕೂಟಕ್ಕೆ ಪ್ರತಿದಿನ 10.5 ಲಕ್ಷ ಅಲಟರ್‌ನಷ್ಟು ಹಾಲು ಬರುತ್ತಿತ್ತು. ಆದರೆ ಈಗ ಇದು 8 ಲಕ್ಷ ಅಲಟರ್‌ಗೆ ಇಳಿದಿದೆ. ಹಾಲು ಉತ್ಪಾದನೆ ಈ ರೀತಿ ಕಡಿಮೆಯಾದರೆ ಹೇಗೆ? ಪಶುಗಳಿಗೆ ಬರುವ ಗಂಟು ರೋಗದಿಂದಾಗಿ ಅವುಗಳು ಸಾವಿಗೀಡಾಗುತ್ತಿರುವುದೇ ಇದಕ್ಕೆ ಕಾರಣಗಳಾಗಿವೆ. ಮಳೆಗಾಲದಲ್ಲ ಹಾಗೂ ಅತೀ ಹೆಚ್ಚು ಮಳೆಯಾದಾಗ ಹಾಲು ಉತ್ಪಾದನೆಯು ಕಡಿಮೆಯಾಗುತ್ತದೆ. ಹೀಗೆ ಪ್ರತಿದಿನದ ಹಾಲು ಉತ್ಪಾದನೆಯು 8 ಲಕ್ಷಕ್ಕಿಂತ ಕಡಿಮೆಯಾದರೆ, ನಮ್ಮ ಹಾಲನ ಒಕ್ಕೂಟಕ್ಕೆ ಬಹಳಷ್ಟು ನಷ್ಟವುಂಟಾಗುತ್ತದೆ. ಇದರಿಂದ ಹಾಲನ ಬೇರೆ ಉಪ ಉತ್ಪನ್ನಗಳನ್ನು ತಯಾರಿಸುವಲ್ಲಿ ಬಹಳ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮತ್ತೊಂದು ಪ್ರಮುಖ ಅಂಶವನ್ನು ನಾನು ಉಲ್ಲೇಖಿಸಲೇಬೇಕಾಗುತ್ತದೆ. ಹಾಲ ಸರ್ಕಾರಿ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರವು ಹಾಲು ಒದಗಿಸುತ್ತಿದೆ. ಒಂದು ಕೆ.ಜಿ. ಹಾಲನ ಪೌಡರ್‌ನ್ನು ತಯಾರಿಸಲು 320/- ರೂಪಾಯಿಗಳಷ್ಟು ಖರ್ಚಾಗುತ್ತದೆ. ಆದರೆ, ಒಂದು ತಿಂಗಳಿನಲ್ಲಿ ಸರ್ಕಾರವು 3-4 ಲಕ್ಷದಷ್ಟು ಕೆ.ಜಿ. ಹಾಲನ ಪೌಡರ್‌ನ್ನು ಮಕ್ಕಳಿಗೆ ಒದಗಿಸುತ್ತಿದೆ. ಆದರೆ ಸರ್ಕಾರವು ಒಂದು ಕೆ.ಜಿ. ಹಾಲನ ಪೌಡರ್‌ಗೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇವಲ 240/- ರೂಪಾಯಿಗಳನ್ನು ಮಾತ್ರವೇ ನೀಡುತ್ತಿದೆ. ಆದರೆ, ಒಂದು ಕೆ.ಜಿ. ಹಾಲನ ಪೌಡರ್‌ನ್ನು ತಯಾರಿಸಲು ಕೆ.ಎಂ.ಎಫ್. ಸಂಸ್ಥೆಗೆ 320/- ರೂಪಾಯಿಗಳು ಖರ್ಚಾಗುತ್ತಿದೆ. ಹೀಗಾಗಿ ಸರ್ಕಾರವು ದಯಮಾಡಿ ಒಂದು ಕೆ.ಜಿ. ಪೌಡರ್‌ನ್ನು ತಯಾರಿಸಲು ಆಗುವ ಅಸಲು ಖರ್ಚನ್ನು ಪೂರ್ಣ ಪ್ರಮಾಣದಲ್ಲಿ ನೀಡದೇ ಹೋದರೆ, ಬಹಳ ನಷ್ಟವಾಗುತ್ತದೆ. 8 ಲಕ್ಷ ಅಲಟರ್ ಹಾಲು ಬಳಕೆಯಾಗುವ ಸಂದರ್ಭದಲ್ಲಿ ಸರ್ಕಾರವು ಕೇವಲ 3-4 ಲಕ್ಷ ಅಲಟರ್‌ಗಳಷ್ಟು ಮಾತ್ರವೇ ನೀಡುತ್ತಿದೆ. ಹೀಗಾಗಿ ಒಕ್ಕೂಟದ ಒಟ್ಟು 4 ಲಕ್ಷ ಅಲಟರ್‌ಗಳಷ್ಟು ಹಾಲು ನಷ್ಟದಲ್ಲಿಯೇ ಇರುತ್ತದೆ. ಈ ರೀತಿಯ ಎಲ್ಲಾ ಹೊರೆಗಳು ಹಾಲು ಉತ್ಪಾದಕರ ಮೇಲೆ ಹೋಗುತ್ತವೆ. ಇವತ್ತಿನ ದಿವಸ ಮಂಡ್ಯ ಹಾಲು ಒಕ್ಕೂಟವು ಪ್ರತಿದಿನ 14 ಲಕ್ಷ ಅಲಟರ್‌ನಷ್ಟು ಹಾಲನ್ನು ಉತ್ಪಾದಿಸಿದರೂ ಸಹ ಅದನ್ನು ನಿರ್ವಹಿಸುವ ಸಾಮರ್ಥ್ಯವು ಅದಕ್ಕಿದೆ. ಇದನ್ನು ಸರ್ಕಾರವೇ ನೀಡಿದೆ. ಹೀಗಾಗಿ ಇದನ್ನು ನಾನು ಬಹಳವಾಗಿ ಪ್ರಶಂಶಿಸುತ್ತೇನೆ. ಈ ಹಿಂದಿನ ಹಾಗೂ ಹಾಲ ಸರ್ಕಾರವು ಮಂಡ್ಯ ಜಿಲ್ಲೆಗೆ ಮೆಗಾ ಡೈರಿ ಆಗಬೇಕೆಂದು ಯೋಜನೆಗಳನ್ನು ರೂಪಿಸಿವೆ. ಆದರೆ ಇವತ್ತಿನ ದಿವಸ ಅತಿವೃಷ್ಟಿ, ಪಶು ರೋಗ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಹಾಲು ಉತ್ಪಾದನೆಯು ಕ್ಷೀಣಿಸುತ್ತಿದೆ. ಕೆ.ಎಂ.ಎಫ್. ಸಂಸ್ಥೆಯು ಪಶು ಆಹಾರಕ್ಕಾಗಿ ನೀಡುತ್ತಿದ್ದ ಸಹಾಯಧನವನ್ನೂ ಸಹ ಹಿಂಪಡೆದಿದೆ. ಹೀಗಾಗಿ ಸರ್ಕಾರವು ಇದನ್ನು ಪುನಃ ನೀಡುವಂತಾಗಬೇಕು. ಮುಂದುವರೆದು, ಪ್ರತಿ ತಿಂಗಳ 10 ನೇ ತಾರೀಖಿನೊಳಗೆ ಅವರಿಗೆಲ್ಲಾ ಪ್ರೋತ್ಸಾಹ ಧನ ದೊರೆಯುವಂತಾಗಬೇಕು ಹಾಗೂ ಇದನ್ನು ತಕ್ಷಣವೇ ಹೆಚ್ಚಿಸಲು ಕ್ರಮಗಳನ್ನು ಸರ್ಕಾರವು ಕೈಗೊಳ್ಳಬೇಕು. ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಹಾಲನ ಪೌಡರ್‌ನ್ನು ತೆಗೆದುಕೊಳ್ಳುತ್ತಿದೆ; ಇದಕ್ಕೆ ತಗಲುವ ಉತ್ಪಾದನಾ ವೆಚ್ಚವನ್ನು ಪೂರ್ಣಪ್ರಮಾಣದಲ್ಲಿ ನೀಡುವಂತಾಗಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ದಿನೇಶ್ ಗೊಳಗೌಡ ಮತ್ತು ಶ್ರೀ ಮರಿತಿಬ್ಬೇಗೌಡ ರವರುಗಳು ಮಂಡಿಸಿರುವ ಗಮನ ಸೆಳೆಯುವ ಸೂಚನೆಗಳಿಗೆ ಈಗಾಗಲೇ ಸರ್ಕಾರವು ಉತ್ತರಿಸಿದೆ. ಮಂಡ್ಯ ಜಿಲ್ಲಾ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರಸಕ್ತ ಸಾಲಿನಲ್ಲಿ ಆಗಸ್ಟ್- 2022 ರ ಮಾಹೆಯವರೆವಿಗೆ ಒಟ್ಟು 68.47 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿರುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ - 2022

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಹೆಗಳವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೀಮಿತಗೊಳಿಸಿ, ಪ್ರೋತ್ಸಾಹಧನದ ಒಟ್ಟು ಮೊತ್ತು 50.20 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿರುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ - 2022 ರ ಮಾಹೆಗಳ ಸಾಮಾನ್ಯ ವರ್ಗದ ಮತ್ತು ನವೆಂಬರ್ - 2022 ರ ಮಾಹೆಯ ಎಲ್ಲಾ ವರ್ಗದ ಹಾಲು ಉತ್ಪಾದಕರುಗಳಿಗೆ ಒಟ್ಟು 36.55 ಕೋಟಿ ರೂಪಾಯಿಗಳಷ್ಟು ಮೊತ್ತವು ಒಕ್ಕೂಟದಿಂದ ಬಾಕಿ ಇರುತ್ತದೆ. ಇನ್ನು ಒಂದು ವಾರ ಅಥವಾ 15 ದಿನದೊಳಗೆ ಇದನ್ನು D.B.T. (Direct Benefit Transfer) ಮುಖೇನ ಪೂರ್ಣ ಪಾವತಿ ಮಾಡಲಾಗುವುದು ಎಂದು ನಾನು ಹೇಳುತ್ತಿದ್ದೇನೆ. ಸದರಿ ಮೊತ್ತವನ್ನು ಪ್ರತಿ ತಿಂಗಳು ನೀಡಿದರೆ, ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ ಎಂದು ಸದಸ್ಯರು ಪ್ರಸ್ತಾಪಿಸಿದ್ದಾರೆ. ಈ ಅಂಶವು ಸರಿ ಇದೆ. ಆದರೆ, ಇಲ್ಲಿಯವರೆಗೆ ಇದನ್ನು 2-3 ತಿಂಗಳಿಗೊಮ್ಮೆ ನೀಡಲಾಗುತ್ತಿತ್ತು. ತಾಂತ್ರಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು, ಇದನ್ನು ಪ್ರತಿ ತಿಂಗಳಿಗೆ ಕೊಡಬಹುದೇ ಎಂದು ಯೋಚನೆ ಮಾಡಲಾಗುವುದು. ಪಶು ಆಹಾರ ಸಹಾಯಧನವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ತುಂಬಾ ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದಾರೆ. ಪಶು ಆಹಾರದ ಸಹಾಯಧನವನ್ನು ಪುನಃ ನೀಡಬೇಕಾದರೆ ಎಷ್ಟು ಹಣ ಬೇಕಾಗುತ್ತದೆ ಎನ್ನುವ ಅಂಶದ ಬಗ್ಗೆ ಯೋಚನೆ ಮಾಡಿ ಇದನ್ನು ಪರಿಶೀಲನೆ ಮಾಡುವ ಕೆಲಸಗಳನ್ನು ಸರ್ಕಾರವು ಮಾಡುತ್ತದೆ. ವಿದ್ಯಾರ್ಥಿಗಳಿಗೆ ನೀಡುವ ಹಾಲಿನ ಬಗ್ಗೆ ಸದಸ್ಯರು ಪ್ರಸ್ತಾಪಿಸಿದಂತೆ,

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಪ್ರತಿದಿನಕ್ಕೆ 3-4 ಲಕ್ಷ ಕೆ.ಜಿ. ಪ್ರಮಾಣದಷ್ಟು ಹಾಲಿನ ಪೌಡರ್‌ನ್ನು ಒಕ್ಕೂಟದಿಂದ ಸರ್ಕಾರವು ಉಪಯೋಗಿಸಿಕೊಳ್ಳುತ್ತಿದೆ. ಆದರೆ ಒಂದು ಕೆ.ಜಿ.ಯಷ್ಟು ಹಾಲಿನ ಪೌಡರ್‌ನ್ನು ಉತ್ಪಾದಿಸಲು 320/- ರೂಪಾಯಿಗಳಷ್ಟು ಖರ್ಚಾಗುತ್ತಿದೆ ; ಆದರೆ ಸರ್ಕಾರವು ಒಂದು ಕೆ.ಜಿ. ಹಾಲಿನ ಪೌಡರ್‌ಗೆ ಕೇವಲ 240/- ರೂಪಾಯಿಗಳನ್ನು ಮಾತ್ರವೇ ನೀಡುತ್ತಿದೆ. ಇದರಿಂದಾಗಿ ಬಹಳ ನಷ್ಟವಾಗುತ್ತಿದೆ. ಹೀಗಾಗಿ ಹಾಲಿನ ಪೌಡರಿನ ಉತ್ಪಾದನಾ ವೆಚ್ಚವನ್ನಾದರೂ ಸರ್ಕಾರವು ಪೂರ್ಣಪ್ರಮಾಣದಲ್ಲ ಭರಿಸಬೇಕು.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸದಸ್ಯರು ಪ್ರಸ್ತಾಪಿಸಿದಂತೆ, ಉತ್ತಾದನಾ ವೆಚ್ಚವನ್ನು ಹೆಚ್ಚಿಸುವುದು ಹಾಗೂ ಪಶು ಆಹಾರಕ್ಕಾಗಿ ನೀಡಲಾಗುತ್ತಿದ್ದ ಸಹಾಯಧನವನ್ನು ಪುನಃ ನೀಡುವ ಬಗ್ಗೆ ಪರಿಶೀಲಿಸಲಾಗುವುದು.

ಸಭಾಪತಿಯವರು:- ಸಭಾನಾಯಕರೇ, ಒಂದು ಟನ್‌ಗೆ ಏಕಾಏಕಿ 2,700/- ರೂಪಾಯಿಗಳಷ್ಟು ಮೊತ್ತವನ್ನು ಹೆಚ್ಚಿಸಿದ್ದಾರೆ. ಹೀಗೆ ಆದರೆ, ಜನರು ಹೇಗೆ ಬದುಕಬೇಕೆಂದು ನೀವೇ ಹೇಳಿ. ನಾನೂ ಸಹ ಪ್ರತಿ ತಿಂಗಳಿಗೆ ಹತ್ತು ಟನ್‌ನಷ್ಟನ್ನು ತರಿಸುತ್ತೇನೆ. ಹೀಗಾಗಿ ಈ ವಿಚಾರವನ್ನು ಸರ್ಕಾರವು ಪರಿಶೀಲಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಎಷ್ಟು ಮೊತ್ತದ ಅವಶ್ಯಕತೆ ಇದೆ ಎನ್ನುವುದರ ಬಗ್ಗೆ ಯೋಚಿಸಿ, ಇಲಾಖೆಯ ಮಂತ್ರಿಗಳೊಂದಿಗೆ ಮಾತನಾಡಿ, ಸಾಧ್ಯವಾದರೆ, ಸದಸ್ಯರುಗಳನ್ನೂ ಕರೆದು, ಪರಿಹಾರ ನೀಡುವ ಪ್ರಯತ್ನ ಮಾಡುತ್ತೇವೆ.

ಶ್ರೀ ಎಂ.ಎಲ್.ಅನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಶ್ರೀ ಬಿ.ಎಸ್.ಯಡಿಯೂರಪ್ಪನವರು 2/- ರೂಪಾಯಿಗಳ ಪ್ರೋತ್ಸಾಹ ಧನವನ್ನು ಪ್ರಾರಂಭಿಸಿದರು, ಶ್ರೀ ಸಿದ್ದರಾಮಯ್ಯನವರು 5/- ರೂಪಾಯಿಗಳ ಪ್ರೋತ್ಸಾಹ ಧನವನ್ನು ಮಾಡಿದರು. ಹೀಗೆ 5/- ರೂಪಾಯಿಗಳ ಪ್ರೋತ್ಸಾಹ ಧನ ನೀಡಲು ಪ್ರಾರಂಭಿಸಿ ಈಗ ಐದು ವರ್ಷಗಳಾಗಿವೆ. ಹೀಗಾಗಿ ಇದನ್ನು ಇನ್ನೂ ಹೆಚ್ಚಿಗೆ ಮಾಡಬೇಕೆಂದು ಸದಸ್ಯರು ಹೇಳುತ್ತಿದ್ದು, ಈ ಅಂಶವನ್ನು ನಾವು ಹೇಳುತ್ತಿಲ್ಲ.

ಸಭಾಪತಿಯವರು:- ನಿಮಗೆ ಮಾತನಾಡಲು ಯಾರು ಅನುಮತಿಯನ್ನು ನೀಡಿದರು? ತಾವು ಎದ್ದುನಿಂತು ಏನು ಬೇಕಾದರೂ ಮಾತನಾಡಬಹುದೇ? ತಾವು ಯಾರಿಗೂ ಹೇಳುವುದು - ಕೇಳುವುದು ಇಲ್ಲವೇ? ನೀವು ಇನ್ನೂ ಹುಡುಗರು ಇದ್ದೀರಿ; ಈ ರೀತಿಯಾಗಿ ಕಲತರೆ ಹೇಗೆ? ಮುಂದೆ ನಿಮ್ಮ ಗತಿ ಏನು? ನೀವು ಹೊಸಬರು ಇದ್ದೀರಿ ; ಹೀಗಾಗಿ ಸರಿಯಾಗಿ ಕಲಿಯಿರಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಪಶು ಆಹಾರ ವಿಚಾರದಲ್ಲಿ ನಾವು ತುಂಬಾ ಕಾಳಜಿಯಿಂದ ಕೆಲಸಗಳನ್ನು ಮಾಡಬೇಕು. ಇಲಾಖೆಯ ಮಂತ್ರಿಗಳ ಜೊತೆ ಈ ಇಬ್ಬರು ಸದಸ್ಯರನ್ನು ಕರೆದು ಈ ವಾರದಲ್ಲ ಕ್ರಮ ಕೈಗೊಳ್ಳಲಾಗುವುದು.

ಸಭಾಪತಿಯವರು:- ಇದಕ್ಕೆ ಸಂಬಂಧಿತ ಸಭೆಗೆ ನನ್ನನ್ನೂ ಕರೆಯಿರಿ. ಈ ವಿಚಾರದಲ್ಲ ಎಷ್ಟು ನಷ್ಟ ಆಗುತ್ತದೆ ಎನ್ನುವ ಎಲ್ಲಾ ವಿಚಾರಗಳು ನನಗೆ ತಿಳಿದಿವೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆಯಿತು ಹಾಗೆಯೇ ಮಾಡುತ್ತೇವೆ. ಪ್ರೋತ್ಸಾಹದನ ಬಗ್ಗೆಯೂ ಸಹ ಸಭೆಯಲ್ಲಿ ಚರ್ಚಿಸಲಾಗುವುದು.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ವಿಷಯ:- ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಕೊಪ್ಪ
ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್
ಯಂತ್ರ ಹಾಳಾಗಿರುವುದರಿಂದ ಸಾರ್ವಜನಿಕರಿಗೆ
ತೊಂದರೆಯಾಗುತ್ತಿರುವ ಬಗ್ಗೆ

* * * * *

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ,
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಕೊಪ್ಪ ತಾಲ್ಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ
ಡಯಾಲಿಸಿಸ್ ಯಂತ್ರ ಹಾಳಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ
ವಿಷಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆಯಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯನ್ನು ಲಗತ್ತಿಸಿದೆ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು - 72 ರನ್ವಯ ಶ್ರೀ ಎಂ.ಕೆ.ಪ್ರಾಣೇಶ್ವರವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ, ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ ಮಾರ್ಗಸೂಚಿಯ ಪ್ರಕಾರ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್ ಯಂತ್ರಗಳು ಹಾಗೂ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ 02 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲು ಹಾಲಿ ಇರುವ ನಿಯಮದನ್ವಯ ಅವಕಾಶವಿರುತ್ತದೆ. ಸದಸ್ಯರು ಎನ್.ಆರ್.ಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 02 ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗಿದ್ದು, 10 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಲಿ 10 ರೋಗಿಗಳು ಮಾತ್ರವೇ ಈ ಸೇವೆಯನ್ನು ಅಲ್ಲಿ ಪಡೆಯುತ್ತಿದ್ದಾರೆ. ಅದೇ ರೀತಿಯಾಗಿ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 1 ಡಯಾಲಿಸಿಸ್ ಯಂತ್ರವನ್ನು ಒದಗಿಸಲಾಗಿದ್ದು, 11 ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಲಿ 11 ರೋಗಿಗಳು ಮಾತ್ರವೇ ಈ ಸೇವೆಯನ್ನು ಪಡೆಯುತ್ತಿದ್ದಾರೆ. ಈ ಮಧ್ಯೆ ಶ್ರೀ ಎಂ.ಕೆ.ಪ್ರಾಣೇಶ್ವರವರು ಈ ಆಸ್ಪತ್ರೆಗೆ ಮತ್ತೊಂದು ಹೊಸ ಡಯಾಲಿಸಿಸ್ ಯಂತ್ರಕ್ಕಾಗಿ ಕೋರಿಕೆಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ಮತ್ತೊಂದು ಹೊಸ ಡಯಾಲಿಸಿಸ್ ಯಂತ್ರವನ್ನು ಕೂಡಲೇ ಒದಗಿಸುವ ಬಗ್ಗೆ ಸರ್ಕಾರವು ಕ್ರಮ ಕೈಗೊಳ್ಳುತ್ತದೆ.

ಶ್ರೀ ಎಂ.ಕೆ.ಪ್ರಾಣೇಶ್ವರ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಪ್ರಸ್ತುತ ಸಂದರ್ಭದಲ್ಲಿ ಡಯಾಲಿಸಿಸ್ ಸೆಂಟರ್‌ಗಳು ತುಂಬಾ ಅಗತ್ಯವಾಗಿ ಬೇಕಾಗಿವೆ. ಬಹುಶಃ ಸರ್ಕಾರವು ಸಾಕಷ್ಟು ಡಯಾಲಿಸಿಸ್ ಯಂತ್ರಗಳನ್ನು ನೀಡುವ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಇವತ್ತಿನ ಜನಸಂಖ್ಯೆ ಹಾಗೂ ಇವತ್ತಿನ ರೋಗಗಳ ಆಧಾರದ ಮೇಲೆ ಹೆಚ್ಚಿನ ಡಯಾಲಿಸಿಸ್ ಯಂತ್ರಗಳ ಅಗತ್ಯತೆ ಇದೆ. ಹೀಗಾಗಿ ಸರ್ಕಾರವು ಹೆಚ್ಚು ಡಯಾಲಿಸಿಸ್ ಯಂತ್ರಗಳನ್ನು ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ಒದಗಿಸುವ ಕೆಲಸಗಳನ್ನು ಮಾಡಬೇಕಾಗುತ್ತದೆ.

(ಮುಂದು)

(1133)22-12-2022/6-00/bkp-ak

ಶ್ರೀ ಎಂ.ಕೆ. ಪ್ರಾಣೇಶ್ (ಮುಂದು..)

ಒಂದೆರಡು ಇದ್ದರೆ ಏನೂ ಸಾಲುಬಿಲ್ಲ. ಏಕೆಂದರೆ, ವಾರದಲ್ಲ 8-10 ಜನರು ಡಯಾಲಿಸಿಸ್ ಮಾಡಿಸಿಕೊಳ್ಳುವಂತಹ ಬಡವರು ಇರುತ್ತಾರೆ. ನಾನು ಆಸ್ಪತ್ರೆಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ಕೆಳದಾಗ ಡಯಾಲಿಸಿಸ್ ಹೊಸದಾಗಿ ಸಿಕ್ಕಿದಾಗ ನಿರಂತರವಾಗಿ ಇಷ್ಟು ದಿನಗಳಲ್ಲಿ ಇಷ್ಟು ದಿನಗಳು ಆಗಬೇಕೆನ್ನುವುದು ಇರುತ್ತದೆ. ಅದನ್ನು ಮೀರಿ ಇನ್ನೊಬ್ಬ ಹೊಸಬ ಬಂದನೆಂದರೆ ಅವನಿಗೆ ಅವಕಾಶ ಸಿಕ್ಕುವುದಿಲ್ಲ. ಆಗ ಅವನು ಜಿಲ್ಲಾ ಕೇಂದ್ರಗಳಿಗೆ ಹೋಗುವಂತಹ ಪರಿಷ್ಕಿತಿ ನಿರ್ಮಾಣವಾಗಿದೆ. ಹೀಗಾಗಿ, ಆದಷ್ಟು ಡಯಾಲಿಸಿಸ್ ಯಂತ್ರಗಳನ್ನು ಈ ತಾಲ್ಲೂಕಿನ ಕೇಂದ್ರ ಸ್ಥಾನಗಳಲ್ಲಿ ಇರುವಂತಹ ಆಸ್ಪತ್ರೆಗಳಿಗೆ ಒದಗಿಸುವಂತಹ ಕೆಲಸಗಳನ್ನು ಸರ್ಕಾರದ ಮಂತ್ರಿಗಳು ಮಾಡಬೇಕೆಂದು ನಾನು ಒತ್ತಾಯವನ್ನು ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾ ನಾಯಕರು):- ಮಾನ್ಯ ಸಭಾಪತಿಯವರೆ, ನಿಯಮಾವಳಿ ಪ್ರಕಾರ ಎರಡೆರಡು ಡಯಾಲಿಸಿಸ್ ಯಂತ್ರಗಳನ್ನು ಕೊಡಬಹುದು. ಕೊಪ್ಪ ತಾಲ್ಲೂಕಿಗೆ ಒಂದು ಹೆಚ್ಚಿಗೆ ಡಯಾಲಿಸಿಸ್ ಯಂತ್ರವನ್ನು ಕೊಡುತ್ತೇವೆಂದು ಹೇಳಿದ್ದೇವೆ. ಅಗತ್ಯ ಇದ್ದರೆ ಮತ್ತೊಂದನ್ನು ಎನ್.ಆರ್.ಪುರಕ್ಕೆ ಕೊಡುವುದರ ಬಗ್ಗೆ ನಾವು ಯೋಚನೆ ಮಾಡುತ್ತೇವೆ.

10. ನಿಯಮ 330 ರ ಮೇರೆಗೆ ಚರ್ಚೆ

ವಿಷಯ: ಅಂಗನವಾಡಿ ಕಾರ್ಯಕರ್ತರಿಗೆ ಸಾಮಾಜಿಕ ಆರ್ಥಿಕ ಮತ್ತು ಔದ್ಯಮಿಕ ಭದ್ರತೆ ಒದಗಿಸುವ ಕುರಿತು.

ಶ್ರೀ ಸಅಲಂ ಅಹಮದ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತರ ಹಲವಾರು ದುಃಖ ದುಮ್ಮಾನಗಳನ್ನು ಹೇಳಲಕ್ಕೆ ಬಯಸುತ್ತೇನೆ. ಅವರ ಹಲವಾರು ನಿಯೋಗಗಳು ನಮ್ಮನ್ನು ಭೇಟಿ ಮಾಡಿ ಅವರುಗಳ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಬಹುಶಃ ಮಂತ್ರಿಗಳು ಕೂಡ ಹೇಳಿದ್ದಾರೆ. ಜನ ಪ್ರತಿನಿಧಿಗಳು ಕೂಡ ಹೇಳಿದ್ದಾರೆ. ಅದರಲ್ಲಿ ವಿಶೇಷವಾಗಿ ಅವರಿಗೆ ಗೌರವಧನವನ್ನು ಬಹುಶಃ 10,000 ಗಳನ್ನು ತಾವು ಕೊಡುತ್ತಿದ್ದೀರಿ. 10 ರಿಂದ 20 ವರ್ಷ ಕಳೆದರೆ ಒಂದೂವರೆ ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕೊಡಬೇಕೆಂದು ತಾವು ತೀರ್ಮಾನವನ್ನು ಮಾಡಿದ್ದೀರಿ. ಈ ಸಮಯದಲ್ಲಿ 10,000 ರೂಪಾಯಿಗಳಲ್ಲಿ ಅವರ ಪರಿವಾರದ ಜೀವನ ಹೇಗೆ ನಡೆಯಬೇಕೆನ್ನುವುದರ ಬಗ್ಗೆ ಚರ್ಚೆ ಮಾಡಬೇಕಾಗಿದೆ, ಚಿಂತನೆ ಮಾಡಬೇಕಾಗಿದೆ. ಅದೇ ರೀತಿಯಲ್ಲಿ ಹೇಳಬೇಕೆಂದರೆ, ಮಾನ್ಯ ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಇದ್ದಾಗ 50,000 ರೂಪಾಯಿಗಳ ಇಡಿಗಂಟನ್ನು ಅ ಸಂದರ್ಭದಲ್ಲಿ ನಾವು ಕೊಡುತ್ತಿದ್ದೆವು. ಅಂದರೆ, ಅದನ್ನು ಡೆಪಾಸಿಟ್ ರೀತಿಯಲ್ಲಿ ಕೊಡಲಾಗುತ್ತಿತ್ತು. ಅದನ್ನು ಕೂಡ ನೀವು ತೆಗೆದಿದ್ದೀರಿ. ಅದರ ಬದಲಿಗೆ ಮುಂದೆ ಅವರುಗಳಿಗೆ ಏನು ಅವಕಾಶ ಮಾಡಿಕೊಡುತ್ತೀರಿ ಎನ್ನುವುದನ್ನು ಹೇಳಬೇಕಾಗುತ್ತದೆ. ಅದೇ ರೀತಿಯಲ್ಲಿ ಕೆಲವರಿಗೆ ರೋಗಗಳು ಬಂದು ಅವರುಗಳು ಕಷ್ಟದಲ್ಲರುತ್ತಾರೆ. ಅವರ ಬೇಡಿಕೆ ಏನೆಂದರೆ ಅವರುಗಳ ಮನೆಯಿಂದ ಇನ್ನೊಬ್ಬರಿಗೆ ಯಾರಿಗಾದರೂ ಅವರ ಜಾಗದಲ್ಲಿ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯ ಇದೆ. ಅದೇ ರೀತಿಯಲ್ಲಿ ಆರೋಗ್ಯ ಕಾರ್ಡ್ ಕೊಡಬೇಕು. ಬೇರೆಯವರಿಗೆ ಯಾವ ರೀತಿಯಲ್ಲಿ ಇ.ಎಸ್.ಐ ಕಾರ್ಡ್ ಕೊಡುತ್ತಾರೆ. ರೀತಿಯಲ್ಲಿ ಇವರಿಗೋಸ್ಕರ ಕೊಡಬೇಕು. ಆ ರೀತಿ ಕೊಟ್ಟಲ್ಲಿ ಅವರಿಗೆ ಸಾಕಷ್ಟು ಸಹಾಯವಾಗುತ್ತದೆ. ಆದ್ದರಿಂದ, ಈ ಕೆಲವು ವಿಚಾರಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಅದೇ ರೀತಿಯಲ್ಲಿ ಇವತ್ತು ಅವರುಗಳಿಗೆ ಫೋನ್‌ಗಳನ್ನು ಸಹ ಕೊಡುತ್ತಿದ್ದೀರಿ. ಆ ಫೋನ್‌ಗಳು ಹಾಳಾಗಿ ಅವುಗಳು ಉಪಯೋಗಕ್ಕೆ ಬಾರದಂತಾಗಿವೆ. ಅದರ ಬಗ್ಗೆ ಒಂದು ಬೇಡಿಕೆ ಇದ್ದು ಅದರ ಬದಲಿಗೆ ಒಂದು ಟ್ಯಾಬ್ ಕೊಡಬೇಕೆನ್ನುವುದಾಗಿದೆ. ಆ ಟ್ಯಾಬ್ ಮೂಲಕ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಸಾಕಷ್ಟು ವಿಚಾರಗಳನ್ನು ಅದರಲ್ಲಿ ಹಾಕಿಕೊಂಡು ಮಾನಿಟರ್ ಮಾಡಬಹುದು. ಈ ರೀತಿಯ ಬೇಡಿಕೆ ಅವರದ್ದಾಗಿದೆ. ಜೊತೆಗೆ gratuity ಕೊಡಬೇಕೆನ್ನುವ ಬೇಡಿಕೆ ಇದೆ. ಏಕೆಂದರೆ, ಇವತ್ತು ಅಂಗನವಾಡಿ ಕಾರ್ಯಕರ್ತರು ಬಹಳ ಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ಸರ್ಕಾರ ಬರಬೇಕು. ಮತ್ತೆ, ಅವರುಗಳಿಗೆ ಗೌರವಧನವನ್ನು ಜಾಸ್ತಿ ಮಾಡಬೇಕು. ಕನಿಷ್ಠ ವೇತನವನ್ನು ಅವರುಗಳಿಗೆ ನಿಗದಿಪಡಿಸಿದರೆ ಅವರುಗಳಿಗೆ ಸಾಕಷ್ಟು ಸಹಾಯವಾಗುತ್ತದೆ. ಅದೇ ರೀತಿಯಲ್ಲಿ ಅವರುಗಳಿಗೆ ಇ.ಎಸ್.ಐ. ಸೌಲಭ್ಯವನ್ನು ಕಲ್ಪಿಸಿಕೊಡಬೇಕು. ಮಿನಿ-ಟ್ಯಾಬ್ ಕೊಡಬೇಕೆಂದು ಹಲವಾರು ವರ್ಷಗಳಿಂದ ಕೇಳುತ್ತಿದ್ದಾರೆ. ಆದ್ದರಿಂದ, ಈ ವಿಚಾರದಲ್ಲಿ ಈ ಸರ್ಕಾರ ಒಂದು ದೊಡ್ಡ ಮನಸ್ಸು ಮಾಡುವುದರ ಮೂಲಕ ಅವರ ಸಹಕಾರಕ್ಕೆ ಬರಬೇಕು. ಆ ಮೂಲಕ ಇವತ್ತು ಅವರುಗಳ ಸೇವೆಗೆ ಹೆಚ್ಚು ಶಕ್ತಿ ಬರುತ್ತದೆ. ಅವರುಗಳಿಗೆ ಕೊಟ್ಟಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ. ಅವರಿಗೆ ಒಂದು ದೊಡ್ಡ ಸಹಕಾರ ಕೊಟ್ಟಂತಾಗುತ್ತದೆ. ಆದ್ದರಿಂದ, ಈ ನಿಟ್ಟಿನಲ್ಲಿ ಒಂದು ಹೇಳಿಕೆಯನ್ನು ಕೊಡಬೇಕೆಂದು ವಿನಂತಿ ಮಾಡುತ್ತೇನೆ.

ಶ್ರೀ ಮಂಜುನಾಥ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಅವಕಾಶ ಕೊಟ್ಟ ತಮಗೆ ಧನ್ಯವಾದಗಳು. ಇದರಲ್ಲಿ ನಾನು ಒಂದೇ ಒಂದು ಅಂಶವನ್ನು ಹೇಳಲಕ್ಕೆ ಬಯಸುತ್ತೇನೆ. ಅದು ಏನೆಂದರೆ, ಅಂಗನವಾಡಿ ಕಾರ್ಯಕರ್ತರಲ್ಲಿ ಮಿನಿ ಅಂಗನವಾಡಿ ಕಾರ್ಯಕರ್ತರು ಎಂದು ಇದೆ. ಅಂಗನವಾಡಿ ಕಾರ್ಯಕರ್ತರಿಗೆ ನೀವು 11,000 ರೂಪಾಯಿಗಳನ್ನು ಕೊಡುತ್ತೀರಿ. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ನೀವು 7,250 ರೂಪಾಯಿಗಳನ್ನು ಕೊಡುತ್ತೀರಿ. ಕಾರ್ಯಕರ್ತರು ಎಂದರೆ ಕಾರ್ಯಕರ್ತರೆ ಆಗಿರುತ್ತಾರೆ. ಅವರಿಗೂ ಸಹ ಗೌರವಧನವನ್ನೇ ಕೊಡುತ್ತಿದ್ದೀರಿ. ಆದರೆ, ಇಲ್ಲಿ ತಾರತಮ್ಯವಾಗಿದ್ದು, ತಾರತಮ್ಯವಾಗಬಾರದು. ಎಲ್ಲರಿಗೂ ಒಂದೇ ರೀತಿಯಲ್ಲಿ ಗೌರವವನ್ನು ಕೊಡಬೇಕು. ಏಕೆಂದರೆ, ಅವರುಗಳು ಸಹ ಒಂದು ದಿವಸದಲ್ಲ 6ರಿಂದ 7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದ್ದರಿಂದ, ಅಂಗನವಾಡಿ ಕಾರ್ಯಕರ್ತರಿಗೆ ಏನೆಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ನಮ್ಮ ಗೌರವಾನ್ವಿತ ಶಾಸಕರು ಹೇಳಿದ್ದಾರೆ, ಅದೆಲ್ಲವನ್ನು ಸಹ ಇವರಿಗೂ ಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು):-
ಮಾನ್ಯ ಸಭಾಪತಿಯವರೆ,

(ಉತ್ತರವನ್ನು ಲಗತ್ತಿಸಲಾಗಿದೆ)

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂಗನವಾಡಿ ಸಹಾಯಕರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನವನ್ನು ಹೆಚ್ಚು ಮಾಡಬೇಕು ಮತ್ತು ಅವರಿಗೆ gratuity ಮತ್ತು ಟ್ಯಾಬ್ ಕೊಡಬೇಕು ಎನ್ನುವ ಅವರ ಕಳಕಳ ಕೇಳುತ್ತಿದ್ದೇನೆ. ಇವತ್ತು ರಾಜ್ಯದಲ್ಲಿ ಸುಮಾರು 61636 ಅಂಗನವಾಡಿ ಕಾರ್ಯಕರ್ತರು ಮತ್ತು 3350 ಮಿನಿ ಅಂಗನವಾಡಿ ಕಾರ್ಯಕರ್ತರು, ಒಟ್ಟು 58992 ಸಹಾಯಕಿಯರು ಇವತ್ತು ಕೆಲಸ ಮಾಡುತ್ತಿದ್ದಾರೆ. ಅವರುಗಳಿಗೆ ಗೌರವಧನವನ್ನು ಮೊನ್ನೆ ಅಂದರೆ 4 ತಿಂಗಳ ಹಿಂದೆ ಹೆಚ್ಚು ಮಾಡಲಾಗಿದೆ. ಮಾನ್ಯ ಸದಸ್ಯರು ಇನ್ನೊಂದು ವಿಚಾರವಾಗಿ ಹೇಳಿದರು. ಎನ್.ಪಿ.ಎಸ್ ಬಗ್ಗೆ ಹೇಳುತ್ತಾ ಅದನ್ನು ಅವರು ನಿವೃತ್ತಿಯಾದ ನಂತರ ಕೊಡಬೇಕೆಂದು ಹೇಳಿದರು. ಹಿಂದೆ 2015 ರಲ್ಲಿ ಅದನ್ನು ಬಂದ್ ಮಾಡಿದರು. ನಮ್ಮ ಸರ್ಕಾರದಲ್ಲಿ ಅವರುಗಳಿಗೆ ಹೆಚ್ಚಿನ ಕಾಯಿಲೆ ಬಂದಂತಹ ಸಂದರ್ಭದಲ್ಲಿ ಅವರಿಗೆ 50,000 ರೂಪಾಯಿಗಳವರೆಗೆ ಹಣ ಮರುಪಾವತಿ ಮಾಡಲಕ್ಕೆ ಇವತ್ತು ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನುಳಿದಂತೆ ತಾವು ಏನು ಟ್ಯಾಬ್ ಕೇಳಿದ್ದೀರಿ. ತಮಗೆ ಗೊತ್ತಿರುವಂತೆ ಇದು ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ ಇರುವುದರಿಂದ ಕೇಂದ್ರ ಸರ್ಕಾರ ಕಳೆದ 4 ವರ್ಷಗಳ ಹಿಂದೆ ಮೊಬೈಲ್ ಅನ್ನು ಕೊಟ್ಟತ್ತು. ಆ ಮೊಬೈಲ್‌ಗಳು ಸಹಜವಾಗಿ 4 ವರ್ಷವಾಗಿರುವುದರಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ದೂರುಗಳು ಸಹ ಬರುತ್ತಿವೆ. ಈ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೂ ಸಹ ತಂದು ನಮ್ಮ ಇಲಾಖೆಯಿಂದ ಅವರುಗಳಿಗೆ ನಾವು ಕೊಡಲೇ ಬೇಕಾಗುತ್ತದೆ. Poshan Tracker Abhiyaan ಅಡಿಯಲ್ಲಿ ಪೋಷಣೆ ಸೇರಿದಂತೆ ಎಲ್ಲವನ್ನು ಸಹಿತ ಅವರ ಕಡೆಯಿಂದಲೇ ತೆಗೆದುಕೊಳ್ಳುತ್ತೇವೆ. ಇವತ್ತು ಅದಕ್ಕೂ ಸಹ ನಾವು ಅನುಕೂಲತೆಯನ್ನು ಮಾಡಿಕೊಡುತ್ತಿದ್ದೇವೆ. ಇದರ ಬಗ್ಗೆ ಪರಿಶೀಲನೆಯನ್ನು ಮಾಡುತ್ತಿದ್ದೇವೆ. ಅದರೂ ಸಹ ಮಾಡಿಕೊಡುತ್ತೇವೆ. ಇನ್ನುಳಿದಂತೆ gratuity, ಇ.ಎಸ್.ಐ ಅನ್ನು ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಅನುಕೂಲತೆ ಮಾಡಿಕೊಡಲಕ್ಕೆ ಆಗುತ್ತದೆ, ಆ ಪ್ರಕಾರ ಮಾಡಿಕೊಡುತ್ತೇವೆಂದು ಹೇಳಲಕ್ಕೆ ಇಚ್ಛೆ ಪಡುತ್ತೇವೆ.

ಶ್ರೀ ಸಲೀಂ ಅಹ್ಮದ್:- ಇವರುಗಳಿಗೆ ಕನಿಷ್ಠ ವೇತನವನ್ನು ಏತಕ್ಕೆ ಕೊಡಲಕ್ಕೆ ಆಗುತ್ತಿಲ್ಲ?

ಶ್ರೀ ಆಚಾರ ಹಾಲಪ್ಪ ಬಸಪ್ಪ: ಇದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಒಂದೇ ನಿಯಮದಡಿ ನಡೆಯುವಂತಹದಾಗಿದೆ. ಮೊನ್ನೆ ನಮಗೆ 4422

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೊಸ ಅಂಗನವಾಡಿಗಳಿಗೆ ಅನುಮತಿ ಕೋರಿದ್ದೆವು. ಆದರೆ, ಕೇಂದ್ರ ಸರ್ಕಾರ ಕೊಡುವುದು ತಡವಾಯಿತು ಎಂದು ಹೇಳಿ ನಮ್ಮ ಸರ್ಕಾರವೇ ಇದರ ಬಗ್ಗೆ ಮುತುವರ್ಜಿ ವಹಿಸಿ 268 ಕೋಟಿ ರೂಪಾಯಿಗಳನ್ನು ಕೊಟ್ಟು 4422 ಹೊಸ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಹೀಗಾಗಿ, ಅಂಗನವಾಡಿಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದಿಂದ ಸ್ವಲ್ಪ ತಡವಾದರೂ ನಮ್ಮ ರಾಜ್ಯ ಸರ್ಕಾರ ಭರಿಸಿ ಎಲ್ಲಾ ಸವಲತ್ತುಗಳನ್ನು ಕೊಡುವಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮತ್ತೆ, ಮಿನಿ ಅಂಗನವಾಡಿಗಳನ್ನು ಕೇಂದ್ರ ಸರ್ಕಾರದವರು ಎರಡು ರೇಂಜ್‌ನಲ್ಲಿ ಮಾಡಿದರು. ಒಂದು ಪೂರ್ಣಾವಧಿ ಅಂಗನವಾಡಿ ಮತ್ತು ಇನ್ನೊಂದು ಮಿನಿ ಅಂಗನವಾಡಿ ಎಂದು ಮಾಡಿದರು. ಅವರಿಗೆ ಕಡಿಮೆ ಏತಕ್ಕೆ ಮಾಡಿತು ಎಂದರೆ ಮಕ್ಕಳ ಸಂಖ್ಯೆ ಕಡಿಮೆ ಇರುತ್ತದೆ. ಅದಕ್ಕೆ ಕಡಿಮೆ ಗೌರವಧನವನ್ನು ಕೊಟ್ಟಿದೆ. ನಮ್ಮ ರಾಜ್ಯ ಸರ್ಕಾರದಿಂದ ಈಗ ನಾವು ಏನು ಮಾಡುತ್ತಿದ್ದೇವೆಂದರೆ ಈ ಮಿನಿ ಅಂಗನವಾಡಿಗಳನ್ನು ಪೂರ್ಣವಾಗಿ ಕಡಿಮೆ ಮಾಡುತ್ತಿದ್ದೇವೆ. ಮತ್ತೆ ಹೊಸದಾಗಿ ಬರುವಂತಹ ಅಂಗನವಾಡಿಗಳೆಲ್ಲವನ್ನು ಪೂರ್ಣ ಅವಧಿಯ ಅಂಗನವಾಡಿಗಳನ್ನಾಗಿ ಮಾಡುತ್ತಿದ್ದೇವೆ.

11. ಅರ್ಧ ಗಂಟೆ ಕಾಲಾವಧಿ ಚರ್ಚೆ

ವಿಷಯ: ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ನಿಗದಿಪಡಿಸಲಾದ ಎಫ್.ಆರ್.ಪಿ. ಕುರಿತು.

--

ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಇದರ ಬಗ್ಗೆ ಪ್ರಶೋತ್ತರ ಸಮಯದಲ್ಲಿ ಸಾಕಷ್ಟು ಚರ್ಚೆ ಆಯಿತು. ಅದಕ್ಕೆ ಅರ್ಧ ಉತ್ತರವನ್ನು ಸಹ ಕೊಟ್ಟರು. ಆ ಚರ್ಚೆಯನ್ನು ನಾನು ಪುನಃ ಮಾಡುವುದಿಲ್ಲ. ಅದರ ವಿಚಾರವಾಗಿ ಸದನದಲ್ಲಿ ಹೇಳಿದ್ದಾರೆ, ಅದಕ್ಕೆ ನೀವು ಸಹ ಸುಮಾರು ಉತ್ತರವನ್ನು ಕೊಟ್ಟಿದ್ದೀರಿ. ನಾನು ಕೇಳುತ್ತಿರುವುದು ಎರಡು ವಿಚಾರಗಳ ಬಗ್ಗೆ. 1. ಏನು ಕಬ್ಬು ಸಾಗಾಣಿಕೆ ವೆಚ್ಚದ ಬಗ್ಗೆ ನಿಗದಿಪಡಿಸಿರುವ ಮಾನದಂಡ ಏನಿದೆ, ಮತ್ತೆ ನಿಗದಿಪಡಿಸಿರುವ ವ್ಯತ್ಯಾಸ ಬಹಳ ಇದೆ. 25 ಕಿ.ಮೀಟರ್‌ಗೆ 600 ರೂ.ಗಳು. ಅಮೇಲೆ 1000 ರೂ.ಗಳು ಇದೆ. ಇದರ ಬಗ್ಗೆ ತಾವು ಸ್ವಲ್ಪ ಮಾಹಿತಿಯನ್ನು ಕೊಡಬೇಕು. ಮತ್ತೆ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ನಿಗದಿಪಡಿಸಲು ಡೀಸೆಲ್ ಹಾಗೂ ಲೇಬರ್

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಾರ್ಜ್‌ಗಳನ್ನು ಆರ್.ಟಿ.ಓ ಮತ್ತು ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದೆ. ಅದರ ಬಗ್ಗೆ ತಾವು ಮಾಹಿತಿಯನ್ನು ಕೊಡಬೇಕು.

(ಮುಂದು)

(1134) 22.12.2022 06.10 ಎಸ್‌ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪ್ರಕಾಶ್ ಕೆ. ರಾಥೋಡ್ (ಮುಂದು):-

ಈಗಾಗಲೇ ನಿನ್ನೆ ಚರ್ಚೆ ಮಾಡುವ ಸಂದರ್ಭದಲ್ಲಿ ನಾನು ಹೇಳಿದ್ದೇನೆ. FRP (Fair and Remunerative Price) ದರಕ್ಕಿಂತ ಕಡಿಮೆ ದರ ನೀಡುತ್ತಾರೆ. ಕೆಲವು ಕಾರ್ಖಾನೆಗಳು ಜಾಸ್ತಿ ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದರು. ಅದಕ್ಕೆ ನಾನು ಬೇರೆ ರಾಜ್ಯಗಳಲ್ಲಿ ಕೊಟ್ಟ ಹಾಗೆ ನಮ್ಮ ರಾಜ್ಯದಲ್ಲಿಯೂ ದರವನ್ನು ಜಾಸ್ತಿ ಮಾಡಬೇಕು ಎಂದು ಕೇಳಿದೆ. ಕರ್ನಾಟಕದಲ್ಲಿ ರೂ.3,050/- ಗಳನ್ನು ನಿಗದಿ ಮಾಡಲಾಗಿದೆ. ತೆಲಂಗಾಣದಲ್ಲಿ ರೂ.3,200/- ಇದೆ. ತಮಿಳುನಾಡಿನಲ್ಲಿ ರೂ.3,150/- ಇದೆ. ಉತ್ತರ ಪ್ರದೇಶದಲ್ಲಿ ರೂ.3,500/- ಇದೆ. ಹರಿಯಾಣದಲ್ಲಿ ರೂ.3,700/- ಇದೆ. ಪಂಜಾಬಿನಲ್ಲಿ ರೂ.3,800/- ಇದೆ. ಇದನ್ನು ಇಳುವರಿಯ ಆಧಾರದಲ್ಲಿ ತಾವು ಕೊಡುತ್ತೀರಿ. ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದಲ್ಲಿ ಕಬ್ಬು ಇಳುವರಿ ಹೆಚ್ಚಿದ್ದರೂ ಸಹ ಬೇರೆ ರಾಜ್ಯಗಳಲ್ಲಿ ನಿಗದಿ ಪಡಿಸಿರುವ ದರಕ್ಕಿಂತಲೂ ಕಡಿಮೆ ಇದೆ. ಅದನ್ನು ಜಾಸ್ತಿ ಮಾಡಬೇಕೆಂದು ನಾವು ಚರ್ಚೆಯನ್ನು ಮಾಡಿದ್ದೇವೆ. ಅದರ ಬಗ್ಗೆ ತಾವು ಹೇಳುತ್ತೀರಿ ಎಂದು ನಾನು ಭಾವಿಸಿದ್ದೆ. ಅಷ್ಟರಲ್ಲಯೇ ವಿಷಯವನ್ನು ಅರ್ಧಗಂಟಿ ಕಾಲಾವಧಿಯ ಚರ್ಚೆಗೆ ತೆಗೆದುಕೊಂಡಿದ್ದರಿಂದ ಈಗ ಅದರ ಬಗ್ಗೆ ತಿಳಿಸಬೇಕೆಂದು ಕೋರುತ್ತೇನೆ.

ಕೇಂದ್ರ ಸರ್ಕಾರದ ನಿಯಮಾನುಸಾರ, ರಾಜ್ಯ ಸರ್ಕಾರದ ನಿಯಮಾನುಸಾರ ಇಳುವರಿ ವರದಿಯನ್ನು ಕೊಡುವ ರೀತಿಯಲ್ಲಿ ಸಾಕಷ್ಟು ಕಬ್ಬು ಬೆಳೆಗಾರರು ತೊಂದರೆಯಲ್ಲಿದ್ದಾರೆ ಎಂದು ಮಾನ್ಯ ಸಚಿವರು ಹೇಳಿದರು. ಅದನ್ನು ಸರಿ ಮಾಡಬೇಕೆಂದು ಮಾನ್ಯ ಸಚಿವರು ಹೇಳಿದರು. ಕಬ್ಬಿನ ತೂಕದಲ್ಲಿ ಮೋಸ ತಡೆಗಟ್ಟಲು ಸರ್ಕಾರದ ಕ್ರಮ ಹಾಗೂ ತೂಕ ಮತ್ತು ಮಾಪನ ಇಲಾಖೆಯಲ್ಲಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಾಖಲಾದ ಕೇಸ್‌ಗಳೆಷ್ಟು ಎಂಬುದನ್ನು ಹೇಳಬೇಕು. ಸಾಕಷ್ಟು ಕಾರ್ಖಾನೆಗಳ ಮೇಲೆ raid ಅನ್ನು ಮಾಡಿದ್ದಾರೆ. ಅದರ ವರದಿಯೇನು? ಎಷ್ಟರ ಮಟ್ಟಿಗೆ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ? ಈ ಹಿಂದೆ ಚರ್ಚೆ ಮಾಡುವ ಸಂದರ್ಭದಲ್ಲಿ ಮಾನ್ಯ ಲಕ್ಷ್ಮಣ ಸವದಿಯವರು ಹೇಳಿದ ಪ್ರಕಾರ ಕಾರ್ಖಾನೆಗಳ ಮಾಲೀಕರು ರೈತರ ರಕ್ತವನ್ನು ಹಿಂಡುತ್ತಾರೆ. 10 ಟನ್ ಕಬ್ಬು ಇದ್ದರೆ ಅದರಲ್ಲಿ 2 ಟನ್ ಕಡಿಮೆ ಮಾಡಿ ದರವನ್ನು ಕೊಡುತ್ತಾರೆ. ಇದರಿಂದ ಕಬ್ಬು ಬೆಳೆಗಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಎಫ್.ಆರ್.ಪಿ. ದರವನ್ನು ಅದೇ ವರ್ಷದಲ್ಲಿ ಪರಿಗಣಿಸಿ 14 ದಿನಗಳೊಳಗಾಗಿ ಹಣವನ್ನು ನೀಡಬೇಕೆಂದು ಸಚಿವರು ಹೇಳಿದರು. 14 ದಿನಗಳ ನಂತರ ಶೇ.15ರಷ್ಟು ಬಡ್ಡಿ ಕೊಡಬೇಕು ಎಂದು ನಿಯಮ ಇದೆ. ಆದರೆ ಇದು ಪಾಲನೆಯಾಗುತ್ತಿಲ್ಲ. ಯಾವ ಸಕ್ಕರೆ ಕಾರ್ಖಾನೆಗಳ ಮಾಲೀಕರೂ 14 ದಿನಗಳೊಳಗೆ ಬಿಲ್ಲನ್ನು ಕೊಡುವುದಿಲ್ಲ, ಶೇ.15ರಷ್ಟು ಬಡ್ಡಿಯನ್ನೂ ಕೊಡುವುದಿಲ್ಲ. ಎರಡು, ಮೂರು, ನಾಲ್ಕು ತಿಂಗಳಾದರೂ ಬಿಲ್ಲ ಅನ್ನು ಕೊಡುವುದಿಲ್ಲ. ಅದರ ಬಗ್ಗೆ ತಾವು ಬೆಳಕನ್ನು ಚೆಲ್ಲಬೇಕು ಎಂದು ಸಚಿವರಲ್ಲಿ ವಿನಂತಿಸುತ್ತೇನೆ.

ಉಪ ಉತ್ಪನ್ನಗಳು ವಿಶೇಷವಾಗಿ ಎಥೆನಾಲ್, ಮೊಲ್ಯಾಸಸ್, ಬಯೋಗ್ಯಾಸ್‌ಗಾಗಲೇ additional price ಅನ್ನು ಏಪ್ರಿಲ್‌ನಲ್ಲಿ ಘೋಷಿಸಿದರು. ಈಗ ಸದ್ಯಕ್ಕೆ ಎಥೆನಾಲ್‌ಗೆ ರೂ.120 ಅನ್ನು ನಿಗದಿ ಮಾಡಿದ್ದಾರೆ. ಆದರೆ ನನ್ನ ಪ್ರಕಾರ ethanol byproduct ಗೆ ಜಾಸ್ತಿ ಕೊಡಬೇಕೆಂದು ಕಬ್ಬು ಬೆಳೆಗಾರರು ಡಿಮ್ಯಾಂಡ್ ಮಾಡಿದ್ದಾರೆ. ಅದಕ್ಕೆ ತಾವು ಜಾಸ್ತಿ ಕೊಡುವುದಕ್ಕೆ ಏನು ವ್ಯವಸ್ಥೆಯನ್ನು ಮಾಡಿಕೊಡುತ್ತೀರಿ ಎಂದು ಸಚಿವರು ತಿಳಿಸಬೇಕು. ಬೇರೆ ರಾಜ್ಯಗಳಲ್ಲಿ additional price ಅನ್ನು ಏಪ್ರಿಲ್‌ನಲ್ಲಿ announce ಮಾಡುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಎಷ್ಟು ದರ ಕೊಡಬೇಕು ಎಂಬುದನ್ನು ಬಹಳ ತಡವಾಗಿ announce ಮಾಡುತ್ತಾರೆ.

ಕಬ್ಬು ಬೆಳೆಗಾರರಿಗೆ ಏಕೆ ದರವನ್ನು ಜಾಸ್ತಿ ಮಾಡಬೇಕು ಎಂದರೆ ತಮಗೆ ತಿಳಿದಿರುವಂತೆ ಹೋದ ವರ್ಷ ಗೊಬ್ಬರದ ಬೆಲೆ ರೂ.850 ಇದ್ದರೆ ಈ ವರ್ಷ ಅದು ರೂ.1,850 ಆಗಿದೆ. DAP (Di-ammonium Phosphate) ರೂ.450 ಜಾಸ್ತಿ ಆಗಿದೆ. ಕಬ್ಬು ಬೆಳೆಗಾರರು ಗೊಬ್ಬರಕ್ಕೆ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಷ್ಟೊಂದು ಜಾಸ್ತಿ ಹಣ ಹಾಕುವಾಗ ಅವರಿಗೆ ಲಾಭವಾಗುವುದು ಕಡಿಮೆ. ಆದರೆ ಮಾಲೀಕರಿಗೆ ಮಾತ್ರ ಅನುಕೂಲವಾಗುವಂತಹ ವಾತಾವರಣ. ಅವರಿಗೆ ಲಾಭ ಹೆಚ್ಚಾಗುತ್ತಿದೆ. ಅವರು ರೈತರಿಗೆ ಹೆಚ್ಚು ಹಣವನ್ನು ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದರು. ಸರ್ಕಾರ ಕಬ್ಬು ಬೆಳೆಗಾರರ ರಕ್ಷಣೆಗೆ ಬರಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿಸುತ್ತೇನೆ. ತಾವು ಎಷ್ಟು ಹೆಚ್ಚು ಮಾಡುತ್ತೀರಿ ಎಂಬುದರ ಬಗ್ಗೆ ಸಚಿವರು ಹೇಳಬೇಕು.

ಈ ವರ್ಷ ಇನ್ನೂ ಆರೆಂಟು ಹೊಸ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡುವುದಕ್ಕೆ ಅನುಮತಿಯನ್ನು ಕೊಟ್ಟಿದ್ದೀರಿ. ಸಾಕಷ್ಟು ಅರ್ಜಿಗಳಿವೆ. ಕಬ್ಬು ಬೆಳೆಗಾರರ ಕಟಾವಿಗೆ ಹಣವನ್ನು ಕೊಡಲು ಇಷ್ಟೊಂದು ತೊಂದರೆ ಹೊಂದಿರುವ ಸಂದರ್ಭದಲ್ಲಿ ಪುನಃ ಹೊಸ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿಯನ್ನು ಕೊಟ್ಟು ಅದರಲ್ಲಿ ರೈತರಿಗೆ ತೊಂದರೆಯಾಗುವಂತಹ ವ್ಯವಸ್ಥೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಈ ವಿಷಯಕ್ಕೆ ಅರ್ಧ ಗಂಟೆ ಕಾಲಾವಧಿಯ ಚರ್ಚೆ ಪ್ರಾಮುಖ್ಯತೆ ಏಕೆ ಬಂತೆಂದರೆ ದರವನ್ನು ಹೆಚ್ಚು ಮಾಡಬೇಕು. ಇವತ್ತು ಸಚಿವರು ಘೋಷಣೆ ಮಾಡಿದರೆ ಬೆಳಗಾವಿ ಕಡೆಯಲ್ಲಿರುವ ಹೆಚ್ಚಿನ ಕಬ್ಬು ಬೆಳೆಗಾರರಿಗೆ ಒಂದು ಒಳ್ಳೆಯ ಕೊಡುಗೆಯನ್ನು ಕೊಡಬಹುದು. ಅದಕ್ಕೆ ಪಂಜಾಬ್‌ನಲ್ಲಿ ಎಷ್ಟು ಕೊಡುತ್ತಿದ್ದಾರೆ, ಅಷ್ಟೇ ಹಣವನ್ನು ನಮ್ಮ ಕರ್ನಾಟಕದ ಕಬ್ಬು ಬೆಳೆಗಾರರಿಗೆ ನಿಗದಿ ಪಡಿಸಬೇಕೆಂದು ವಿನಂತಿ ಮಾಡುತ್ತೇನೆ. ಮಾನ್ಯ ಸಚಿವರು ಉತ್ತರವನ್ನು ಕೊಟ್ಟ ನಂತರ ನಾನು ಉಳಿದ ಪ್ರಶ್ನೆಗಳನ್ನು ಕೇಳುತ್ತೇನೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕಬ್ಬು ಬೆಳೆ ವಾಣಿಜ್ಯ ಬೆಳೆ. ಭಾರತ ದೇಶದಲ್ಲಿ ಕಬ್ಬು ಬೆಳೆಯುವುದರಲ್ಲಿ ನಾವು ಮೂರನೆಯ ಸ್ಥಾನದಲ್ಲಿದೆ. ಇದು ಬಹಳ ಸಂತೋಷದ ಸಂಗತಿ. ಅದರಲ್ಲಿಯೂ ಕೂಡ ಅತಿ ಹೆಚ್ಚು ಕಬ್ಬು ಬೆಳೆಯುವಂತಹ ಜಾಗ ನಮ್ಮ ಬೆಳಗಾವಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಯಲಾಗುವುದು. ಈ ಭಾಗದಲ್ಲಿಯೇ ಸಕ್ಕರೆ ಕಾರ್ಖಾನೆಗಳು ಹೆಚ್ಚು ಇದೆ.

ನಾನು ತಮ್ಮ ಮೂಲಕ ಘನ ಸರ್ಕಾರದಲ್ಲಿ ವಿನಂತಿ ಮಾಡುವುದೇನೆಂದರೆ ಪ್ರತಿ ವರ್ಷ ಕೇಂದ್ರ ಸರ್ಕಾರ ಎಫ್.ಆರ್.ಪಿ.ಯನ್ನು ನಿಗದಿ ಮಾಡುತ್ತಿದೆ. ತಜ್ಞರ ಸಮಿತಿಯು ನೀಡುವ ವರದಿಯ ಪ್ರಕಾರ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರ ಎಫ್. ಆರ್.ಪಿ.ಯನ್ನು ನಿಗದಿ ಮಾಡುತ್ತದೆ. ಆದರೆ ಪ್ರತಿ ವರ್ಷ ಕೂಡ ಎಫ್.ಆರ್.ಪಿ. ದರ ನಿಗದಿಯಾಗಿರುವ ರೀತಿಯಲ್ಲಿ ಒಂದು ಟನ್ ಕಬ್ಬಿಗೆ ಕೊಟ್ಟರೆ ತುಂಬಾ ನಷ್ಟವಾಗುತ್ತಿದೆ. ಮಾನ್ಯ ಪ್ರಕಾಶ್‌ರಾಥೋಡ್ ಅವರು ಹೇಳಿದಂತೆ ಇದಕ್ಕೆ ಕಾರಣವೇನೆಂದರೆ ಇಂದಿನ ದಿನಗಳಲ್ಲಿ ಗೊಬ್ಬರದ ದರ ಬಹಳ ಹೆಚ್ಚಾಗುತ್ತಿದೆ. ಕಬ್ಬು ಬೆಳೆ ಬೆಳೆಯಲಕ್ಕೆ ಸಾಕಷ್ಟು ದುಬಾರಿ ಖರ್ಚು ಮಾಡಲಾಗುತ್ತಿದೆ. ಅದು ಮಾಡಲಲ್ಲ ಎಂದರೆ ಕಬ್ಬು ಬೆಳೆಯುವುದಕ್ಕಾಗುವುದಿಲ್ಲ. ಕಬ್ಬು ಇಳುವರಿ ಕೂಡ ಬರುವುದಿಲ್ಲ. ಕಬ್ಬು ಬೆಳೆಗಾರರು ಇಂದು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕಬ್ಬು ಬೆಳೆಯುವುದೇ ದೊಡ್ಡ ತ್ರಾಸ. ಅದು ಸರಬರಾಜಾಗುವುದು ಕೂಡ ಖಾಸಗಿ ಮತ್ತು ಸಹಕಾರಿ ಕಂಪನಿಗಳಿಗೆ. ಮೈಷುಗರ್ ಕಂಪನಿ ಮಾತ್ರ ಸರ್ಕಾರಿ ಕಂಪನಿಯಾಗಿದೆ. ರೈತರಿಗೆ ಕಬ್ಬು ಕಟಾವು ಮಾಡಿದ ಕೂಡಲೇ ಹಣವನ್ನು ಕೂಡ ಸರಿಯಾಗಿ ಕೊಡುತ್ತಿಲ್ಲ. ನಮ್ಮ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತಚಿಂತನೆ ಮಾಡಬೇಕು ಎಂದು ಈ ಹಿಂದೆ ಅನೇಕ ಬಾರಿ ಈ ಸದನದಲ್ಲಿ ಚರ್ಚೆಯಾಗಿದೆ. ಅದರ ಪ್ರಕಾರವಾಗಿ ಕಬ್ಬು ಬೆಳೆಗಾರರ ರಕ್ಷಣೆಯಾಗಬೇಕು, ಕಬ್ಬು ಬೆಳೆಯಬೇಕು. ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಬೇಕು ಎಂದು ಅನೇಕ ನಿಯಮಗಳನ್ನು, ಕಾನೂನುಗಳನ್ನು ರೂಪಿಸಲಾಗಿದೆ. ಈ ಕಾನೂನುಗಳು ಒಂದಲ್ಲಾ ಒಂದು ರೀತಿಯಲ್ಲಿ ಇದಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಬಾಕಿ ಕೊಡಿಸುವುದು ಸರ್ಕಾರದ ಕೆಲಸವಾಗಿದ್ದರೂ ಅದರಲ್ಲಿ ಬಹಳಷ್ಟು ಲೋಪದೋಷಗಳಿರುವುದರಿಂದ ರೈತರಿಗೆ ಬಾಕಿ ಹಣ ತಲುಪುವಲ್ಲಿ ಸಾಕಷ್ಟು ತೊಂದರೆಯಾಗಿದೆ.

(ಮುಂದು)

(1135) 22-12-2022 6.20 ಕೆಜಿ/ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು.):

ಮಾನ್ಯ ಸಚಿವರು ನಿನ್ನೆ ದಿವಸ ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ SAP (State Advisory Price) ಅನ್ನು ಜಾರಿಗೆ ತರಬೇಕು. ನಿನ್ನೆ ದಿವಸ ಏಕೆ FRP (Fair and Remunerative Price) ಮೇಲೂ ಸಹ ಒಂದು ಟನ್ ಕಬ್ಬಿಗೆ ಇಷ್ಟೊಂದು ಅಧಿಕವಾಗಿ ಹಣವನ್ನು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಾರೆಂದು ಪ್ರಶ್ನೆ ಕೇಳಿದಾಗ, ಮಾನ್ಯ ಸಚಿವರು ಅಲ್ಲಿ SAP ಇದೆ. ಆದರೆ, ನಮ್ಮ ರಾಜ್ಯದಲ್ಲಿ SAP ಅನ್ನು ಅಳವಡಿಸಿಕೊಂಡಿಲ್ಲವೆಂದು ಹೇಳಿದರು. ಆದ್ದರಿಂದ, ದಯಮಾಡಿ SAP ಅನ್ನು ನಮ್ಮ ರಾಜ್ಯದಲ್ಲಿಯೂ ಸಹ ಕೊಡಲೆ ಜಾರಿಗೆ ತರುವಂತೆ ಆಗಬೇಕು. ಆ ಮೂಲಕ ನಮ್ಮ FRP ಗಿಂತ ಹೆಚ್ಚಿನ ಹಣವನ್ನು ನಮ್ಮ ಕಬ್ಬು ಬೆಳೆಗಾರರಿಗೆ ಕೊಡುವಂತಹ ಕೆಲಸವನ್ನು ಘನ ಸರ್ಕಾರ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ.

ಇದರ ಜೊತೆಗೆ ಸಕ್ಕರೆ ಕೈಗಾರಿಕೆಗಳು ನಷ್ಟದಲ್ಲಿವೆ ಎಂದು ಹೇಳಿದ್ದಾರೆ. 73 ಸಕ್ಕರೆ ಕಾರ್ಖಾನೆಗಳಲ್ಲಿ 60 ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸಹವಿದ್ಯುತ್ ಉತ್ಪಾದನೆ ವ್ಯವಸ್ಥೆ ಇದೆ. ಇವುಗಳಲ್ಲಿ ಕೇವಲ 14 ಸಕ್ಕರೆ ಕಾರ್ಖಾನೆಗಳಲ್ಲಿ ಮಾತ್ರ ದೀಘಾವಧಿಯ ವಿದ್ಯುತ್‌ನ್ನು ಖರೀದಿಸಲು ಮಾತ್ರ ಒಪ್ಪಂದದ ಸರಬರಾಜು ಮಾಡಿಕೊಳ್ಳಲಾಗಿದೆ. ಇವರ ಬಳಿ ಒಂದು ಯೂನಿಟ್‌ಗೆ ಆರೂವರೆ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಲಾಗುತ್ತಿದೆ. ಆದರೆ, ಉಳಿದ ಕಾರ್ಖಾನೆಗಳಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜನ್ನು ತೆಗೆದುಕೊಳ್ಳುವುದಿಲ್ಲ. ಈ ಕಾರ್ಖಾನೆಯವರು ಉತ್ಪಾದನೆ ಮಾಡಿದಂತಹ ಸಹವಿದ್ಯುತ್‌ನ್ನು open market ನಲ್ಲಿ ಒಂದು ಯೂನಿಟ್‌ಗೆ ಮೂರು ರೂಪಾಯಿಗಳಂತೆ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ. ಆದುದರಿಂದ, ಉಳಿದ ಕಾರ್ಖಾನೆಯವರು ಯಾರು ಸಹ ವಿದ್ಯುತ್‌ನ್ನು ಉತ್ಪಾದನೆ ಮಾಡುತ್ತಾರೆಯೋ ಅವರ ಬಳಿಯೂ ಸಹ ವಿದ್ಯುತ್ ಖರೀದಿ ಮಾಡುವಂತಹದ್ದು ಆಗಬೇಕು. ಒಂದು ಯೂನಿಟ್‌ಗೆ ಆರೂವರೆ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಲಾಗುತ್ತಿದೆ. ಆದರೆ, ಉಳಿದ ಸಕ್ಕರೆ ಕಾರ್ಖಾನೆಯವರು ಒಂದು ಯೂನಿಟ್‌ನ್ನು ಮೂರು ರೂಪಾಯಿಗಳಿಗೆ open market ನಲ್ಲಿ ಮಾರಾಟ ಮಾಡಬೇಕೆಂದರೆ, ಅಂತಹ ಸಕ್ಕರೆ ಕಾರ್ಖಾನೆಗಳು ಬಹಳ ನಷ್ಟಕ್ಕೆ ಹೋಗುತ್ತವೆ. ಈ cogeneration ನಿಂದ ಅವರಿಗೆ ಒಂದಷ್ಟು ಹಣ ಬಂದರೆ, FRP ದರಗಿಂತ ಹೆಚ್ಚಿನ ಹಣವನ್ನು ರೈತರಿಗೆ ಕೊಡುವುದಕ್ಕೆ ಸಹಕಾರಿಯಾಗುತ್ತದೆ. ಹಾಗಾಗಿ, ದಯವಿಟ್ಟು ಇದನ್ನು ಸರಿದೂಗಿಸುವಂತಹ ಕೆಲಸವನ್ನು ಮಾಡಬೇಕು.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇನ್ನು ethanol ಉತ್ಪಾದನೆಯಲ್ಲಿಯೂ ಸಹ ಸಾಕಷ್ಟು ನ್ಯೂನತೆಗಳಿವೆ. ಇದನ್ನು ಸರಿಪಡಿಸಿದರೆ ಸಕ್ಕರೆ ಕಾರ್ಖಾನೆಗಳು ಕೂಡ ಆರ್ಥಿಕವಾಗಿ ಗಟ್ಟಿಯಾಗುತ್ತವೆ ಮತ್ತು ಸಕಾಲದಲ್ಲಿ ರೈತರಿಗೆ ಬಾಕಿ ಹಣವನ್ನು ಕೊಡುವುದಕ್ಕೆ ಆಗುತ್ತದೆಂಬ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ. ಮಂಡ್ಯ ಜಿಲ್ಲೆಯಲ್ಲಿ ಏಕೈಕ Mysugar ಸಕ್ಕರೆ ಕಾರ್ಖಾನೆ ಇದೆ. ಈ ಕಾರ್ಖಾನೆಗೆ ಮಾನ್ಯ ಮುಖ್ಯ ಮಂತ್ರಿಯವರು ಭರವಸೆ ಕೊಟ್ಟಂತೆ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಟ್ಟು ಅದನ್ನು ಪ್ರಾರಂಭ ಮಾಡಲಾಗಿದೆ. ಆದರೆ, ಆ ಕಾರ್ಖಾನೆಯಲ್ಲಿ ಪ್ರತಿ ದಿವಸಕ್ಕೆ ಐದು ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದರೂ ಸಹ, ಕೇವಲ ಪ್ರತಿ ದಿವಸ 800 ಟನ್‌ಗಳಷ್ಟು ಕಬ್ಬನ್ನು ಮಾತ್ರ ಅರೆಯುತ್ತಿದ್ದಾರೆ. 800 ಟನ್‌ಗಳಷ್ಟು ಕಬ್ಬನ್ನು ಅರೆಯುತ್ತಿರುವುದರಿಂದ ಆ ಕಾರ್ಖಾನೆ ನಷ್ಟಕ್ಕೆ ಹೋಗುತ್ತಿದೆ. ಆದರೆ, ಮಾನ್ಯ ಸಚಿವರು ಕಬ್ಬು ಇದ್ದರೂ ಸಹ, ಸರಬರಾಜು ಮಾಡುವುದಕ್ಕೆ ಆಗುತ್ತಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ. ಆ ಕಾಲದಿಂದಲೂ ಮಂಡ್ಯ ಜಿಲ್ಲೆ ಎಂದರೆ, ಶ್ರೀಮಂತ ನಾಡು, ಸಕ್ಕರೆ ನಾಡು ಎಂದು ಹೇಳುತ್ತಿದ್ದರು. ಆದರೆ, ಇವತ್ತಿ ದಿವಸ ಈ ಕಾರ್ಖಾನೆಯನ್ನು ನಂಜದಂತಹ ರೈತರು ಬಡವರಾಗಿದ್ದಾರೆ, ಸಾಲಗಾರರಾಗಿದ್ದಾರೆ. ಅಂತಹ ಒಂದು ಪರಿಸ್ಥಿತಿ ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಅವಲಂಬಿಸಿರುವಂತಹ ರೈತರ ಪರಿಸ್ಥಿತಿ ಇದೆ. ಅದನ್ನು ಹೇಳತೀರದಾಗಿದೆ. ದೀರ್ಘಕಾಲದಿಂದ ಚಳುವಳಿ ಮಂಡ್ಯದಲ್ಲಿ ರೈತರದ್ದು ನಡೆಯುತ್ತಿದೆ. ಮಾನ್ಯ ಮುಖ್ಯಮಂತ್ರಿಯವರು ಅನೇಕ ಭರವಸೆಗಳನ್ನು ಕೊಟ್ಟಿದ್ದಾರೆ. ಆದರೂ ಸಹ, ಅವುಗಳನ್ನು ನಿಗದಿತ ಅವಧಿಯಲ್ಲಿ ಸರ್ಕಾರ ಮಾಡುವುದಕ್ಕೆ ಆಗುತ್ತಿಲ್ಲ. ಮಂಡ್ಯ ಮೈ ಷುಗರ್ ಸಕ್ಕರೆ ಕಾರ್ಖಾನೆಗೆ ಅಗತ್ಯವಿರುವಷ್ಟು ಕಬ್ಬನ್ನು ಸರಬರಾಜು ಮಾಡುವಂತೆ ಆಗಬೇಕು. ಇದರಲ್ಲಿ ಇರುವಂತಹ ನ್ಯೂನತೆಗಳನ್ನು ಸರಿಪಡಿಸಬೇಕು. ಆ ಕಾರ್ಖಾನೆ ಉತ್ತಮವಾಗಿ ನಡೆಯುವಂತಹ ಪರಿಸ್ಥಿತಿಗೆ ಅದಕ್ಕೆ ಅಗತ್ಯ ಇರುವಷ್ಟು ಅನುದಾನವನ್ನು ಕೊಡಬೇಕು. ಆ ಕಾರ್ಖಾನೆಯನ್ನು ಸುಸ್ಥಿತಿಗೆ ತರಬೇಕೆಂದು ರೈತರ ಪರವಾಗಿ ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ತಾವು ದಯವಿಟ್ಟು ಈ ಕಾರ್ಖಾನೆಯನ್ನು ಸಂರಕ್ಷಣೆ ಮಾಡಿ ಉತ್ತಮವಾಗಿ ರೈತರಿಗೆ ಕೊಡುವುದರ ಜೊತೆಗೆ, SAP ಅನ್ನು ನಮ್ಮ ರಾಜ್ಯದಲ್ಲಿ ಕೊಡಲೇ ತೆಗೆದುಕೊಂಡು ಬಂದು ಕಬ್ಬು ಬೆಳೆಗಾರರ ಸಂಕಷ್ಟಗಳಿಗೆ ಸರ್ಕಾರ ನೆರವಾಗಬೇಕೆಂದು ಹೇಳಿ ತಮ್ಮ ಮೂಲಕ ವಿನಂತಿಯನ್ನು ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾನು ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಯನ್ನು ಕೇಳಿದ್ದೆ. ರೈತರು ಕಬ್ಬನ್ನು ಕಾರ್ಖಾನೆಗಳಿಗೆ ಕೊಡುವುದರಲ್ಲಿ ಹೆಣ್ಣು ಮಕ್ಕಳು ಅತ್ಯಂತ ಕಷ್ಟಪಡುತ್ತಾರೆ. ಇವರ ಬಗ್ಗೆ ನಿನ್ನೆ ದಿವಸ ಮಾನ್ಯ ಲಕ್ಷ್ಮಣ ಸವದಿಯವರು ಹೆಣ್ಣು ಮಕ್ಕಳು ಬಹಳ ಕಷ್ಟಪಡುತ್ತಿದ್ದಾರೆ ಎನ್ನುವ ಬಗ್ಗೆ ಒಂದು ಕಥೆಯನ್ನು ಹೇಳಿದ್ದಾರೆ. ರೈತರು ಬೆಳೆದಂತಹ ಕಬ್ಬನ್ನು ತೂಕ ಮಾಡುವಂತಹ ಸಂದರ್ಭದಲ್ಲಿ ತೂಕದಲ್ಲಿ ಕಡಿಮೆ ಮಾಡುವಂತಹದ್ದು ಆಗುತ್ತದೆ. ಇದರ ಜೊತೆಗೆ ರೈತರಿಗೆ ತಡವಾಗಿ ಕಬ್ಬಿನ ಹಣವನ್ನು ಕೊಡುವಂತಹದ್ದು ಆಗುತ್ತಿದೆ. ಅದಕ್ಕೆ ನಾನು ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ, ಗುಜರಾತಿನಲ್ಲಿ ರೈತರು ಕಬ್ಬನ್ನು ಕಾರ್ಖಾನೆಗಳಿಗೆ ಹಾಕಿದ ಸುಮಾರು 15 ದಿವಸಗಳಲ್ಲಿ ಅಥವಾ ಒಂದು ತಿಂಗಳ ಒಳಗೆ ಕಾರ್ಖಾನೆಯವರು ಹಣವನ್ನು ರೈತರಿಗೆ ಪಾವತಿ ಮಾಡದಿದ್ದರೆ, ಸರ್ಕಾರವೇ ರೈತರಿಗೆ ಹಣವನ್ನು ಪಾವತಿ ಮಾಡುತ್ತದೆ. ಆ ಮೇಲೆ ಸರ್ಕಾರ ಆ ಕಾರ್ಖಾನೆಯ ಮಾಲೀಕರಿಂದ ಬಡ್ಡಿ ಸಮೇತವಾಗಿ ವಸೂಲಿ ಮಾಡುತ್ತದೆ. ಈ ಕ್ರಮವನ್ನು ನಮ್ಮ ರಾಜ್ಯದಲ್ಲಿ ಅನುಸರಿಸಿದರೆ ರೈತರಿಗೆ ಬಹಳ ಅನುಕೂಲವಾಗುತ್ತದೆ ಎಂಬ ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಶ್ರೀ ಶಂಕರ ಬ.ಪಾಟೀಲ ಮುನೀನಕೊಪ್ಪ (ಜವಳ ಮತ್ತು ಸಕ್ಕರೆ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ಅರ್ಧಗಂಟಿಯ ಕಾಲದ ಚರ್ಚೆಗೆ ಅವಕಾಶ ಕೊಟ್ಟಂತಹ ಹಿನ್ನೆಲೆಯಲ್ಲಿ FRP ಬಗ್ಗೆ ಬಹಳಷ್ಟು ಹಿರಿಯ ಸದಸ್ಯರು ಮಾತನಾಡಿದ್ದಾರೆ. ಇಡೀ ನಮ್ಮ ದೇಶದಲ್ಲಿ ಇಳುವರಿಯ ಆಧಾರದ ಮೇಲೆ FRP ನಿಗದಿಯಾಗುವಂತಹದ್ದು ಇದೆ. ಕಳೆದ 10 ವರ್ಷಗಳ FRP ಅನ್ನು ನೋಡಿದಾಗ, 2,100 ರೂಪಾಯಿಗಳು ಇದ್ದಿದ್ದು, ಈಗ ನಮ್ಮ ರಾಜ್ಯದಲ್ಲಿ 3,050 ರೂಪಾಯಿಗಳನ್ನು ಕೊಡುತ್ತಿದ್ದೇವೆ. FRP ಆದ ನಂತರವು ಸಹ ನಮ್ಮ ರಾಜ್ಯದಲ್ಲಿ ಅನೇಕ ಕಾರ್ಖಾನೆಗಳ ಮಾಲೀಕರು ಲಾಭಾಂಶದಲ್ಲಿ ಸುಮಾರು 250 ರೂಪಾಯಿಗಳಿಂದ 300 ರೂಪಾಯಿಗಳವರೆಗೆ ಕೊಡುವಂತಹದ್ದು ರೂಡಿಯಲ್ಲಿದೆ. ಇದರ ಜೊತೆಗೆ HnT (Harvesting and Transportation) charges ಬಗ್ಗೆ ಕೇಳಿದ್ದೀರಿ. ನಮ್ಮ ರಾಜ್ಯದಲ್ಲಿ ಬಹಳ ಹಿಂದಿನಿಂದಲೂ HnT ಜೊತೆಗೆ, ರೈತರು ಕಬ್ಬನ್ನು ಪ್ಯಾಕ್ಟರಿಗೆ ಕೊಟ್ಟಂತಹ ಸಂದರ್ಭದಲ್ಲಿ ಅವರಿಗೆ ಹಣ ಕೊಟ್ಟು ಎನ್ನುವಂತಹ ಹೋರಾಟವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇವತ್ತಿನ ದಿವಸ ಕಬ್ಬು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಳೆಗಾರರು ಸುಮಾರು ಎರಡು ವರ್ಷಗಳಿಂದ ಹಣವನ್ನು ಕೊಟ್ಟಿಲ್ಲವೆಂದು ರಸ್ತೆಗಳಲ್ಲಿ ಹೋರಾಟವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ನಮ್ಮ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ Zero Percent ಇರುವಂತಹದ್ದು, ಅಂದರೆ, ಒಂದು ರೂಪಾಯಿಯನ್ನು ಬಾಕಿ ಇಡದಿರುವಂತಹ ರಾಜ್ಯ ಎಂದರೆ, ನಮ್ಮ ಕರ್ನಾಟಕ ರಾಜ್ಯ ಎನ್ನುವಂತಹ ಹೆಮ್ಮೆ ನಮಗಿದೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎನ್ನುವಂತಹ ಉದ್ದೇಶದಿಂದ ಖಾಸಗೀ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಇದು ಹಿರಿಯ ಸದಸ್ಯರಿಗೂ ಗೊತ್ತಿದೆ. ಇದರ ಅಂಕಿ- ಅಂಶಗಳನ್ನು ಸಹ ಕೊಟ್ಟಿದ್ದೇನೆ. ಎರಡು ವರ್ಷಗಳ ಅವಧಿಯಲ್ಲಿ ಸುಮಾರು 19,624,84/- ಕೋಟಿ ರೂ.ಗಳನ್ನು ರೈತರ ಖಾತೆಗೆ ಬಿಡುಗಡೆ ಮಾಡುವಂತಹ ಕೆಲಸವನ್ನು ನಮ್ಮ ರಾಜ್ಯದಲ್ಲಿ ಮಾಡಿದ್ದೇವೆ. ಅದರ ಜೊತೆಗೆ FRP ಹೆಚ್ಚಿಗೆ ಆಗಬೇಕು ಎನ್ನುವುದು ನಮ್ಮ ಕಬ್ಬು ಬೆಳೆಗಾರರ ಬೇಡಿಕೆ ಸಹ ಆಗಿದೆ. ಈ ವಿಷಯವನ್ನು ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತೆಗೆದುಕೊಂಡು ಬಂದಿದ್ದೇನೆ. ಪಂಜಾಬ್, ಉತ್ತರ ಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲಿ ಬಿಟ್ಟರೆ SAP ಕಾನೂನು ಇಡೀ ದೇಶದಲ್ಲ ಇಲ್ಲ. ನಮ್ಮ ದೇಶದಲ್ಲ 15 ರಾಜ್ಯಗಳಲ್ಲಿ ಮಾತ್ರ ಕಬ್ಬಿನ ಕಾರ್ಖಾನೆಗಳನ್ನು ಹೊಂದಿವೆ. ಇದರಲ್ಲಿ ನಮ್ಮ ರಾಜ್ಯದಲ್ಲಿನ ರೈತರಿಗೆ ಹಣವನ್ನು ಕೊಡಿಸುವಂತಹದ್ದರಲ್ಲಿ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ. Zero percent ಆಗಿರುವಂತಹದ್ದು ಕೇವಲ ಈ ಮೂರು ವರ್ಷದ ಅವಧಿಯಲ್ಲಿ ಮಾತ್ರ. ನಾನು ಇದೇ ಭಾಗದವನಾಗಿದ್ದೇನೆ. ನಾನು ಸಹ ರೈತರ ಹೋರಾಟದ ಹಿನ್ನೆಲೆಯಿಂದ ಬಂದಿರುತ್ತೇನೆ. ಈ ವಿಷಯ ತಮಗೂ ಸಹ ಗೊತ್ತಿದೆ. ಅನೇಕ ವರ್ಷಗಳಿಂದ ಈ ಭಾಗದಲ್ಲಿನ ರೈತರು ಕಾರ್ಖಾನೆಯ ಮಾಲೀಕರು ಕಬ್ಬಿನ ಹಣವನ್ನು ಪಾವತಿ ಮಾಡಿಲ್ಲವೆಂದು ರಸ್ತೆಗೆ ಬಂದು ಹೋರಾಟಗಳನ್ನು ಮಾಡಿರುವುದನ್ನು ನೋಡಿದ್ದೇನೆ. ಆದರೆ, ಇತ್ತೀಚೆಗೆ ನಮ್ಮ ರೈತರು ಯಾವುದೇ ಕಾರ್ಖಾನೆಯ ಮಾಲೀಕರು ಕಬ್ಬಿನ ಹಣವನ್ನು ಪಾವತಿ ಮಾಡಿಲ್ಲವೆಂದು ಹೋರಾಟವನ್ನು ಮಾಡದಿರುವಂತಹ ರಾಜ್ಯವೆಂದರೆ, ಅದು ನಮ್ಮ ಕರ್ನಾಟಕ. ನನಗೂ ಸಹ ಹೆಮ್ಮೆ ಇದೆ.

(ಮುಂದು)

(1136) 22-12-2022 (6.30) ಎಂವಿ-ವಿಕೆ

ಶ್ರೀ ಶಂಕರ್ ಬ. ಪಾಟೀಲ ಮುನೇನಕೊಪ್ಪ (ಮುಂದು):

ಇವತ್ತು ಅದರ ಜೊತೆಗೆ H&T ಬಗ್ಗೆ ಕೂಡ ಒಂದು ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ನಾವು Harvesting and Transportation ಎಂದು ಕರೆಯುತ್ತೇವೆ. ಅದೇ ರೀತಿ ಕಟಾವು ಮತ್ತು ಸಾಗಾಣಿಕೆಗೆ ಸಂಬಂಧಪಟ್ಟಂತೆ ಒಂದು ಹೊಸ ಅಲೋಚನೆಯನ್ನು ಮಾಡಿದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಒಂದು ಕಮಿಷಿಯನ್ನು ಸಹ ಮಾಡುತ್ತಿದ್ದೇವೆ. ಆ ಕಮಿಷಿಯ ಆಧಾರದ ಮೇಲೆ ಕಾರ್ಖಾನೆಯ ಮಾಲೀಕರು ಕಟಾವನ್ನು ಮಾಡಿ, ಅದನ್ನು ಕಾರ್ಖಾನೆಗೆ ತರುವಂಥದ್ದು ತಮಗೆಲ್ಲಾ ಗೊತ್ತಿದೆ. ಇವತ್ತಿನ ದಿವಸ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಭಾಗಗಳಲ್ಲಿ ಬೇರೆ ರೀತಿ ಇದೆ. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೇರೆ ರೀತಿ ಇದೆ. ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಬೇರೆ ರೀತಿ ಇದೆ. ಈ ರಾಜ್ಯದ ಪ್ರಾದೇಶಿಕವಾರು ಕಟಾವು ಮತ್ತು ಸಾಗಾಣಿಕೆ ಮಾಡುವಂತಹ ವ್ಯವಸ್ಥೆ ಇದೆ. ನಾವು ಅದಕ್ಕೆ ಒಂದು ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ. ಇವತ್ತಿನ ದಿವಸ ರೈತನಿಗೆ ಅನ್ಯಾಯವಾಗದ ರೀತಿಯಲ್ಲಿ, ಏನು H&T ಕಮಿಷಿಯನ್ನು ಮಾಡಿ, ಆ ಕಮಿಷಿಯಲ್ಲಿ ನಾವು ಒಂದು ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ. ಅದೇ ರೀತಿ ಉಪ ಉತ್ಪನ್ನದಲ್ಲೂ ಕೂಡ 50 ರೂಪಾಯಿಗಳ ಲಾಭಾಂಶಕ್ಕೆ ಸಂಬಂಧಿಸಿದಂತೆ, ಈ ದೇಶದಲ್ಲಿ ಅನೇಕ ತಜ್ಞರ ಕಮಿಷಿಯನ್ನು ಮಾಡಿ, ಏನು ಎಥೆನಾಲ್‌ನಲ್ಲಿ 126 ಅಥವಾ 127 ರೂಪಾಯಿಗಳ ಲಾಭ ಬರುತ್ತದೆ, ಆ ಲಾಭದಲ್ಲೂ ಕೂಡ ರೈತನಿಗೆ ಅನುಕೂಲವಾಗಬೇಕು ಎನ್ನುವಂತಹ ದೃಷ್ಟಿಯನ್ನು ಇಟ್ಟುಕೊಂಡು, ಇವತ್ತು ಕ್ರಷಿಂಗ್ ಆದಮೇಲೆ profit share ಮಾಡುವಂಥದ್ದನ್ನು ಸರ್ಕಾರ ಮಾಡುತ್ತದೆ. ಮೊದಲನೇ ಕಂತಿನಲ್ಲಿ 50 ರೂಪಾಯಿಯನ್ನು ರೈತನಿಗೆ ಕೊಡಬೇಕು ಎಂದು, ಈಗಾಗಲೇ ಸರ್ಕಾರ ಮೊದಲನೇ ಬಾರಿಗೆ ಈ ತೀರ್ಮಾನ ತೆಗೆದುಕೊಂಡಿದೆ. ಅಂದರೆ, ಮೊದಲನೇ ಕಂತಿನಲ್ಲಿ ಸುಮಾರು 204 ಕೋಟಿ ರೂಪಾಯಿಗಳನ್ನು ರೈತನಿಗೆ ಕೊಡುವುದಕ್ಕೆ ಸರ್ಕಾರದ ಹಂತದಲ್ಲಿ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಇದು ಮೊದಲನೇ ಕಂತು ಮಾತ್ರ. ಅಂದರೆ ಇದು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊನೆಯಲ್ಲಿ ಎರಡು-ಮೂರು ತಿಂಗಳಿನಲ್ಲಿ ಕ್ರಷಿಂಗ್ ಆಗಲಿ. ಮತ್ತೆ ಅವರಿಗೆ profit share ಮಾಡುವುದಕ್ಕೆ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಮತ್ತೆ SAP ಕಾನೂನು ಬಗ್ಗೆ ಕೂಡ ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ಮಾತನಾಡಿದ್ದಾರೆ. ಅಂದರೆ, ನಮ್ಮ ರಾಜ್ಯದಲ್ಲಿ SAP ಕಾನೂನು ಏಕೆ ಇಲ್ಲವೆಂದು ಕೇಳಿದ್ದಾರೆ. ಇವತ್ತು SAP ಕಾನೂನು ಜಾರಿಗೆ ತಂದಿರುವಂತಹ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸುಮಾರು 2600 ಕೋಟಿ ರೂಪಾಯಿಗಳ ಹಣವನ್ನು ರೈತರ balance ಕೊಡುವಂಥದ್ದು ಆಗಿದೆ. ಈ ರೀತಿಯ ಸಮಸ್ಯೆಗಳನ್ನು ಅನೇಕ ರಾಜ್ಯಗಳಲ್ಲಿ ಎದುರಿಸುವಂಥದ್ದನ್ನು ನಾವು ನೋಡುತ್ತಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ನಾನು ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಅನೇಕ ದೇಶಗಳಿಗೂ ಸಹ ಹೋಗಿ ಬಂದಿದ್ದೇನೆ. ಅನೇಕ ರೈತ ಮುಖಂಡರನ್ನು ಸಹ ಅಧ್ಯಯನ ಮಾಡಲು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸಿದ್ದೇನೆ. ನಾನು ಒಬ್ಬ ಸಾಮಾನ್ಯ ರೈತನಾಗಿ ಕಬ್ಬು ಕಟಾವು ಮಾಡುವಂತಹ ಅನೇಕ ಹೊಲಗಳಿಗೆ ಹೋಗಿ ಬಂದಿದ್ದೇನೆ. ನಾವು ಆ ರೀತಿಯ ಅಲೋಚನೆಯನ್ನು ಮಾಡಿ, ಇಡೀ ದೇಶದಲ್ಲಿ ಒಂದು ತಜ್ಞರ ಸಮಿತಿಯನ್ನು ಮಾಡಿ. ಇವತ್ತು ಉಪ ಉತ್ಪನ್ನದಲ್ಲಿ ಮೊದಲನೆ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಲಾಭಾಂಶವನ್ನು ಕೊಡತಕ್ಕಂಥ ಒಂದು ಬಹು ದೊಡ್ಡ ನಿರ್ಣಯವನ್ನು ನಾವು ತೆಗೆದುಕೊಂಡಿದ್ದೇವೆ. ಮಾನ್ಯ ಎಲ್ಲಾ ಸದಸ್ಯರು ಕೂಡ ಒಂದು ಒಳ್ಳೆಯ ಚರ್ಚೆಯನ್ನು ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆಯಾಗಿದೆ. ಇದು ನಮ್ಮ ಹಿರಿಯ ಸದಸ್ಯರಲ್ಲಿ ಸ್ವಲ್ಪ ವ್ಯತ್ಯಾಸವಾಗಿ, ಮತ್ತೆ ನಾನು ಉತ್ತರ ನೀಡುವಂತಹ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಮಾನ್ಯ ಸದಸ್ಯರ ಅನೇಕ ಸಲಹೆಗಳನ್ನು ಸರ್ಕಾರ ಸ್ವೀಕಾರ ಮಾಡಿ, ರೈತರ ಹಿತ ಕಾಪಾಡುವಂತಹ ವಿಷಯದಲ್ಲಿ ನಾವು ಹಿಂದೆ-ಮುಂದೆ ನೋಡುವುದಿಲ್ಲ. ಮೊನ್ನೆಯ ದಿವಸ ತಾವೆಲ್ಲರೂ ಸಹ ನೋಡಿದಂತೆ, ಪ್ರಥಮ ಬಾರಿಗೆ ಇಡೀ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾರೂ ಕೂಡ ಸಕ್ಕರೆ ಕಾರ್ಖಾನೆಯ ಮಾಲೀಕರ ಮೇಲೆ ಧಾಳಿ ಮಾಡುವಂತಹ ಧೈರ್ಯ ಮಾಡಿರಲಿಲ್ಲ. ನಾವು ಮೊದಲನೇ ಬಾರಿಗೆ ಈ ರೀತಿಯ ಹೆಜ್ಜೆಯನ್ನು ಇಟ್ಟಿದ್ದೇವೆ. ನಾವು ಯಾರು ಪ್ರಭಾವಿಗಳು ಎಂದು ನೋಡಲಿಲ್ಲ. ಯಾವ ರಾಜಕೀಯ ಪಕ್ಷದ ಮಾಲೀಕರು ಎಂದು ನೋಡಲಿಲ್ಲ. ಆದರೆ, ರೈತರಿಗೆ ಯಾರು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮೋಸ ಮಾಡುತ್ತಾರೆ, ಆ ಒಂದು ಕಾರ್ಖಾನೆಗಳಿಗೆ ನಾವು ಹೋಗಿ ಧಾಳಿಯನ್ನು ಮಾಡುವಂತಹ ಮೊದಲನೆ ಹೆಜ್ಜೆಯನ್ನು ಇಟ್ಟಿದ್ದೇವೆ.

ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ಆ ವರದಿಯನ್ನು ಬೇಗ ಬಹಿರಂಗ ಮಾಡಿ ಎಂದು ಹೇಳಿದರು. ನಮಗೆ ಸ್ವಲ್ಪ ಸಮಯಾವಕಾಶವನ್ನು ನೀಡಿದರೆ ನಾವು ಅವುಗಳೆಲ್ಲವನ್ನು ಕೂಡ ಈ ರಾಜ್ಯದ ಜನರಿಗೆ ತೋರಿಸುತ್ತೇವೆ. ಅದೇ ರೀತಿ ಮಾನ್ಯ ಸದಸ್ಯರಿಗೂ ಸಹ ತೋರಿಸುತ್ತೇವೆ. ಇದು ಮೊದಲನೆ ಧಾಳಿಯಾಗಿದ್ದು. ನಾವು ಸುಮಾರು 21 ಕಾರ್ಖಾನೆಗಳ ಮೇಲೆ ಧಾಳಿಯನ್ನು ಮಾಡಿದ್ದೇವೆ. ನಮ್ಮ ಬಳಿ ಇನ್ನು ಅನೇಕ ದೂರುಗಳಿವೆ. ನಾವು ಇಳುವರಿಯನ್ನು ಚೆಕ್ ಮಾಡುವುದಕ್ಕೆ ಆಗುತ್ತಿರಲಿಲ್ಲ. ತೂಕದಲ್ಲ ಮೋಸವಾಗುತ್ತಿತ್ತು, ಅದನ್ನು ನೋಡುವುದಕ್ಕೆ ಆಗುತ್ತಿರಲಿಲ್ಲ. ಏನಪ್ಪ ಅವರು ದೊಡ್ಡವರಿದ್ದಾರೆ, ಅವರ ಕಾರ್ಖಾನೆಗೆ ಹೋದರೆ ನಮಗೆ ಏನಾದರೂ ಆಗುತ್ತದೆ ಎಂಬ ಒಂದು ಭಯದ ವಾತಾವರಣದಲ್ಲ ಈ ರಾಜ್ಯದ ಕಬ್ಬು ಬೆಳೆಗಾರರು ಇದ್ದರು. ಅದಕ್ಕೆ ನಾವು ಒಂದು ಹೆಜ್ಜೆಯನ್ನು ಮುಂದಿಟ್ಟು, ಆ ಕೆಲಸವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ SAP ಕಾನೂನಿನ ಬಗ್ಗೆ ಕೂಡ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ಅವರ ಸಲಹೆ ತೆಗೆದುಕೊಂಡು, ಅದಕ್ಕೆ ಒಂದು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇವೆ ಎಂದು ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸುತ್ತೇನೆ.

ಇವತ್ತು ಮಾನ್ಯ ಹಿರಿಯ ಸದಸ್ಯರು ಮಂಡ್ಯದ ಮೈಶುಗರ್ ಬಗ್ಗೆ ಕೂಡ ಕೇಳಿದ್ದಾರೆ. ಇವತ್ತಿನ ದಿವಸ ಮೈಶುಗರ್ ಅನ್ನು ಪ್ರಾರಂಭ ಮಾಡುವುದೇ ದೊಡ್ಡ ಸವಾಲಾಗಿದೆ. ಮೊದಲನೇ ಬಾರಿಗೆ ಇದೇ ಸದನದಲ್ಲಿ ನಿಂತುಕೊಂಡು ಕಬ್ಬನ್ನು ನುರಿಸುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದೆವು. ಇವತ್ತು ನಾವು ಅದನ್ನು ಪ್ರಾರಂಭ ಮಾಡಿದ್ದೇವೆ. ಅದು ತಡವಾಗಿ ಪ್ರಾರಂಭವಾದ ಕಾರಣದಿಂದ, ಕಬ್ಬು ಬೆಳೆದಂತಹ ರೈತರು, ಆ ಭಾಗದಲ್ಲಿ ಇರತಕ್ಕಂತಹ ಅನೇಕ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುವಂಥದ್ದು ಆಗಿದೆ. ಮಂಡ್ಯದ ಮೈಶುಗರ್ ಇಡೀ ರಾಜ್ಯ ಹೆಮ್ಮೆಪಡುವಂತಹ ಸಂಸ್ಥೆಯಾಗಿದೆ. ಇವತ್ತು ಮಂಡ್ಯ ಮೈಶುಗರ್ ಅನ್ನು ಉಳಿಸುವುದಕ್ಕೆ ಎಥೆನಾಲ್ ಕಾರ್ಖಾನೆಯನ್ನು ತೆರೆಯುವುದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮೈಶುಗರ್ ಅನ್ನು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಭಿವೃದ್ಧಿಪಡಿಸುವಂಥದ್ದು ಆಗುತ್ತದೆ. ಈಗಾಗಲೇ ಮಂಡ್ಯ ಮೈಸೂರು ಭಾಗದ ರೈತರಿಗೆ 17 ಕೋಟಿ ರೂಪಾಯಿಗಳನ್ನು ಕೊಡಿಸುವಂತಹ ಕೆಲಸ ಮಾಡಿದ್ದೇವೆ. ಅಲ್ಲಿ ಎಥೆನಾಲ್ ಕಾರ್ಖಾನೆಯನ್ನು ಅಳವಡಿಸುವಂತಹ ಕೆಲಸ ಮಾಡಿ, ನಷ್ಟದ ಹಾದಿಯಲ್ಲಿ ಹೋಗುವಂತಹ ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಲಾಭಾದಾಯಕವಾಗಿಸುವಂತಹ ನಿರ್ಣಯವನ್ನು ನಮ್ಮ ಸರ್ಕಾರ ಮಾಡುತ್ತದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳುತ್ತೇನೆ.

ಇವತ್ತು ಎಥೆನಾಲ್ ಫ್ಯಾಕ್ಟರಿಗಳಿಗೆ ಏಕೆ ಹೆಚ್ಚಿನ ಲೈಸೆನ್ಸ್ ಅನ್ನು ಕೊಡುತ್ತೀರಿ ಎಂದು ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ. ರಾಥೋಡ್ ರವರು ಕೇಳಿದರು. ಇವತ್ತು ದೇಶದಲ್ಲಿ ಅನೇಕ ಪಾಲಿಸಿಗಳು ಬದಲಾದ ಪರಿಣಾಮವಾಗಿ, ಎಥೆನಾಲ್ ಬಂದ ಪರಿಣಾಮವಾಗಿ ಸಕ್ಕರೆ ಕಾರ್ಖಾನೆಗಳು ಲಾಭಾದಾಯಕವಾಗಿ ನಡೆಯುತ್ತಿವೆ. ಅನೇಕ Automobile Industry ಗಳು ಬಳಸುವ ಇಂಧನದ ಜೊತೆಗೆ ಎಥೆನಾಲ್ ಅನ್ನು ಮಿಕ್ಸ್ ಮಾಡಿದ ಪರಿಣಾಮವಾಗಿ; ಈ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಈ ದೇಶದಲ್ಲಿ ಅನೇಕ ಪಾಲಿಸಿಗಳನ್ನು ತಂದಿರುವಂತಹ ಪರಿಣಾಮವಾಗಿ ಎಥೆನಾಲ್‌ಗೆ ಬಹಳ ಬೇಡಿಕೆ ಬಂದಿದೆ. ಎಥೆನಾಲ್‌ಗೆ ಸಂಬಂಧಪಟ್ಟಂತೆ 41 ಅರ್ಜಿಗಳು ಬಾಕಿಯಿವೆ. ಕಾನೂನಿನ ನಿಯಮಾನುಸಾರವಾಗಿ ಲೈಸೆನ್ಸ್‌ಗಳನ್ನು ನೀಡಿದಾಗ, ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಾವು import ಮಾಡಿಕೊಳ್ಳುವಂತಹ crude oil ಅನ್ನು ಕೂಡ ನಮ್ಮ ದೇಶದಲ್ಲಿಯೇ ಉತ್ಪಾದನೆ ಮಾಡುವಂತಹ ಅವಕಾಶವಿದೆ. ಇವತ್ತು Automobile Industry ಯಲ್ಲಿ ಡೀಸೆಲ್ ವಾಹನಗಳು ಬ್ಯಾನ್ ಆಗಿರುವಂಥದ್ದು ತಮ್ಮಗಳ ಗಮನಕ್ಕೆ ಇದೆ ಎಂದು ತಿಳಿದುಕೊಂಡಿದ್ದೇನೆ. ಏಕೆಂದರೆ, ಈಗಾಗಲೇ ಟೋಯೋಟಾದಂತಹ ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡ ಡೀಸೆಲ್ ವಾಹನಗಳು ಬ್ಯಾನ್ ಆಗುತ್ತಿವೆ. ಅದೇರೀತಿ ಬೆಂಜ್ ಕಂಪನಿ ಮತ್ತು ಬಿ.ಎಂ.ಡಬ್ಲ್ಯು. ಕಂಪನಿಗಳಲ್ಲಿ ಯಾವುದೇ ಬುಕಿಂಗ್ ಅನ್ನು ಪಡೆಯುವುದಕ್ಕೆ ಆಗುತ್ತಿಲ್ಲ. ಅಂದರೆ, ಈ ಎಥೆನಾಲ್ ರಾಜ್ಯ ಮತ್ತು ದೇಶದಲ್ಲಿ ಉತ್ಪಾದನೆಯಾಗುವುದರಿಂದ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಇವತ್ತಿನ ದಿವಸ ಅನೇಕ multigrain factory ಗಳು ಸಹ ಬರುತ್ತಿವೆ. ಕಬ್ಬನ್ನು ಬೆಳೆಯುವಂತಹ ರೈತ ಮಾತ್ರ ಶ್ರೀಮಂತನಾಗುವುದು ಅಲ್ಲ; ಅದರ ಜೊತೆಗೆ ಗೋವಿನಜೋಳ, ಭತ್ತ ಈ ರೀತಿ ರೈತ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಳೆಯುವಂತಹ ಇನ್ನೂ ಅನೇಕ ಬೆಳೆಗಳು ಕೂಡ, multigrain product ಬೆಳೆಗಳಿಗೂ ಕೂಡ ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದಂತೆ ಅನೇಕ ಅರ್ಜಿಗಳು ಬಂದಿವೆ. ಅಂದರೆ ಕಬ್ಬಿನ season ನಲ್ಲಿ ಮಾತ್ರ ಕಾರ್ಖಾನೆ ಪ್ರಾರಂಭವಾಗಬಾರದು. ಮೂರರಿಂದ ನಾಲ್ಕು ತಿಂಗಳಿನಲ್ಲಿ ಕಬ್ಬಿನ season ಮುಗಿದ ಮೇಲೆ, ಎಂಟು ತಿಂಗಳ ಕಾಲ ಆ ಕಾರ್ಖಾನೆಯನ್ನು ಮುಚ್ಚುವಂಥದ್ದು ನಮ್ಮ ತಂತ್ರಜ್ಞಾನದಲ್ಲಿ ಆಗಿದೆ. ಅದು ಬದಲಾಗಬೇಕು ಎನ್ನುವಂತಹ ನಿಟ್ಟಿನಲ್ಲಿ, ಕಬ್ಬಿನ ಕಾರ್ಖಾನೆಯ ಜೊತೆಗೆ multigrain ಅನ್ನು ಕ್ರಷ್ ಮಾಡುವಂಥದ್ದಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದಲ್ಲಿ ಅನೇಕ ಅರ್ಜಿಗಳು ಬಂದಿವೆ. ಆದುದರಿಂದ ಮಾನ್ಯ ಸದಸ್ಯರಿಗೆ ತಿಳಿಸುವುದೇನೆಂದರೆ, ಕಬ್ಬು ಬೆಳೆಯುವಂತಹ ರೈತನಿಗೆ ಒಳ್ಳೆಯದಾಗಬೇಕು ಎನ್ನುವುದಾದರೆ, ನಮ್ಮ ರಾಜ್ಯದಲ್ಲಿ ಈ ರೀತಿಯ ಕಾರ್ಖಾನೆಗಳು ಬರುವುದು ಬಹಳ ಅವಶ್ಯವಿದೆ. ಆದುದರಿಂದ ಎಥೆನಾಲ್ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ಪಾದನೆ ಆಗಬೇಕು. ಈಗ cogeneration ಮತ್ತೆ ಇನ್ನೂ ಎರಡು ವಿಚಾರಗಳ ಬಗ್ಗೆ ಮಾನ್ಯ ಸದಸ್ಯರು ತಿಳಿಸಿದ್ದಾರೆ. ಈಗ ಕಾರ್ಖಾನೆಗೆ ಬಂದ ಕಬ್ಬಿನಿಂದ ಹಾಲು ತೆಗೆದ ತಕ್ಷಣ ಅದರ ಪವರ್ ಹೋಗಿಬಿಡುತ್ತದೆ. ನಾವು ಅದಕ್ಕೆ ಕೇವಲ ದುಡ್ಡು ಕೊಡಿಸುವುದು ಮಾತ್ರ. ಏಕೆಂದರೆ, ಕಬ್ಬಿನ ಹಾಲು ಬಂದ ತಕ್ಷಣ ಅದು ಅಬಕಾರಿ ಇಲಾಖೆಗೆ ಹೋಗಿಬಿಡುತ್ತದೆ. Molasses, Spirit, Rectified Spirit and Bioproducts ಆಗಿದ್ದು, ಆ ಇಂಧನವನ್ನು ಇಂಧನ ಇಲಾಖೆಗೆ ನೀಡಲಾಗುತ್ತದೆ. ಉಳಿದ ಎಲ್ಲಾ ಉತ್ಪನ್ನಗಳು ಕೂಡ ಅಬಕಾರಿ ವ್ಯಾಪ್ತಿಗೆ ಒಳಪಡುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನಾನು ಇಂಧನ ಮತ್ತು ಅಬಕಾರಿ ಸಚಿವರ ಜೊತೆ ಮಾತನಾಡಿ, ನಾವು ಮೂರು ಜನ ಮಂತ್ರಿಗಳು ಒಂದು ಸಭೆ ಮಾಡಿ ಅದಕ್ಕೆ ಒಂದು ಯೋಜನೆಯನ್ನು ಮಾಡುತ್ತೇವೆ ಎಂಬ ಮಾತನ್ನು ತಮ್ಮ ಮೂಲಕ ಸದನಕ್ಕೆ ಹೇಳಬಯಸುತ್ತೇನೆ.

(ಮುಂದು...)

(1137) 22.12.2022 06.40 LL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, Fair and Remunerative Price and State Advised Price ಏನಿದೆ, ಎಸ್.ಎ.ಪಿ. ರೈತರಿಗೆ ಅನುಕೂಲ ಆಗುತ್ತದೆ. ಉತ್ತರಪ್ರದೇಶ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಕೊಡುವ ರೀತಿ ನಮ್ಮ ರಾಜ್ಯದಲ್ಲಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏತಕ್ಕೆ ಕೊಡಬಾರದು ಎನ್ನುವಂತಹ ಬಗ್ಗೆ ತೀರ್ಮಾನ ಮಾಡಬೇಕೆಂದು ನಾನು ತಮ್ಮ ಮೂಲಕ ಕೋರುತ್ತೇನೆ. ಇನ್ನೊಂದು ವಿಚಾರವೇನೆಂದರೆ, ಎಥೆನಾಲ್ ಅನ್ನು ಏನು ಉತ್ಪಾದನೆ ಮಾಡುತ್ತಾರೆ ಉದಾಹರಣೆಗೆ, HPCL, BPCL, IOCL ಕಂಪನಿಗಳೊಟ್ಟಿಗೆ ಅಗ್ರಿಮೆಂಟ್ ಮಾಡಿಕೊಂಡಾಗ, ಆಗ ಯಾರು ಕಬ್ಬು ಬೆಳೆಗಾರರು ಇದ್ದಾರೆ, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡಿದೆಯೇ ಎಂದು ಕೇಳಬಯಸುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸುದೀರ್ಘವಾದ ಉತ್ತರವನ್ನು ಕೊಟ್ಟಿದ್ದಾರೆ. ಆದರೆ, ನಾನು ಅವರಿಂದ ಇನ್ನೂ ಹೆಚ್ಚಿಗೆ ಇಚ್ಛೆಪಡುತ್ತಿದ್ದೆನು. ಆದರೆ, ಅವರು "ಮೂಗಿಗೆ ತುಪ್ಪ ಸವರುವ ರೀತಿ", ಕೆಲಸ ಮಾಡುತ್ತೇವೆ ಎನ್ನುವ ಭರವಸೆಯನ್ನು ಮಾತ್ರ ಕೊಟ್ಟಿರುತ್ತಾರೆ. ಆದರೆ, ಬೆಳೆಗಾರರ ಸುವರ್ಣ ವಿಧಾನಸೌಧದಲ್ಲಿ ಈ ವಿಷಯ ಚರ್ಚೆ ಮಾಡುತ್ತಿದ್ದೇವೆ. ಕಬ್ಬು ಬೆಳೆಗಾರರು ಪದೇ ಪದೇ ಈ ವಿಷಯದ ಬಗ್ಗೆ ಧರಣಿ ಮಾಡುತ್ತಿದ್ದಾರೆ. ಪದೇ ಪದೇ ನಾವು ಅವರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಭಾಗದ ರೈತರಿಗೆ/ಕಬ್ಬು ಬೆಳೆಗಾರರಿಗೆ ತಾವು ಏನಾದರೂ ಒಂದು ಕೊಡುಗೆ ಕೊಡುತ್ತೀರೆಂದು ನಾನು ಭಾವಿಸಿದ್ದೆನು. ಆದರೆ, ಇವೊತ್ತಿನ ದಿವಸ ತಾವು ಏನು ಪ್ರತಿ ಟನ್ ಕಬ್ಬು ಬೆಳೆಗೆ ರೂ.3,050.00 FRP fix ಮಾಡಿದ್ದಾರೆ, ಅದು ಬಹಳ ಕಡಿಮೆ ಇದೆ. ಈ ವಿಚಾರದಲ್ಲಿ ಅವರು ಏನಾದರೂ ಮಾಡಿ ಆ ಬೆಂಬಲ ಬೆಲೆಯನ್ನು ರೂ.3,500.00 ಆದರೂ ಘೋಷಣೆ ಮಾಡುತ್ತಾರೆಂದು ನಾನು ಭಾವಿಸಿದ್ದೆನು. ಅಲ್ಲದೇ, ಇವೊತ್ತಿನ ದಿವಸ ಚರ್ಚೆ ಬೇಡವೆಂದು ಕೇಳಿದರೂ ಸಹ ತಾವು ನನ್ನನ್ನು ಬಲವಂತವಾಗಿ ಚರ್ಚೆ ಮಾಡುವುದಕ್ಕೆ ಹೇಳಿದ್ದರಿಂದ, ರೂ.3,500.00 ಬೆಂಬಲ ಬೆಲೆಯನ್ನಾದರೂ ಘೋಷಣೆ ಮಾಡುತ್ತಾರೆಂದು ನಾನು ಭಾವಿಸಿದ್ದೆನು. ಹಾಗಾಗಿ, ತಾವು ನಮ್ಮ ರಕ್ಷಣೆಗೆ ಬರಬೇಕು. ಮಾನ್ಯ ಮಂತ್ರಿಗಳು ನಾವು ಮಾಡುತ್ತೇವೆಂದು ಹೇಳುತ್ತಾರೆ. ಅದನ್ನು ಮಾಡುತ್ತಾರೋ ಅಥವಾ ಇಲ್ಲವೋ ಅದನ್ನು ಮುಂದಿನ ಅಧಿವೇಶನದಲ್ಲಿ ಪ್ರಶ್ನೆ ಮಾಡೋಣ. ಆದರೆ, ಇವೊತ್ತಿನ ದಿವಸ ಈ ಭಾಗದ ಕಬ್ಬು ಬೆಳೆಗಾರರಿಗೆ ಕೊಡುಗೆ ಕೊಟ್ಟರೆ, ಅವರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ, ಕೇವಲ ಭರವಸೆಗಳೇ ಉಳಿದುಬಿಡುತ್ತವೆ. ನಾವು ಈ ಅಧಿವೇಶನ ಮಾಡುತ್ತಿರುವುದು ಏತಕ್ಕೆ, ಈ ಪ್ರಶ್ನೆಯನ್ನು ಕೇಳಿದ್ದು

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏತಕ್ಕೆ, ಅರ್ಧ ಗಂಟೆ ಚರ್ಚೆ ಮಾಡಿದ್ದು ಏತಕ್ಕೆ ಎಂಬ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಈ ಭಾಗದ ಕಬ್ಬು ಬೆಳೆಗಾರರಿಗೆ ತಾವು ಅನುಕೂಲ ಮಾಡಿಕೊಡುತ್ತೀರೆಂದು ನಾವು ಈ ಪ್ರಶ್ನೆಯನ್ನು ಕೇಳುತ್ತೇವೆ. ಆದರೆ, ಇವೊತ್ತಿನ ದಿವಸ ತಾವು ಈ ವಿಷಯದಲ್ಲಿ ಯಾವುದೇ ಭರವಸೆಯನ್ನು ನೀಡಲಿಲ್ಲ ಅಥವಾ ಅದರ ಬಗ್ಗೆ ಯಾವುದೇ ಅನೌನ್ಸ್ ಮಾಡಲಿಲ್ಲ. ಆದರೆ, ಅದೇ ಯಥಾಸ್ಥಿತಿ ಅಂದರೆ, ಅದನ್ನು ಮಾಡುತ್ತೇನೆ, ಇದನ್ನು ಮಾಡುತ್ತೇನೆ ಮಾತ್ರ ಹೇಳುತ್ತಾರೆ. ಆ ಉದ್ದೇಶ ಚೆನ್ನಾಗಿದೆ. ಮಾನ್ಯ ಮಂತ್ರಿಗಳು ಸಹ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅದನ್ನು ಇಲ್ಲವೆಂದು ನಾವು ಹೇಳುತ್ತಿಲ್ಲ. ಆದರೆ, ಇವೊತ್ತಿನ ಅವಶ್ಯಕತೆ ಏನಿದೆ ಅದನ್ನು ಮಾಡಬೇಕು.

ಇವೊತ್ತಿನ ದಿವಸ, “ಪ್ರಾಥಮಿಕ ಹಂತವಾಗಿ ಸುಮಾರು 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿದ್ದೇವೆಂದು” ಹೇಳಿದ್ದಾರೆ. ಸರ್ಕಾರ ಇವೊತ್ತಿನ ದಿವಸ ಕಬ್ಬು ಬೆಳೆಗಾರರ ರಕ್ಷಣೆಗೆ ಬರಬೇಕಾದರೆ, “ಬೆಳೆಗಾರರ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ನಾವು ಇಷ್ಟು ಸಕ್ಕರೆ ಕಾರ್ಖಾನೆಗಳ ಮೇಲೆ ರೈಡ್ ಮಾಡಿದ್ದೇವೆ, ಇಷ್ಟು ಮೋಸ ಕಬ್ಬು ಬೆಳೆಗಾರರಿಗೆ ಆಗುತ್ತಿದೆ” ಎಂದು ಮಾನ್ಯ ಸಚಿವರು ಹೇಳಿದ್ದಾರೆ. ಮಾನ್ಯ ಲಕ್ಷ್ಮಣ ಸಂಗಪ್ಪ ಸವದಿಯವರು, “ಸುಮಾರು 10 ಟನ್ ಕಬ್ಬು ಬೆಳೆ ಸಕ್ಕರೆ ಕಾರ್ಖಾನೆಗೆ ಹೋದರೆ, ಕೇವಲ 8 ಟನ್ ಕಬ್ಬು ಬೆಳೆಗೆ ಮಾತ್ರ ಚಲ್ ಮಾಡುತ್ತಾರೆ” ಎಂದು ಈಗಾಗಲೇ ಹೇಳಿದರು. ಇಂತಹ ಒಂದು ಮೋಸ ಕಬ್ಬು ಬೆಳೆಗಾರರಿಗೆ ಆಗುವಾಗ, ಮಾನ್ಯ ಸಚಿವರು ನಮಗೆ ರಕ್ಷಣೆ ಕೊಡದೇ, ನಾವು ‘ಮಾಡುತ್ತೇವೆ’ ಎಂದು ಹೇಳುವುದು ಸಮಂಜಸವಲ್ಲ. ವಿಶೇಷವಾಗಿ, ಕಬ್ಬು ಬೆಳೆಗಾರರಿಗೆ ಕಬ್ಬು ಕಾರ್ಖಾನೆಗಳು ಮಾಡುತ್ತಿರುವಂತಹ ಮೋಸ ಒಪ್ಪುವಂಥದಲ್ಲ. ನಿನ್ನೆಯ ದಿವಸ ಮಾನ್ಯ ಲಕ್ಷ್ಮಣ ಸಂಗಪ್ಪ ಸವದಿಯವರು, “ಕಬ್ಬು ಬೆಳೆ ಕಟಾವು ಮಾಡುವಂತಹ ಸಂದರ್ಭದಲ್ಲಿ ಒಂದು ಮಗು(ನವಜಾತ ಶಿಶು) ಸತ್ತಿರುವ ಬಗ್ಗೆ” ಹೇಳಿದರು. ಅದು ಅತ್ಯಂತ ಅಮಾನವೀಯ ಕೃತ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ನಾವು ನ್ಯಾಯ ಕೊಡಲಿಲ್ಲವೆಂದರೆ ಹೇಗೆ? ಒಬ್ಬ ಗರ್ಭಿಣಿ ಮಹಿಳೆ ತನ್ನ 8-9 ತಿಂಗಳ ಗರ್ಭಾವಸ್ಥೆಯಲ್ಲಿ ಕಬ್ಬು ಬೆಳೆ ಕಟಾವು ಮಾಡುತ್ತಾಳೆಂದರೆ, ಅದನ್ನು ನೋಡಿದರೆ ನಮಗೆ ಕಣ್ಣೀರು ಬರುತ್ತದೆ. ಇಂತಹವರಿಗೆ ನಾವು ರಕ್ಷಣೆ ಕೊಡದೇ, ಎಲ್ಲವರಿಗೆ ಇದೇ ರೀತಿಯ ಉತ್ತರವನ್ನು ಹೇಳುತ್ತಾರೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಚಿವರು ಬಹಳ ಸಮರ್ಥರಿದ್ದಾರೆ. ಮೊನ್ನೆಯ ದಿವಸ ನಾವು ಕಬ್ಬು ಬೆಳೆಗಾರರ ವಿಷಯಕ್ಕೆ ಸಂಬಂಧಿಸಿದಂತೆ ಈ ಸದನದಲ್ಲಿ ಪ್ರಶ್ನೆ ಕೇಳಿದಾಗ, ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ಕಬ್ಬು ಬೆಳೆಯ ಬೆಂಬಲ ಬೆಲೆಯನ್ನು ಜಾಸ್ತಿ ಮಾಡುತ್ತಾರೆಂದು ನಾನು ಭಾವಿಸಿದ್ದೆನು. ಆದರೆ, ಈ ವಿಷಯದಲ್ಲಿ ನಿಜವಾಗಿಯೂ ನನಗೆ ಬಹಳ ನಿರಾಸೆಯಾಗಿದೆ. ಇದರ ಬಗ್ಗೆ ಸರ್ಕಾರ ಕೂಡಲೇ ಈ ಸದನ ಮುಗಿಯುವುದರೊಳಗೆ ಬೆಂಬಲ ಬೆಲೆಯನ್ನು ಹೆಚ್ಚು ಮಾಡುತ್ತೇವೆಂದು ಭರವಸೆ ಕೊಡಬೇಕು ಮತ್ತು ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

ಶ್ರೀ ನಿರಾಣಿ ಹಣಮಂತ ರುದ್ರಪ್ಪ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದಿಸುತ್ತಾ, ಸಕ್ಕರೆ ಕಾರ್ಖಾನೆಗಳು ಕೃಷಿ ಆಧಾರಿತ ಉದ್ಯಮ ಆಗಿರುವುದರಿಂದ, ಕೃಷಿಗೆ ಮತ್ತು ಉದ್ಯಮಿಗೆ ಬಹಳ ನಿಕಟವಾದಂತಹ ಸಂಪರ್ಕವನ್ನು ಸಕ್ಕರೆ ಕಾರ್ಖಾನೆಗಳು ಹೊಂದಿವೆ. ಈ ಮೊದಲು ರಾಜ್ಯದಲ್ಲರತಕ್ಕಂತಹ ಸುಮಾರು 89 ನೊಂದಾಯಿತ ಸಕ್ಕರೆ ಕಾರ್ಖಾನೆಗಳಲ್ಲಿ 53 ಸಕ್ಕರೆ ಕಾರ್ಖಾನೆಗಳು cogeneration produce ಮಾಡತಕ್ಕಂತಹ ಕಾರ್ಖಾನೆಗಳಾಗಿರುತ್ತವೆ. 2018ರಿಂದ ಅಂದರೆ, ಕಳೆದ 04 ವರ್ಷಗಳಿಂದ ಯಾವುದೇ ಕಾರ್ಖಾನೆಯಲ್ಲಿ ಕೂಡ ವಿದ್ಯುತ್ ಖರೀದಿ ಮಾಡುವಂಥದ್ದನ್ನು ಸರ್ಕಾರ ನಿಲ್ಲಿಸಿದೆ. ಹೀಗಾಗಿ, ಸಹ ವಿದ್ಯುತ್ ಉತ್ಪಾದನೆಯನ್ನು ಹೊಂದಿದಂತಹ ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಹಾನಿಯನ್ನು ಅನುಭವಿಸುವಂತಹ ಪ್ರಸಂಗ ಬಂದಿದೆ. ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಅನ್ನು ಉತ್ಪಾದನೆ ಮಾಡುವುದಕ್ಕೆ ಸಾಕಷ್ಟು ಖರ್ಚು ವೆಚ್ಚಗಳನ್ನು ಮಾಡಿರುತ್ತವೆ. ಈ ಮೊದಲು ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ಯೂನಿಟ್ ವಿದ್ಯುತ್‌ಗೆ ರೂ.6.20 ಪೈಸೆ ಹಣಕ್ಕೆ ಖರೀದಿ ಮಾಡುತ್ತಿತ್ತು. ಆದರೆ, 2018ರಿಂದ ಯಾವುದೇ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಅನ್ನು ಸರ್ಕಾರ ಖರೀದಿ ಮಾಡುತ್ತಿಲ್ಲ. ಆದರೆ, ಈ ಹಿಂದೆ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಜೊತೆ ಆಗಿರುವಂತಹ 05 ವರ್ಷಗಳ ಒಡಂಬಡಿಕೆಯನ್ನು ಸಹ ನವೀಕರಣ ಮಾಡಿರುವುದಿಲ್ಲ. ಹೀಗಾಗಿ, ಸಕ್ಕರೆ ಕಾರ್ಖಾನೆಗಳ ಮೇಲೆ ಸಾಕಷ್ಟು ಆರ್ಥಿಕ ಭಾರ ಬೀಳುತ್ತಿದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದುದರಿಂದ, ಸಕ್ಕರೆ ಉದ್ದಿಮೆ ಇನ್ನಷ್ಟು ಅಭಿವೃದ್ಧಿಯಾಗುವುದರ ಮುಖಾಂತರ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಕೊಡಲಕ್ಕೆ ಸಾಧ್ಯವಾಗಬೇಕಾದರೆ, ನಿಶ್ಚಿತವಾಗಿ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವಂತಹ ವಿದ್ಯುತ್ ಅನ್ನು ಖರೀದಿ ಮಾಡುವಂತಹ ಕೆಲಸ ಸರ್ಕಾರ ಮಾಡಬೇಕಾಗಿದೆ. ಸುಮಾರು 1,512 ಮೆಗಾವ್ಯಾಟ್‌ನಷ್ಟು ವಿದ್ಯುತ್ ಅನ್ನು ಉತ್ಪಾದನೆ ಮಾಡುವಂತಹ ಸಾಮರ್ಥ್ಯವನ್ನು ಸಕ್ಕರೆ ಕಾರ್ಖಾನೆಗಳು ಇವೊತ್ತಿನ ದಿವಸ ಹೊಂದಿರುತ್ತವೆ.

ಇವೊತ್ತಿನ ದಿವಸ ಸರ್ಕಾರ ಸೋಲಾರ್ ಯೂನಿಟ್ ಆಗಿರಬಹುದು ಅಥವಾ ಗಾಳಿ ವಿದ್ಯುತ್ ಆಗಿರಬಹುದು ಅದರಲ್ಲಿ ಉತ್ಪಾದನೆಯಾಗುವಂತಹ ವಿದ್ಯುತ್ ಅನ್ನು ಖರೀದಿ ಮಾಡುವುದಕ್ಕೆ ಪ್ರತಿ ಯೂನಿಟ್‌ಗೆ ರೂ.9.00 ವರೆಗೆ ದರ ನಿಗದಿ ಮಾಡಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಅದೇ ದರವನ್ನು ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗತಕ್ಕಂತಹ ವಿದ್ಯುತ್‌ಗೆ ಕೂಡ PPA (Power Purchase Agreement) ಮಾಡಿಕೊಂಡು, ಒಂದು ನಿಶ್ಚಿತವಾದ ಬೆಲೆಯನ್ನು ಕೊಟ್ಟಾಗ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಹೆಚ್ಚಿನ ಬೆಲೆಯನ್ನು ಕೊಡುವುದಕ್ಕೆ ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಅನ್ನು ಖರೀದಿ ಮಾಡಬೇಕೆಂಬ ಮನವಿಯನ್ನು ಮಾಡುತ್ತೇನೆ. ಇದರ ಜೊತೆಗೆ, open access ಮುಖಾಂತರ ಎಲ್ಲಾ ಸಕ್ಕರೆ ಕಾರ್ಖಾನೆಗಳು ಉತ್ಪಾದನೆ ಮಾಡಿದಂತಹ ವಿದ್ಯುತ್ ಅನ್ನು ವಿತರಣೆ ಮಾಡುತ್ತಾರೆ. Open access, share market ಇದ್ದಹಾಗೆ.

ಸಭಾಪತಿಯವರು:- ಮಾನ್ಯ ನಿರಾಣಿಯವರೇ, ತಾವು ತಮ್ಮ ಪ್ರಶ್ನೆ ಕೇಳಿ. ಬದಲಾಗಿ, ಭಾಷಣ ಮಾಡಬೇಡಿ.

ಶ್ರೀ ನಿರಾಣಿ ಹಣಮಂತ ರುದ್ರಪ್ಪ:- ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ನಾನು ಆಗ್ರಹ ಮಾಡುವುದೇನೆಂದರೆ, ಸಕ್ಕರೆ ಕಾರ್ಖಾನೆಗಳು ಉತ್ಪಾದನೆ ಮಾಡುವಂತಹ ವಿದ್ಯುತ್ ಅನ್ನು PPA ಮಾಡಿಕೊಂಡು ಖರೀದಿ ಮಾಡಬೇಕೆಂದು ಕೋರುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೇಶವಪ್ರಸಾದ್:- ಮಾನ್ಯ ಸಭಾಪತಿಯವರೇ, ಎಥೆನಾಲ್ ಬಳಕೆ ಇಡೀ ದೇಶದಲ್ಲ ಜಾಸ್ತಿ ಆಗಬೇಕೆಂದು ಸನ್ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ. ಹಾಗಾಗಿ, ಪ್ರಸ್ತುತ ನಮ್ಮ ರಾಜ್ಯದಲ್ಲಿ ಎಥೆನಾಲ್ ಬಳಕೆ ಎಷ್ಟಿದೆ ಮತ್ತು ಶೇಕಡ 5 ರಿಂದ 20 ಕ್ಕೆ ಯಾವಾಗ ಹೋಗುತ್ತದೆ ಎಂದು ದಯಮಾಡಿ ತಿಳಿಸಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ.

ಶ್ರೀ ಎಂ. ನಾಗರಾಜು:- ಮಾನ್ಯ ಸಭಾಪತಿಯವರೇ, ರೈತರ ಬಗ್ಗೆ ಮತ್ತು ಕೃಷಿ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಬಗ್ಗೆ ಬಹಳ ಚರ್ಚೆ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ನಾನು ಕೇಳುವುದೇನೆಂದರೆ, ಮಾನ್ಯ ನಿರಾಣಿ ಸಾಹೇಬರು ಹೇಳಿದ ಹಾಗೆ, power generation ಏನು ಮಾಡುತ್ತಿದ್ದಾರೆ, ಅದನ್ನು ಸರ್ಕಾರ ಖರೀದಿ ಮಾಡುತ್ತಿಲ್ಲ ಎನ್ನುವುದು ಒಂದು ಕಡೆ. ಆದರೆ, ಆ ವಿದ್ಯುತ್ ಅನ್ನು ಬೇರೆಯವರಿಗೆ ಮಾರಾಟ ಮಾಡುವುದಕ್ಕೆ ಸದರಿ ಕಾರ್ಖಾನೆಗಳಿಗೆ NOC ಕೊಡದೇ ಇರತಕ್ಕಂಥದ್ದನ್ನು ನೋಡಿದರೆ, ಎಲ್ಲಯೋ ಒಂದು ಕಡೆ ಸಕ್ಕರೆ ಕಾರ್ಖಾನೆಗಳ ಮೇಲೆ ತೊಂದರೆ ಆಗುತ್ತಿದೆ. ಆ ಕಾರಣದಿಂದಾಗಿ, ಅವರು ಕಬ್ಬು ಬೆಳೆಗಾರರಿಗೆ ಒಳ್ಳೆಯ ಬೆಲೆಯನ್ನು ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ಎರಡು ವರ್ಷಗಳಿಂದ ಬೆಂಬಲ ಬೆಲೆಯನ್ನು ತೀರ್ಮಾನ ಮಾಡದೇ ಇರುವ ಕಾರಣಕ್ಕೋಸ್ಕರ ಆ ಬೆಂಬಲ ಬೆಲೆಯನ್ನು ರೂ.3,600.00 ಮಾಡಿದರೆ ಮಾತ್ರ ರೈತರಿಗೆ ನ್ಯಾಯ ಕೊಟ್ಟಂಥದ್ದಾಗುತ್ತದೆ ಮತ್ತು ಈ ಭಾಗದಲ್ಲಿ ಅಧಿವೇಶನ ನಡೆದಂತಹ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕೆಂದು ಮಾನ್ಯ ಸಚಿವರಲ್ಲಿ ಮನವಿ ಮಾಡುತ್ತಿದ್ದೇನೆ. ಆ ಬಗ್ಗೆ ಅವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಮಾಡಬೇಕು. ಎರಡನೆಯದಾಗಿ, ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಪಟ್ಟಂತಹ ಇಲಾಖೆಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಿದರೆ ಈ ಭಾಗದ ಕಬ್ಬು ಬೆಳೆಗಾರರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎನ್ನುವ ಮಾತನ್ನು ಮಾನ್ಯ ಸಚಿವರಿಗೆ ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ತಾವು ಈಗಾಗಲೇ ಈ ವಿಷಯದ ಮೇಲೆ ಸುಮಾರು 20 ನಿಮಿಷ ಮಾತನಾಡಿರುತ್ತೀರಿ. ಹಾಗಾಗಿ, ತಾವು ಒಂದು ನಿಮಿಷದಲ್ಲ ತಮ್ಮ ಮಾತನ್ನು ಪೂರ್ಣಗೊಳಿಸಬೇಕು.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ಅವರು ಸಚಿವರಾದ ಮೇಲೆ ಕಬ್ಬು ಬೆಳೆಗಾರರಿಗೆ ಕೊಡಬೇಕಾದಂತಹ ಬಾಕಿ ಹಣವನ್ನೆಲ್ಲಾ ಕೊಡಿಸಿದ್ದಾರೆ. ಆ ವಿಷಯದಲ್ಲಿ ನಾನು ಬಹಳ ವಿಶೇಷವಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಜೊತೆಗೆ, ಅವರ ಎಲ್ಲಾ ಪ್ರಯತ್ನಗಳಿಗೆ ನಾವೆಲ್ಲರೂ ಸಹ ಅವರ ಜೊತೆ ಇರುತ್ತೇವೆ. ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಮತ್ತು ನಿರಾಣಿ ಹಣಮಂತ್ ರುದ್ರಪ್ಪನವರು ಹೇಳಿದ ಹಾಗೆ, ಈ ಬಾರಿ ಇಡೀ ರಾಜ್ಯಾದ್ಯಂತ ರೈತರು/ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರು ಎಲ್ಲರೂ ವ್ಯಾಪಕವಾಗಿ ಚಳುವಳಿ ಮಾಡುತ್ತಿರುವುದು ತಮಗೆಲ್ಲಾ ಗೊತ್ತಿರುತ್ತದೆ. ಈ ಅಧಿವೇಶನದಲ್ಲಿ ನಮ್ಮ ಬಗ್ಗೆ ಏನಾದರೂ ಒಂದು ಚಿಂತನೆ ಮಾಡಿ, ಮಾನ್ಯ ಮುಖ್ಯಮಂತ್ರಿಗಳು ಅಥವಾ ಸರ್ಕಾರ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ಕೊಡುತ್ತಾರೆಂದು ಪ್ರತಿಯೊಬ್ಬ ಕಬ್ಬು ಬೆಳೆಯುವಂತಹ ರೈತರಿಗೆ ಬಹಳ ದೊಡ್ಡ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ, ವಿಧಾನಸಭಾ ಚುನಾವಣೆ ಬರುತ್ತಿದ್ದು, ಆ ಹಿನ್ನೆಲೆಯಲ್ಲದಾರೂ ನಮ್ಮ ಸಂಕಷ್ಟಕ್ಕೆ ಸರ್ಕಾರ ನೆರವಿಗೆ ಬರುತ್ತದೆಯೆಂದು ಬಹಳ ನಿರೀಕ್ಷೆಯಲ್ಲಿದ್ದಾರೆ. ನಿಜವಾಗಿಯೂ ಸಹ ಕಬ್ಬು ಬೆಳೆಗಾರರು ಬಹಳ ತೊಂದರೆಯಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಸರ್ಕಾರ ನೆರವಿಗೆ ಬರಬೇಕು.

(ಮುಂದು...)

(1138) 22.12.2022 6.50 YL-BNS

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಇವತ್ತೇ ಹೇಳಿ ಎಂದು ನಾವು ಮಾನ್ಯ ಸಚಿವರಿಗೆ ಒತ್ತಡ ಹಾಕುವುದಿಲ್ಲ. ಏಕೆಂದರೆ, ಇದರ ಬಗ್ಗೆ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ಮಾಡಬೇಕಾಗುತ್ತದೆ. ಈ ಸದನ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಗಿಯುವುದರೊಳಗಾದರೂ ಪ್ರತಿ ಟನ್‌ಗೆ ಎಷ್ಟು ಪ್ರೋತ್ಸಾಹ ಧನವನ್ನು ನೀಡುತ್ತಾರೆ ಎಂಬುದನ್ನು ತಿಳಿಸಬೇಕು. ನಾವು ಕನಿಷ್ಠ ಪಕ್ಷ ಒಟ್ಟಾರೆಯಾಗಿ FRP ಸೇರಿ ಮೂರೂವರೆ ಸಾವಿರ ರೂಪಾಯಿಗಳನ್ನಾದರೂ ಪ್ರತಿ ಟನ್‌ಗೆ ಕೊಡಬೇಕೆಂಬುದು ನಮ್ಮೆಲ್ಲರ ಒಕ್ಕೂಟದ ಬೇಡಿಕೆಯಾಗಿದೆ. ಆ ರೈತರ ಸಂಕಷ್ಟಕ್ಕೆ ನೇರವಾಗಬೇಕು. ಎಷ್ಟು ಬೆಂಬಲ ಬೆಲೆಯನ್ನು ಪ್ರತಿ ಟನ್‌ಗೆ ಕೊಡುತ್ತಾರೆ ಎಂಬುದನ್ನು ಈ ಸದನ ಮುಗಿಯುವುದರೊಳಗೆ ಘೋಷಣೆ ಮಾಡಿ, ಆ ರೈತರ ನೆರವಿಗೆ ಬರಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದು ಸ್ಪಷ್ಟೀಕರಣ ಬೇಕು. ಕಬ್ಬು ಕಟಾವು ಮಾಡುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿಸಿದ್ದರೆ, ಅದು ಬಹಳ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆಯೇ, ಅದರ ಬಗ್ಗೆ ಏನಾದರೂ ಚಿಂತನೆ ಇದೆಯೇ ಎಂಬುದನ್ನು ಸಹ ಮಾನ್ಯ ಸಚಿವರು ತಿಳಿಸಿದರೆ ಒಳ್ಳೆಯದು. ಕಟಾವು ಮಾಡುವಂಥ ಕಾರ್ಮಿಕರೇನಿದ್ದಾರೆ, ಅವರಿಗೆ ಯಾವುದೇ ರೀತಿಯ ಕಾನೂನಿನ ರಕ್ಷಣೆ ಇಲ್ಲ. ಅದನ್ನು ತಾವು ಅಸಂಘಟಿತ ಕಾರ್ಮಿಕರ ಜೊತೆಗೆ ಸೇರಿಸಿದರೆ ಅವರಿಗೂ ಅನುಕೂಲವಾಗಬಹುದು ಎಂದು ಹೇಳುತ್ತಾ, ಸರ್ಕಾರ ಇದರ ಬಗ್ಗೆ ಚಿಂತನೆ ಮಾಡುತ್ತಿದ್ದೆಯೇ ಎಂಬುದನ್ನು ಹೇಳಬೇಕು ಹಾಗೂ ಮಾಡಲೇಬೇಕೆಂದು ಒತ್ತಾಯ ಮಾಡುತ್ತೇನೆ.

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ (ಜವಳಿ ಹಾಗೂ ಕಬ್ಬು ಅಭಿವೃದ್ಧಿ ಸಚಿವರು):- ಮಾನ್ಯ ಸಭಾಪತಿಯವರೇ, ಕೇಶವ ಪ್ರಸಾದ್‌ರವರು, ಈಗ ethanol blending ಶೇಕಡ 10 ರಷ್ಟು ಇದೆ. ಹಾಗಾಗಿ ಅದನ್ನು ಹೆಚ್ಚಿಸಬೇಕೆಂಬ ಮಾತನ್ನು ಹೇಳಿದ್ದಾರೆ. ಶೇಕಡ 20 ರಷ್ಟನ್ನು 2025 ರೊಳಗೆ ಟಾರ್ಗಟ್ ಮಾಡಬೇಕೆಂದು ಈಗಾಗಲೇ ಸರ್ಕಾರದ ಹಂತದಲ್ಲಿದೆ. ಶೇಕಡ 20 ರಷ್ಟು ಹೆಚ್ಚಿಗಾಗದರೆ ಅವರಿಗೆ ಒಳ್ಳೆಯದಾಗುತ್ತದೆ. ಮಾನ್ಯ ಪ್ರಕಾಶ್ ಕೆ.ರಾಥೋಡ್ ನಮ್ಮ ಸರ್ಕಾರವು ರೂ.204 ಕೋಟಿ ರೈತರಿಗೆ ನೀಡಿರುವಂಥ ಮೊತ್ತದ ಬಗ್ಗೆ ಹೇಳಿಲ್ಲ. ಈ ಸದನ ಪ್ರಾರಂಭವಾಗುವ ಮೊದಲೇ ನಮ್ಮ ಸರ್ಕಾರ ಒಂದು ತೀರ್ಮಾನ ತೆಗೆದುಕೊಂಡು ಉಪ ಉತ್ಪನ್ನದ ಲಾಭಾಂಶದಲ್ಲ ರೂ.204 ಕೋಟಿ ರೈತರಿಗೆ ನೀಡಬೇಕೆಂದು ನಿರ್ಣಯ ಕೈಗೊಂಡಿದೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ರೂ.204 ಕೋಟಿ ನೀಡಿರುವುದು ನನಗೆ ಗೊತ್ತಿದೆ. ಆದರೆ, ಅದನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ಈಗ ನೀಡಿರುವ ಮೊತ್ತ ಕಡಿಮೆ ಇದೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಮಾನ್ಯ ಸಚಿವರು ಹೇಳುವುದನ್ನು ಮೊದಲು ಕೇಳಿಸಿಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ರೂ.204 ಕೋಟಿ ನೀಡುತ್ತಿರುವುದು ನಮಗೂ ಗೊತ್ತಿದೆ. ಅದನ್ನು ರೂ.500 ಕೋಟಿಗಾದರೂ ಹೆಚ್ಚಿಸಲಕ್ಕೆ ಮಾಡಲು ಹೇಳಿ.

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ರೂ.204 ಕೋಟಿಗೆ ಈ ಸದನ ಪ್ರಾರಂಭವಾಗುವ ಮೊದಲೇ ಸರ್ಕಾರವು ಆದೇಶ ಮಾಡಿದೆ. ಇದು ಮೊದಲ ಕಂತು ಎಂದು ಸಹ ಹೇಳಿದ್ದೇನೆ. ಶೇಕಡ 70 ರಷ್ಟು ಮಾಡಿ ಒಳ್ಳೆಯ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ದಯವಿಟ್ಟು ಇದನ್ನು ಕಂತಿನ ರೂಪದಲ್ಲಿ ಕೊಡುವುದು ಬೇಡ. ಒಂದು ಟನ್‌ಗೆ ಎಷ್ಟು ನೀಡುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿ.

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ಅದರ ತೀರ್ಮಾನವನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗುವುದು.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಯಾವಾಗ ಹೇಳುತ್ತಾರೆ. ಈ ಸದನ ಮುಗಿಯುವುದರೊಳಗೆ ಹೇಳುತ್ತಾರೆಯೇ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಇದರಿಂದ ಸರ್ಕಾರಕ್ಕೆ ಲಾಭ ಇದೆ, ಜೊತೆಗೆ ರೈತರಿಗೆ ಅನುಕೂಲವಾಗುತ್ತದೆ. ನಮಗೆ ಬಹಳ ನಷ್ಟವಾಗುವುದು. ದಯವಿಟ್ಟು ಈ ಸದನ ಮುಗಿಯುವುದರೊಳಗೆ ಘೋಷಣೆ ಮಾಡಿ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಈ ಸದನದಲ್ಲಿ ಸಭಾಪತಿಯವರ ಮೂಲಕ ಭರವಸೆ ನೀಡಿದ್ದೇನೆ. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರೊಂದಿಗೆ SAP ಕಾನೂನಿನ ಬಗ್ಗೆ, ನಮ್ಮ ರಾಜ್ಯದಲ್ಲಿ ಹೆಚ್ಚುವರಿಯಾಗಿ ನೀಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಎನ್ನುವಂಥ ಮಾತನ್ನು ಹೇಳಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಸದನ ಮುಗಿಯುವುದರೊಳಗೆ ಎಷ್ಟು ನೀಡುತ್ತಾರೆ ಎಂಬುದನ್ನು ಘೋಷಣೆ ಮಾಡಲ.

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರೊಂದಿಗೆ ಮಾತನಾಡದೇ ನಾನು ಏನು ಮಾಡುವುದಕ್ಕಾಗುವುದಿಲ್ಲ. ಹಾಗಾಗಿ ಇದರ ಬಗ್ಗೆ ಖಂಡಿತವಾಗಿ ಅವರೊಂದಿಗೆ ಮಾತನಾಡುತ್ತೇನೆ. **ಸಭಾಪತಿಯವರು:-** ಮಾನ್ಯ ಸಚಿವರು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಹೇಳುತ್ತೇನೆ ಎಂದು ಹೇಳುತ್ತಿದ್ದಾರೆ ಬಿಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಎಷ್ಟು ಕೊಡುತ್ತಾರೆ ಎಂಬುದನ್ನು ಈ ಸದನ ಮುಗಿಯುವುದರೊಳಗೆ ಹೇಳಲ.

ಸಭಾಪತಿಯವರು:- ಮಾನ್ಯ ಸಚಿವರೇ, ಏನು ಮಾಡುತ್ತೀರಿ ಎಂಬುದನ್ನು ಹೇಳ ಬಿಡಿ.

ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, SAP ದು ಹೆಚ್ಚುವರಿಯಾಗಿ ರೈತರಿಗೆ ನೀಡಬೇಕೆಂದು ಏನು ಹೇಳುತ್ತಿದ್ದಾರೆ ಅದಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿಯವರೊಂದಿಗೆ ಚರ್ಚೆ ಮಾಡಿ, ಏನು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿಸುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಗಡುವು ತೆಗೆದುಕೊಳ್ಳುವುದಕ್ಕೆ ಹೋಗುವುದು ಬೇಡ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಆಗಲೂ. ಮಾನ್ಯ ಸಭಾನಾಯಕರೇ ನಿಯಮ 68 ರಡಿ ಮುಖ್ಯವಾದ ವಿಚಾರದ ಬಗ್ಗೆ ಚರ್ಚೆಯಾಗಬೇಕಾಗಿದ್ದು, ಮಾನ್ಯ ಸದಸ್ಯರಿಗೆ ಮಾತನಾಡಲು ಅವಕಾಶ ಕಲ್ಪಿಸುತ್ತೇನೆ. ತಾವು ಅದಕ್ಕೆ ಉತ್ತರವನ್ನು ನೀಡಿ. ಪ್ರತಿ ದಿನ ವಿಷಯವನ್ನು ಮುಂದೆ ಹಾಕುತ್ತಾ ಹೋದರೆ ಹೇಗೆ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಈಗ ನಿಯಮ 68 ತೆಗೆದುಕೊಂಡರೆ ಮಾತನಾಡುವುದಕ್ಕಾಗುವುದಿಲ್ಲ.

ಸಭಾಪತಿಯವರು:- ನೋಡಿ ನಾನು ಬೆಳಗ್ಗೆಯಿಂದ ಕುಳಿತುಕೊಂಡಿದ್ದೇನೆ. ದಯವಿಟ್ಟು ಚರ್ಚೆಯಾಗಲ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಪಿ.ಆರ್.ರಮೇಶ್‌ವರವರು ಸಹ ಸದನದಲ್ಲಲ್ಲ.

ಸಭಾಪತಿಯವರು:- ತಾವು ಆ ರೀತಿ ಹೇಳಿದರೆ ಆಗುವುದಿಲ್ಲ. ಒಂದು ನಿಮಿಷ ಮಾನ್ಯ ಸದಸ್ಯರೆಲ್ಲರೂ ಕುಳಿತುಕೊಳ್ಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾವು ಸಭೆಗೆ ಹೋಗಬೇಕಾಗಿದೆ.

ಶ್ರೀ ಟಿ.ಎ.ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಸಂಬಂಧಪಟ್ಟ ಸಚಿವರು ಸದನದಲ್ಲಲ್ಲ.

ಶ್ರೀ ಎಸ್.ಟಿ.ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, 5 ಮಂದಿ ಸಚಿವರಿದ್ದು, ಅವರಿಗೆ ನಾವು ಉತ್ತರವನ್ನು ನೀಡುತ್ತೇವೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಇಲಾಖೆಯ ಸಚಿವರು ಇಲ್ಲ ಎಂದು ಹೇಳುತ್ತಿದ್ದೇನೆ.

ಸಭಾಪತಿಯವರು:- ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಟಿ.ಎ.ಶರವಣನವರೇ ತಾವು ಎಷ್ಟು ಮಾತನಾಡುತ್ತೀರಿ. ನಾನು ಹೇಳುವ ಮಾತನ್ನು ಸ್ವಲ್ಪ ಕೇಳಿಸಿಕೊಳ್ಳಿ. ಪ್ರತಿ ದಿವಸ ಅಜೆಂಡಾದಲ್ಲಿ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವ ವಿಷಯಗಳನ್ನು ಎಷ್ಟು ದಿವಸದವರೆಗೂ ಮುಂದೆ ಹಾಕುತ್ತಾ ಹೋಗಬೇಕು? ಈಗ ಇರುವಂಥ ಸಚಿವರು ಉತ್ತರ ನೀಡುತ್ತಾರೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾಳೆ ನಿಯಮ 68 ಅನ್ನು ತೆಗೆದುಕೊಳ್ಳಿ.

ಸಭಾಪತಿಯವರು:- ನಾಳೆ ಎಂದು ಹೇಳುತ್ತೀರಿ. ಮತ್ತೇನಾದರೂ ಬೆಳಗ್ಗೆ ಬೇರೆ ವಿಚಾರವನ್ನು ತರುತ್ತೀರಿ. ನಿಯಮ 68 ರ ಮೇರೆಗೆ 5 ನಿಮಿಷ ಮಾತನಾಡಿ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಇದು ಮಹತ್ತರವಾದ ವಿಚಾರವಾಗಿದ್ದು, ಸುದೀರ್ಘವಾಗಿ ಚರ್ಚೆಯಾಗಬೇಕು, ದಯವಿಟ್ಟು ನಾಳೆ ತೆಗೆದುಕೊಳ್ಳಿ. ಬಹಳ ಪ್ರಮುಖವಾದ ವಿಚಾರವಾಗಿದೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ತಾವು ಈ ವಿಚಾರದಲ್ಲ ತೋರಿಸುತ್ತಿರುವ ಆಸಕ್ತಿಯನ್ನು ನೋಡಿ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಆದರೆ, ನಿಯಮ 68 ರಡಿ ತಂದಿರುವಂಥ ಎರಡು ವಿಚಾರವು ಬಹಳ ಪ್ರಮುಖವಾದುದಾಗಿದೆ. ಜೊತೆಗೆ ಇದರಲ್ಲಿ ಸಹಿ ಮಾಡಿರುವಂಥ ಸದಸ್ಯರ ಸಂಖ್ಯೆ ಸಹ ಬಹಳ ಇದೆ. ಆದರೆ, ಅವರೆಲ್ಲರೂ ಈಗ ಸದನದಲ್ಲಲ್ಲ. ದಯವಿಟ್ಟು ನಾಳೆ ತೆಗೆದುಕೊಳ್ಳಿ, ಎಲ್ಲರೂ ಕೂಡಾ ಭಾಗವಹಿಸುತ್ತಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಅಜೆಂಡಾದಲ್ಲಿ ವಿಚಾರವನ್ನು ತಂದ ಮೇಲೆ ಸಂಬಂಧಪಟ್ಟ ಸದಸ್ಯರು ಸದನದಲ್ಲರಬೇಕು. ನಾವು 05 ಜನ ಸಚಿವರು ಸದನದಲ್ಲಯೇ ಕುಳಿತಿದ್ದೇವೆ. ಹಾಗಾಗಿ ಸಂಬಂಧಪಟ್ಟ ಸದಸ್ಯರು ಸದನದಲ್ಲರುವುದು ಅವರ ಕರ್ತವ್ಯ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ನಾವು ಮಾನ್ಯ ಎಸ್.ಟಿ.ಸೋಮಶೇಖರ್‌ರವರ ಬಗ್ಗೆ ಮಾತನಾಡುತ್ತಿಲ್ಲ. ಅವರು ಸಮರ್ಥರಿದ್ದಾರೆ.

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಐ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ನಾನು ಸಹ ಮಾನ್ಯ ಐ.ಎ.ಶರವಣನವರಿಗೆ ಹೇಳುತ್ತಿಲ್ಲ, ತಮ್ಮ ಹತ್ತಿರ ಹೇಳುತ್ತಿದ್ದೇನೆ.

ಸಭಾಪತಿಯವರು:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ಮಾನ್ಯ ಸದಸ್ಯರೆ ತಾವೇ ಪ್ರಮುಖವಾದ ವಿಚಾರವೆಂದು ನಿಯಮ 68 ರಡಿ ತಂದಿದ್ದೀರಿ. ಹಾಗೆಯೇ 05 ಮಂದಿ ಸಚಿವರು ಸಹ ಸದನದಲ್ಲಿದ್ದಾರೆ. ಈ ರೀತಿ ಇರುವಾಗ ಚರ್ಚೆ ಮಾಡಲು ತಮಗೆ ಇರುವ ತೊಂದರೆ ಏನು? ಅವರಿಲ್ಲ, ಇವರಿಲ್ಲ ಎಂದು ಹೇಳುವುದಲ್ಲ. ತಮಗೆ ಸಂಬಂಧಪಟ್ಟ ವಿಚಾರವು ಅಜೆಂಡಾದಲ್ಲ ಇದ್ದಾಗ ಸದನದಲ್ಲೆಯೇ ಕುಳಿತುಕೊಳ್ಳಬೇಕು. ಹಾಗೆಯೇ ಸಚಿವರು ಸಹ ಕುಳಿತುಕೊಳ್ಳಬೇಕು. ಅದನ್ನು ಬಿಟ್ಟು ಇದೇ ರೀತಿ ಸದನ ನಡೆಸಬೇಕು ಎಂದು ಹೇಳಿದರೆ, ಹೇಗೆ ಸದನ ನಡೆಸುವುದು? ನಾನು ಬೆಳಗ್ಗೆಯಿಂದ ಸದನದಲ್ಲ ಕುಳಿತಿಲ್ಲವೇ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಹಿಂದೆ ಬೆಳಗಾವಿ ಅಧಿವೇಶನದಲ್ಲ ಸದನ ಪ್ರಾರಂಭವಾದಾಗ ಸಂಜೆ 6.00 ಗಂಟೆವರೆಗೂ ಮಾತ್ರ ಸದನ ನಡೆಸುವುದು ಎಂದು ಹೇಳಿರುವುದು ಸಾಮಾನ್ಯವಾಗಿ ಎಲ್ಲಾ ಸದಸ್ಯರಿಗೂ ತಿಳಿದಿದೆ.

ಸಭಾಪತಿಯವರು:- ಆ ರೀತಿ ಕಾಯಿದೆಯನ್ನು ಎಲ್ಲ ಮಾಡಲಾಗಿದೆ?

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಹಿಂದೆ ಹೇಳಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಸಭೆ ಇದೆ ಎಂದು ಸಭೆಗೆ ಹೊರಟು ಹೋಗಿದ್ದಾರೆ. ಸಾಮಾನ್ಯವಾಗಿ ಸದನವು ಸಂಜೆ 6.00 ಗಂಟೆಗೆ ಮುಕ್ತಾಯವಾಗುತ್ತದೆ ಎಂದು ಸದಸ್ಯರು ಹೋಗಿರುವುದು. ತಾವು ಸದನವನ್ನು ರಾತ್ರಿ 8 ಗಂಟೆ, 9 ಗಂಟೆವರೆಗೂ ನಡೆಸುವುದಾದರೆ ನಾವು ಕುಳಿತುಕೊಳ್ಳುತ್ತೇವೆ. ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ, ಅದು ಗೊತ್ತಿಲ್ಲದೇ ನಿಯಮ 68 ರಲ್ಲ ಸಹಿ ಮಾಡಿರುವಂಥ ಬಹಳಷ್ಟು ಸದಸ್ಯರು ಸಾಮಾನ್ಯ ಸಂಜೆ 6.00 ಗಂಟೆಗೆ ಸದನ ಮುಗಿಯುತ್ತದೆ ಎಂದು ಹೊರಟು ಹೋಗಿದ್ದಾರೆ. ಆದ್ದರಿಂದ ದಯವಿಟ್ಟು ನಾಳೆಗೆ ಅವಕಾಶ

ತಿದ್ದುಪಡಿಯಾಗದ ಪ್ರತಿ/Unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಡಿ. ಬೇಕಾದರೆ ನಾಳೆ ರಾತ್ರಿ 9 ಗಂಟೆವರೆಗೂ ಸದನ ನಡೆಸುವುದಾದರೆ ನಾವು ಸಹ ಸಹಕಾರ ನೀಡುತ್ತೇವೆ, ಚರ್ಚೆಯಲ್ಲಿ ಭಾಗವಹಿಸುತ್ತೇವೆ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ನಾಳೆ ರಾತ್ರಿ 9.00 ಗಂಟೆವರೆಗೂ ಸದನ ಎಲ್ಲ ನಡೆಯುತ್ತದೆ, ನಾಳೆ ಶುಕ್ರವಾರ ಅಲ್ಲವೇ?

ಸಭಾಪತಿಯವರು:- ಮಾನ್ಯ ಭಾರತಿ ಶೆಟ್ಟಿಯವರೆ, ಆ ರೀತಿ ಏನಿಲ್ಲ ಕುಳಿತುಕೊಳ್ಳಿ. ಮಾನ್ಯ ಮರಿತಿಬ್ಬೇಗೌಡರವರೆ ಇವತ್ತು ಒಂದು ದಿವಸ ಮಾತ್ರ ನಾನು ತಮ್ಮ ಮಾತನ್ನು ಕೇಳುತ್ತೇನೆ. ನಾಳೆಯಿಂದ ಆ ರೀತಿಯಾಗಬಾರದು. ಸದನವನ್ನು ನಾಳೆಗೆ ಮುಂದೂಡುತ್ತಿದ್ದೇನೆ.

(ಸದನವು ಸಾಯಂಕಾಲ 6 ಗಂಟೆ 59 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ಶುಕ್ರವಾರ ದಿನಾಂಕ 23ನೇ ಡಿಸೆಂಬರ್ 2022 ರಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

<><><>